

UNIVERSAL
LIBRARY

OU_200204

UNIVERSAL
LIBRARY

ದೂರ ಹೋದಳು



K 83
B 92 D

ಭಾರತೀಸುತ್ತ.

ದೂರ ಹೋದಳು

(ಒಂದು ಸೇಳ್ಣತೆ)

ಕತೆಗಾರರು:

‘ ಭಾರತೀ ಸುತ್ತ ’

ಪ್ರಕಾಶಕರು:

ಎಂ. ಕೆ. ಜಿನೆಚೆಂಡ್ರ ಗೌಡರು.

ವಿಜಯ ಮಂದಿರಂ

ಕಲ್ಪಾಲ್ಯಾ (ವೈನಾಡು)

ಮುದ್ರಕರು:

ಶೇ. ಗೋ. ಕುಲಕೆರ್ನ
ಸಾಧ್ಯನ ಮುದ್ರಾಲಯ

ಘಾರವಾಡ

೫೪-೫೦

ಚೆಲೆ ಹ ಅಣಿ

ಮೊದಲ ಮಾತುಗಳು

ಈ ಕತೆಯನ್ನು ಬರೆಯಲು ಹೊರಟಾಗ, ಅದನ್ನು ಇಷ್ಟು ಬೇಗನೆ ಅಚ್ಚುಹಾಕಿಸಿ ಓದುಗರ ಮಂದಿ ಇಡಲು ಸಾಧ್ಯವಾಗುವುದೆಂದು ನಾನು ವಿಚಾರಿಸಿರಲಿಲ್ಲ. ನಾನು ಅದನ್ನು ‘ಬರೆದಾದವೇಲೆ ನನ್ನ ಕೆಲವು ಮಂದಿ ಗಳಿಯರಿಗೆ ಓಟಹೇಳಿದೆನು. ಅವರು ‘ಕತೆಯನ್ನು ಅಚ್ಚು ಹಾಕಿಸು’ ಎಂದು ಸನ್ನೆನ್ನು ಪ್ರೋತ್ಸಾಹಿಸಿದರು. ಒಬ್ಬ ಶ್ರೀಮಂತ ಕನ್ನಡಿಗರು ಪುಸ್ತಕವ್ಯಾದ್ರಿಷಿ ವೆಚ್ಚ ವನ್ನು ವಹಿಸುವುದಾಗಿ ಭರವಸೆಯನ್ನು ಸೇಡಿದರು. ಈ ಗೆಳೆಯರ ಸಾಹಾಯ—ಸಲಕ್ಷಣೆಗಳ ಫಲವಾಗಿದೆ ಈ ಪುಸ್ತಕದ ಪ್ರಕಾಶನವು.

ನನ್ನ ಅಪೇಕ್ಷೆಯನ್ನು ಸ್ವೀಕರಿಸಿ, ಪ್ರೀತಿಯಿಂದ ಮುನ್ನಡಿಯನ್ನು ಬರೆದುಕೊಳ್ಳು ಶ್ರೀ. ಬೆಂಗಿಲಿರ ಕೃಷ್ಣಶರ್ಮರಿಗೆ ನಾನು ಕೃತಜ್ಞನಿರುತ್ತೇನೆ. ಪುಸ್ತಕವನ್ನು ಅಚ್ಚುಕಟ್ಟಾಗಿ ಸಕಾಲದಲ್ಲಿ ಮುದ್ರಿಸಿಕೊಳ್ಳುವುದು ಕೆಂಪು ಸಾಧನ ಪ್ರಸ್ನಾನ ಶ್ರೀ. ಶೇಷರಾಯರಿಗೂ ನಾನು ಯಾಣೆಯಾಗಿದ್ದೇನೆ.

ಕೊನೆಯದಾಗಿ ಈ ಪುಸ್ತಕದ ಮುದ್ರಣದ ವೆಚ್ಚ ವನ್ನು ವಹಿಸಿ,—
ಈ ಪುಸ್ತಕಪ್ರಕಾಶನದ ಕೆಲಸವನ್ನು ಕೃಗೌಂಡುದುಡಕ್ಕು ಶ್ರೀ. ಮಣಿಯಂಗೂಡು ಚಿನಿಂದ್ರ ಗಾಡರಿಗೂ ನಾನು ಕೃತಜ್ಞನಾಗಿದ್ದೇನೆ.

ಮುನ್ನಡಿ

ಶ್ರೀಮಾನ್ ‘ಭಾರತೀಸುತ್’ ರು ಸನಗಿ ಜೆನ್ನಾಗಿ ಪರಿಚಿತ ರಿಷ್ಟೇ ಅಲ್ಲ; ತಮ್ಮಲ್ಲಿರುವ ಕನ್ನಡದ ಪ್ರೀತಿಯ ಮೂಲಕ ಸಲುಗೆಯ ಸ್ವೇಹಿತರೂ ಆಗಿರುವರು. ಬಹಳ ದಿನಗಳ ಹಿಂದೆಯೇ, ತಾವೋಂದು ನಿಡುಗತೆ ಬರೆದಿರುವುದಾಗಿಯೂ, ಅದಕ್ಕೆ ನಾನು ಮುನ್ನಡಿ ಬರೆಯಬೇಕಾಗಿಯೂ ಹೇಳಿದ್ದರು. ನನ್ನ ಎವಯಂದಲ್ಲಿ ಅವರು ಇಟ್ಟು ಕೊಂಡಿದ್ದ ಸೇಳಿರಭಾವದ ಮರಹತೆಯನ್ನು ಕಂಡು, ‘ಆಗಲಿ’ ಎಂದು ನಾನೂ ಒಪ್ಪಿದ್ದೇನು. ‘ಭಾರತೀಸುತ್’ ರು ಈ ವೇಳದಲ್ಲಿ ಇಲ್ಲಿ ಪುಸ್ತಕ ಗಳನ್ನು ಬರೆದು ಕನ್ನಡಿಗರಿಗೆ ಪರಿಚಯದವರಾಗಿಯೇ ಇದ್ದಾರೆ. ಇವರ ‘ಅವಾತ್ಮಸಂದಿನಿ’ ‘ನನ್ನ ಅತ್ಯಿಗೆ’ ಕಾದಂಬರಿಗಳನ್ನೂ, ಅಲ್ಲಲ್ಲಿ ಪತ್ರಿಕೆಗಳಲ್ಲಿ ಬರುವ ಸಣ್ಣ ಕತೆಗಳನ್ನೂ ಒದಿದವರಿಗೆ ಇವರ ಕತೆಗಾರಿಕೆಯ ಹದವೂ ಭಾಷೆಯ ಬಗೆಯೂ ಜೆನ್ನಾಗಿ ತಿಳಿದಿರಬಹು ದಾಗಿದೆ. ಮುನ್ನಡಿ ಬರೆಯಬೇಕಾದುದು—ಹಲವು ಸಲ—ಹೊಸ ಲೇಖಕರ ಕೃತಿಯ ಸವಿಯನ್ನು ವಾಚಕವರ್ಗಕ್ಕೆ ಸರಿಯಾಗಿ ತೋರಿಸಿಕೊಳ್ಳು, ಅವರನ್ನು ಗುರುತುವಾಡಿಕೊಡುವುದಕ್ಕಿರುವುದು. ನಾನೀಗ ಬರೆಯಬೇಕಾದ ಮುನ್ನಡಿ ಆ ಕೆಲಸಕ್ಕೇನೂ ಬೇಕಾಗಿಲ್ಲವೆಂದು ನನ್ನ ಎಣಿಕೆ. ನಮ್ಮ ನಮ್ಮ ಜನರು ಆಡುವ ಒಳ್ಳೆಯ ಮಾತುಗಳನ್ನು ಕೇಳಬೇಕೆಂಬ ಆತ್ಮೀಯಭಾವದ ಅಪೇಕ್ಷೆಯಿಂದ ಮುನ್ನಡಿ ಬರೆಯಿಸುವ ರೀತಿಯೂ ಕೆಲವು ಲೇಖಕರಿಗೆ ಇಷ್ಟವಾಗಿರುವುದು. ನನ್ನ ಎತ್ತರಾದ ಭಾರತೀಸುತ್ರರು ಈ ಅಪೇಕ್ಷೆಯಿಂದಲೇ ನನಗಿ ಮುನ್ನಡಿ ಬರೆಯಲು ಹೇಳಿರಬಹುದು. ಈ ಕಲ್ಪನೆಯಿಂದಲೇ ನಾನೀಗ ಈ ಜಿಕ್ಕೆ ಮುನ್ನಡಿ ಬರೆಯುತ್ತಿರುವೆನು.

ನಮ್ಮ ಭಾರತೀಯ ಸಮಾಜ ಪದ್ಧತಿಯಲ್ಲಿ ದಿನದಿನಕ್ಕೂ ಹೊಸ ಹೊಸ ಸಮಸ್ಯೆಗಳು ಎನ್ನು ಸಿಲ್ಲಿತ್ತುವೆನೆ. ಹೊರಸೋಂಟಕ್ಕೆ ಸಮಸ್ಯೆ

ಗಳು ಹಲವಾಗಿ ಕಂಡರೂ ಮಾತ್ರವನ್ನು ಹುಡುಕಲು ಹೇರಬಾಗ ಅವುಗಳ ಹುಟ್ಟು ಒಂದೇ ಒಂದು ಎಡೆಯಲ್ಲಿಯೇ ಎಂಬುದನ್ನು ಒಲ್ಲವರು ಕಂಡುಹಿಡಿಯಬಹುದು. ಲೋಕದಲ್ಲಿಯ ಪ್ರತಿಯೊಂದು ವ್ಯಕ್ತಿಯೂ ಅಪೇಕ್ಷಿಸುವುದು ಸುಖಿಂದವನ್ನು; ಅದಕ್ಕಾಗಿ ಸಂಪೂರ್ಣ ಸಾಮೃತಂ ತ್ರೈವನ್ನು. ತಾನು ಬಯಸಿದಾಗ ಬಯಸಿದಂತಹ ಆಹಾರ ತನಗೆ ದೊರೆಯಬೇಕು; ತಾನು ಒಲಿದು ಮೇಚ್ಚಿದ ಜೀವ ತನ್ನ ಒಡನಾಡಿ ಯಾಗಬೇಕು....ಎಂದು ಪ್ರತಿಯೊಂದು ಹೊಳ್ಳಿ ಪ್ರತಿಯೊಂದು ಗಂಡೂ ಅಪೇಕ್ಷಿಸುತ್ತಿರುವುದು. ಇಂತಹ ಅಪೇಕ್ಷೆಗಳನ್ನು ಅಧಿಕ ಸಂಪತ್ತು, ಅಧಿಕ ಸಾಮಧ್ಯ, ರಾಜನಾಶಾಸನ, ಸಮಾಜಶಾಸನ ಇವು ಎದುರಿಸತ್ತೊಡಗುವುವು. ಆಗ ವ್ಯಕ್ತಿಗಳ ಎದೆಯು ಹಲವುವಿಧದ ಕುದಿತ ಕ್ಷೇತ್ರಗಳಾಗುವುವು. ಈ ಕುದಿತದಿಂದ ಹೊರಟಿಬಿಸಿಯುಸರುಗಳೇ ಹಲವು ಸಮನ್ಸ್ಯಗಳ ರೂಪಗಳನ್ನು ತಾಳಿ ಹೊಸಕಾಲವನ್ನು ಏಳಿದುತ್ತರುವುವು. ಹೊಸಕಾಲವು ಆ ಸಮನ್ಸ್ಯಗಳನ್ನು ಬಿಡಿಸಲಿಕ್ಕೆ ದೇಶದಲ್ಲಿಯ ಬುದ್ಧಿ ವಂತರಿಗೆ ಆಹಾರನವಾಡುತ್ತೇ ಮುಂದುವರಿಯತ್ತೊಡಗುವುದು. ಬಯಸಿದಾಗ ಬಯಸಿದಂತಹ ಆಹಾರಸಿಗುವುದಕ್ಕೆ ಸಮೃದ್ಧಿಯ ಆಧ್ಯಾತ್ಮಿಕ ಪರಿಸ್ಥಿತಿ ತಡೆಯೊಡ್ಡತ್ತಲಿದೆ; ಬಯಸಿದ ವ್ಯಕ್ತಿಯನ್ನು ಒಡನಾಡಿ ಯಾಗಿಸಿಕೊಳ್ಳುವುದಕ್ಕೆ ಮಾದುರೆಯ ವಿಷಯದಲ್ಲಿರುವ ಸಮೃದ್ಧಿಯ ಸಾಮಾಜಿಕ ಕಟ್ಟಿಸಿಟ್ಟುಗಳು ತೊಡಕನ್ನು ಹರಡುತ್ತಲಿವೆ. ಈ ತಡೆ-ತೊಡಕುಗಳಿಂದ ಸ್ವತಂತ್ರರಾಗುವ ಹವಣಿಕೆ ಇಂದು ಪೂರ್ವ-ಪಶ್ಚಿಮ ಗೋಳಾರ್ಥದ ಪ್ರತಿಯೊಂದು ಜನಾಂಗದಲ್ಲಿಯೂ ಸಡೆದುದನ್ನು ನಾವು ಪ್ರತ್ಯಕ್ಷಭಾಗಿ ಕಾಣುತ್ತಿದ್ದೇವೆ. ಭಾರತದಲ್ಲಿಯ ಜಾತಿಪಂಥಗಳ ಸಮನ್ಸ್ಯರೂ ರಾಜಕೀಯ ಪರಾಧಿನತೆಯೂ ಈ ತಡೆ-ತೊಡಕುಗಳನ್ನು ಏಕ್ಕುದೇಶಗಳಿಗಿಂತಲೂ ತೀಕ್ಕುತ್ತಾಗಿಸಿವೆ. ಆದುದರಿಂದಲೇ ಇಂದು ಸಮೃದ್ಧಿಯ ವಿಚಾರಿಗಳಾದ ಹಿರಿಯರೂ, ಕೀರಿಯರೂ, ಹೆಂಗುಸುರೂ, ಗಂಡಸರೂ ಈ ತಡೆ-ತೊಡಕುಗಳನ್ನು ಕುರತು ಅರೆದಾಟ ಸಡೆಯಿಸಿದ್ದಾರೆ. ಇವುಗಳನ್ನೇ ಕುರತು ಕುವಿಗಳು ಕವನ ಹೆಣಿಯುತ್ತು

ಲಿದ್ದಾರೆ; ಕತೆಗಾರರು ಕತೆ-ಕಾದಂಬರಿ ಬರೆಯುತ್ತಿಲಿದ್ದಾರೆ. ಲೇಖ
ಕರು ಪ್ರಬಂಧ-ಸಿಬಂಧಗಳನ್ನು ಬರೆಯುತ್ತಿಲಿದ್ದಾರೆ. ಶ್ರೀ. ‘ಭಾರತೀ
ಸುತ’ರ ಈ ಸಿಡುಗತೆಯೂ ಇದೇ ವಿಚಾರವನ್ನು ಒಳಗೊಂಡು
ದಾಗಿರುತ್ತದೆ.

ಬ್ರಾಹ್ಮಣಕುಲದಲ್ಲಿ ಹುಟ್ಟಿದ ಬಾಲನೇಂಬ ತರುಣ, ಸದ್ಗುಣೀಯಾ
ಸುಂದರಿಯೂ, ಸಹೃದಯಳಿಗೆ ಆದ ಲಿಲ್ಲಿಯೆಂಬ ಕೈಲ್ಲಸ್ತಜಾತಿಯ
ಪ್ರಾಣಿನ್ನು ಮೇಚ್ಚಿ ತನ್ನ ಒಲವನ್ನಾಕೆಗೆ ಕೊಟ್ಟು. ಆಕೆಯೂ ತುಂಬ
ಮೇಚ್ಚಿ ಕೆಯಿಂದ ಅದನ್ನು ಪುರಸ್ಕರಿಸಿದಳು; ಪ್ರತಿಯಾಗಿ ತನ್ನ ಪ್ರೇಮ
ಮಾರ್ಯ ಹೃದಯವನ್ನೂ ಒಪ್ಪಿಸಿದಳು. ಇಬ್ಬರ ಪ್ರೀತಿಯ ಅಮೃತ
ಪ್ರವಾಹವು ಸಂಗಮಗೊಂಡು ಹರಿಯಬೇಕೆನ್ನುವವ್ಯಾರಲ್ಲಿ ಬಾಲನ
ತಾಯಿಯ ಬ್ರಾಹ್ಮಣಸಂರಕ್ಷಣಾಪೇಕ್ಷೆಯ ಭಾವನೆಯ ಒಲವಾದ
ಒದ್ದು ಅಡ್ಡವಾಯಿತು. ಬಾಲ-ಲಿಲ್ಲಿಯರ ಪ್ರೀತಿಯ ಅಮೃತಪ್ರವಾಹ
ಗಳು ಅವರ ಹೃದಯವನ್ನು ಸುಡುವ ಅಗ್ನಿರಸಪ್ರವಾಹಗಳಾಗಿ ಪರಿ
ಶುವಿಸಿದ್ದವು. ಬಾಲನ ತಾಯಿ ಕೂಡ ಸ್ವೇಚ್ಛಾಯಿಂದ ಹಾಗೆ ತನ್ನ
ಭಾವನೆಯ ಒಡ್ಡುಹಾಕಿದವಳ್ಳು; ಸಮಾಜ ಶಾಸನ ಅಧಿವಾಯ-ವಾಗಿ
ಹಾಗೆ ವಾಡಲು ಹಚ್ಚಿ, ಮಾಗನ ಜೀವನ ನಾಳಕವನ್ನು ಏಷಾದಾಂತ
ವಾಗಿಸಬ್ಬಿತು. ಬಾಲನ ಮತ್ತು ಲಿಲ್ಲಿಯ ದುಃಖವಯ ಹೃದಯ
ಗಳಿಂತಹ ಹೃದಯಗಳನ್ನು ನಮ್ಮ ಸಮಾಜಶಾಶವಾಗಳ ಈಗ ಎನ್ನೆಷ್ಟು
ಸಿವಿರ್ಸೆ ಇಟ್ಟಿವೆಯೋ ಯಾರು ಹೇಳಬ್ಲಿರು? ಇಂತಹ ದುಃಖಮಯ
ಹೃದಯವ್ಯಾಳ್ಳವರಿಂದ ನಾಡಿನ ಏಳಿಗಿಗೆ ಪರಿಪೂರ್ಣಕವಾಗುವಂತಹ
ಪೂರುಷರೇನಾದರೂ ಆಗುವ ಸಂಭವವೆಯೇ? ‘ತಾನೇ ಕಾಣಿದ ಪಾಪಿ
ಪರಿಗೇನ ಕೊಟ್ಟೀತು?’

ಭಾರತೀಸುತ್ತರು ನಮ್ಮಲ್ಲಿಯ ದಾಂಪತ್ಯಸಮಸ್ಯೆಗಳಲ್ಲಿಯ ಒಂದನ್ನು
ಇಲ್ಲಿಯ ತಮ್ಮ ಸಿಡುಗತೆಯಲ್ಲಿ ಒಡಿಸಿಕೊಂಡಿರಿಸಬೇಕಿಂದು ಪ್ರಯತ್ನಿ

ಸಿದ್ದಾದೆ. ತರುಣಲೇಖಕರಾದ ಅವರು, ಇದಕ್ಕೂ ಒಳ್ಳೆಯ ಕೃತಿಗಳನ್ನು ರಚಿಸುವುದಕ್ಕೆ ಆವಶ್ಯಕವಾದ ವ್ಯವಸಾಯವನ್ನು ಕೈಕೊಂಡು ಮುಂದು ಪರಿಯುವವರಲ್ಲದೆ, ಇದರಲ್ಲಿಯೇ ತಮ್ಮ ಕಲಾಪೂರ್ವತೀಯನ್ನು ಕಾಣಬೇಕೆನ್ನುವ ಹಟವಾದಿಗಳಲ್ಲವೆಂಬುದನ್ನು ನಾನು ಬಿಳ್ಳಿ. ಈ ಸಣ್ಣ ತರುಣರುತ್ತರು ತಮ್ಮ ಅಭ್ಯಾಸಪೂರ್ವವಾದ ಒಂದಿಧಿ-ಅಸುಭವಗಳಿಂದ ಇದಕ್ಕೂ ಒಳ್ಳೆಯ ಕೃತಿಗಳನ್ನು ಸಿಮಿಸಿ ಕನ್ನಡ ಶಾರದೆಯ ಸಿರಿಯನ್ನು ಹೆಚ್ಚಿಸಲಿ!

ಧಾರವಾದ
೨೪-೧೦

ಬೆಟ್ಟಿಗೇರಿ ಕೃಷ್ಣ ತಮ್ಮ



ಮಾರ್ಚ್ ೧೯೭೦



ಮಾರ್ಪಿಗಾರಕು
ಮನೋಿಹರ ಗ್ರಂಥ ಭಾಂಡಾರ
ಧಾರವಾದ

ದೂರ ಹೋದಳು

೮

“ಲಿಲ್ಲೀ!”

ಅವಳು ಕಣ್ಣಿತ್ತು ಸೋಡಿದಳು. ಅವನು ಅವಳ ಮುಂದೆ ನಿಂತಿದ್ದು. ಕೈಯಲ್ಲಿ ಗುಲಾಬೀ ಹೂಗಳ ಗೆಂಟಲೆಂದು; ಅವನ ತುಟ್ಟಿಗಳ ಮೇಲೆ ಒಂದು ಮೃದು ಹಾಸ.

ಕಣ್ಣಿಗಳನ್ನು ಅರಳಿಸಿದಾಗಳು; ಮುದ್ರಾದ ಹೂಗಳು! ನಗು ತ್ತರುವ ಕುಸಂಪುಗಳು! ಪಾತಾಡಲಿಲ್ಲ; ಹೂಗಳನ್ನು ಸೋಡಿದಳು. ಅವನ ವೋರೆಯ ಕಡೆಯ ಕಣ್ಣಿಗಳನ್ನು ಓಡಿಸಿದಳು. ಎಡು ದೃಷ್ಟಿಗಳು ಒಂದುಗೂಡಿದುವು.

‘ಲಿಲ್ಲೀ,’ ಅವನ ಕೊರಳಿಂದ ಸ್ವರವು ಹೊರಟಿತು. ‘ಸನಗಾಗಿ ಈ ಜೆಲುವು ಹೂಗಳನ್ನು ತಂದಿರುವೆ.’

ಅವಳು ಕೈ ಚಾಚಿದಳು; ಅವನು ಹೂಗಳನ್ನು ಸೀಡಿದ. ಅವನ ಎದೆಯಲ್ಲಿ ಗುಲಾಬ ಹೂವಿನಂತಿರುವ ಅವಳ ಕಷ್ಟಾಲವನ್ನು ಜುಂಬಿಸ ಬೀಕೆಂಬ ಬಯಕೆ ಹುಟ್ಟಿರಬಹುದು.

ಇಬ್ಬರು ಸುಧಿಯಾಡಲಿಲ್ಲ. ಅವಳು ಹೂಗಳ ಜೆಲುವನ್ನು ಸೋಡಿ ಸವಿಯತ್ತೊಡಗಿದಳು. ಅವಳ ವೋರೆಯ ಜೆಲುವನ್ನು ಸೋಡಿ ಅದರಿಂದ ಅವನು ತನ್ನ ಎದೆಯನ್ನು ತುಂಬಿದ. ಹೂಗಳನ್ನು ಸೋಡುವುದರಿಂದ ಅವಳ ವೇಗವು ಅರಳಿತು; ಅವಳ ಜೆಲು ವೋಗವನ್ನು ಇಕ್ಕೆ ಸುವುದರಿಂದ

ಅವನ ಎದೆಯು ಹಿಗ್ಗಿತು. ಅವಕಿಗೆ ಹೂಗಳಿಂದ ದೊರಕಿತು ನಲಿವು; ಅವನಿಗೆ ಅವಳ ವೊಗದಾವರೆಯಿಂದ.

ಹೂಗಳಿಂದ ಕಣ್ಣಗಳನ್ನೆತ್ತಿದಳವಳು. ತನ್ನ ಮುಂದೆ ನಿಂತ ಅವನನ್ನು ಸೋಡಿದಳು. ಆಕೆಯ ವೋರೆಯು ತುಸು ಕೆಂಬಣ್ಣವನ್ನು ತಾಳಿತು; ತುಟಿಗಳ ಮೇಲೆ ಒಂದು ಮೃದುಹಾಸನು ಸುಳಿದಿತು.

‘ಲಿಲ್ಲಿ !’

‘ಬಾಲಾ !’

‘ಸೋಡು ಲಿಲ್ಲೀ, ಹೂಗಳು ಎಷ್ಟು ಸೇವಗಾಗಿವೆ. ನಿನೆಗೆ ಬೇಕೆಂತಲೇ ಅರಸಿ ತಂದೆ ಅವುಗಳನ್ನು.’

‘ಹ್ಯಾಂ, ಕುಳಿರು; ಬಾಲ, ಏಕೆ ನಿಂತಿರುವೆ? ಹೂಗಳು ಸಿಕ್ಕಿದ ಸಂತೋಷದಿಂದ ನಿನೆಷ್ಟಿದನೆ ಕುಳಿತುಕೊ ಎನಲು ಮರೆತಿದ್ದೆ.’

‘ಚಿಂತೆಯಿಲ್ಲ. ನಿತ್ಯ ಬರುವಾತನಿಗೆ ಹೇಳಬೇಕಾದ ಆವಶ್ಯಕತೆಯೇನು? ನಿನ್ನ ಪಾಸಯವರಲ್ಲಿ ನಾನೂ ಒಬ್ಬನೆಂದು ತಿಳಿದರಾಗದೇ? ಇರಲಿ, ಸೀಂಬರ್ ಎಲ್ಲಿ?’

‘ಈಗ ಕೇರೆದ ವಾಕೆಟ್ಯಿಗೆ. ಕುಳಿತಿರು; ಇನ್ನು ಸ್ವಲ್ಪ ಸಮಯು ದಲ್ಲಿಯೇ ಅಣ್ಣ ಬರುವನು.’

ಬಾಲ ಒಂದು ಚೇರಿನ ಮೇಲೆ ಆಸೀಸನಾದ; ಮೇಜದ ಮೇಲೆ ಇದ್ದ ಒಂದು ಪತ್ರಕೆಯನ್ನು ತೆಗೆದು ಹಾಳಿಗಳನ್ನು ಮಗಳಿ ಹಾಕಿದ. ಲಿಲ್ಲಿ ನಿಂತಿದ್ದಳು; ಹೂ ಗೊಂಜಲನ್ನು ಮಾಸಿ ಸೋಡುತ್ತಿದ್ದಳು. ಬಾಲ ಪತ್ರಕೆಯನ್ನು ತನ್ನ ಮೋರಿಗೆ ಅಡ್ಡಲಾಗಿ ಹಿಡಿದಿದ್ದು. ಅದರೆ ಅವನ ಕಣ್ಣಗಳು ಲಿಲ್ಲಿಯ ವೋರೆಯ ಕಡೆಗೆ.

‘ಬಾಲ, ಸ್ವಲ್ಪ ಚಹಾ ಕುಡಿಯುವಿಯೋ?’

‘ಬೇಡ ಲಿಲ್ಲೀ; ಈಗ ಮನೆಯಲ್ಲಿ ಕುಡಿದು ಒಂದೆ.’

‘ಕುಡಿದು ಬಂದರೇನು? ಕೊಂಜ ಇಲ್ಲಿಯೂ ಕುಡಿದರಾಗದೇ? ಚಹಾ ತರುವೆ; ಅಡಿಗಿಯವ ಹೊರಗೆ ಹೋಗಿದ್ದಾನೆ.’

ಲಲ್ಲಿ ಮನೆಯೊಳಗೆ ತೆರಳಿದಳು.

ಬಾಲ ಗೋಡೆಯ ಮೇಲೆ ದೃಷ್ಟಿಯನ್ನು ಚೆಲ್ಲಿದ್ದ. ಏಸುಕ್ಕಿಸ್ತಿನನ್ನು ಶಿಲುಬೆಗೇರಿಸಿದ ಚಿತ್ರವೊಂದು; ಮಂಗು ಏಸುವನ್ನು ಎತ್ತಿಕೊಂಡಿರುವ ದಿವ್ಯಮಾತೆಯ ಚಿತ್ರವನ್ನೊಂದು. ನಾಲಾತ್ವರು ಪೋಟೀಕೇಗಳು. ಅವು ಗಳಲ್ಲಿ ಒಂದು ಲಲ್ಲಿಯದು. ಲಲ್ಲಿಯ ಚಿತ್ರವನ್ನು ಬಾಲ ತುಸು ಹೊತ್ತಿನ ತನಕ ನೋಡಿದ್ದ.

ಅವನ ಚಿತ್ರದಲ್ಲಿ ಹಲವು ವಿಚಾರಗಳು ತೇರಿದವು. ತನ್ನ ಎದೆಯಲ್ಲಿ ಅಡಗಿದ ಗುಂಟ್ಟಿನ್ನು ಲಲ್ಲಿಗೆ ಹೇಳಬೇಕೆಂದಿದ್ದು; ತನ್ನ ಹೃದಯವನ್ನು ಅವಳಿಗೆ ತೋರಿಸಬೇಕೆಂದಿದ್ದು. ಆದರೆ ಹೇಗೆ? ತನ್ನ ಅಂತರಂಗವನ್ನು ಬಿಚ್ಚಿ ತೋರಿಸುವುದು ಹೇಗೆ? ಹೇಗೆ? ಹೇಗೆ? ಬಾಲ ತನೆನ್ನೊಳಗೆ ಹತ್ತಿಂಟು ಸಲ ಈ ಪ್ರತ್ಯೇಯನ್ನು ಹಾಕಿಕೊಂಡ. ಆದರೆ ಒವಾಬು ಸಿಗ ಲಿಲ್ಲ. ಹೇಗೆಂಬ ಸಪುನ್ಯೇಯನ್ನು ಬುಡಿಸಲಾಗಲ್ಲ. ಎದೆಯಲ್ಲಿ ಅಡಗಿದ್ದ ಭಾವಕ್ಕೆ ಹೊರಬರಲು ದಾರಿ ಸಿಗಲ್ಲ. ಅಲ್ಲಿ ಅಲೆಗಳೇಳುತ್ತಿದ್ದವು; ತರಂಗಗಳು ಅಪ್ಪೋಸುತ್ತಿದ್ದವು.

ಲಲ್ಲಿ ಚಹಾ ತೆಗೆದುಕೊಂಡು ಬಂದಳು. ಸದುಗುತ್ತಿರುವ ಕೈಗಳಿಂದ ಲಲ್ಲಿ ಕೊಟ್ಟ ಚಹಾವನ್ನು ಬಾಲ ಸ್ಪೇರಿಸಿದ. ತನ್ನ ಕೈಗಳು ಕಂಪಿಸುತ್ತಿರವುವೇಕೆಂಬುದು ಅವನಿಗೆ ತಿಳಿಯಲ್ಲ.

ಚಹಾ ಕುಡಿದುದಾಯಿತು. ಲಲ್ಲಿಯೋದನೆ ಏನು ಮಾತಾಡಬೇಕೆಂಬುದು ಬಾಲನಿಗೆ ತಿಳಿಯದಾಯಿತು. ಮಾತು ಬರದ ಮಾರಕನುತ್ತೆ ಲಲ್ಲಿಯ ಮೂರೆಯನ್ನು ನೋಡುತ್ತ ಕುಳಿತ ಬಾಲ.

‘ನೋಡು ಬಾಲ, ಏಕೆ ಸುಮ್ಮಿಸಿರುವೆ? ಬಾ. ನಾವಿಬ್ಬರೂ ತುಸ ಟೀಬಲ್ ‘ಟಿನ್ನೀಸ್’ ಆಡುವಾ.’ ಎಂದಳು ಲಲ್ಲಿ.

‘ಹೂಂ’ ಎಂದು ಬಾಲ ಒಪ್ಪಿದ.

ಅವರಿಬ್ಬರೂ ಪಕ್ಕಾದ ಕೋಣಿಗೆ ಹೋದರು. ಅಲೆಕ್ಕಾಂದು ದೊಡ್ಡ ಮೇಜ. ಸದುವೆ ಒಂದು ಬಲೀಯನ್ನು ಕಟ್ಟಿದ್ದರು. ಅವರಿಬ್ಬರೂ ಬೇರು

ಗಳನ್ನು ತೆಗೆದುಕೊಂಡರು; ಆದ ತೊಡಗಿದರು. ಅಟದಲ್ಲಿ ಲಿಲ್ಲಿ ಗೆಲ್ಲ ತೊಡಗಿದಳು. ಬಾಲನಿಗೆ ಸೋಲಾಗುತ್ತಿದ್ದುತ್ತು. ಬಾಲ ಸೋಲುತ್ತಿದ್ದು ದನ್ನ ಕಂಡು ಲಿಲ್ಲಿ ನಗುತ್ತಾ ಪ್ರತ್ಯೇಕಿಸಿದಳು. ‘ಎನು ಬಾಲ, ಏಕೆ ಹೀಗೆ ಆಡುತ್ತಿರುವೆ? ನಿನಗೆ ಅಟದಲ್ಲಿ ರುಚಿಯಲ್ಲ ಇಂದು.’

ನಿಜ ಲಿಲ್ಲಿ ಸುಡಿದುದು. ಬೇರೊಂದು ಯೋಜನೆಯ ಹಿಂದೆ ಬಾಲನ ಮನಸ್ಸು ಓಡುತ್ತಿದ್ದುದರಿಂದ ಅವನಿಗೆ ಅಟ ರುಚಿಸಲಿಲ್ಲ. ಅವನು ಒಳ್ಳೆ ಅಟಗಾರನಿದ್ದರೂ, ಈ ದಿನ ಲಿಲ್ಲಿಯ ಕೈಯಿಂದ ಸೋಲು ವಡೆದ.

ಹತ್ತು ಹನ್ನೆ ರಡು ಸ್ವಿಂಷಗಳ ಪರಿಗೆ ಅವರು ಆಡಿದರು. ಬಾಲನಿಗೆ ಅಟದಲ್ಲಿ ಆಸಕ್ತಿಯಿಲ್ಲವೆಂಬುದನ್ನು ಲಿಲ್ಲಿ ತಿಳಿಯೆದಿರಲಿಲ್ಲ. ಅವನು ಮನಸ್ಸು ಮಡಗದೆ ಆಡುತ್ತಿದ್ದುದನ್ನು ಸೋಡಿ ಲಿಲ್ಲಿಗೂ ಬೇಸರವೆನಿಸಿತು. ಅವಳು ಸುಡಿದಳು. ‘ಬಾಲ, ಈ ದಿನ ನಿನಗೆ ಅಟದಲ್ಲಿ ರುಚಿಯಲ್ಲ. ಆದುದರಿಂದ ಅಟ ಸಾಕು. ಹೂರಗಿನ ಹೂದೋಳಕ್ಕೆ ಹೋಗುವ.’

‘ಸರಿ.’ ಬಾಲ ಅವಳ ಸುಡಿಗೆ ಒಪ್ಪಿದ.

ಇಬ್ಬರೂ ಹೂದೋಳಕ್ಕೆ ತೆರಳಿದ್ದಂತೆ. ಗುಲಾಬಿ ಗಿಡಗಳು, ಮಲ್ಲಿಗೆಯ ಒಳ್ಳೆಗಳು. ಆದರೆ ಎಲ್ಲವೂ ಹಸಿರು. ಇನ್ನೊಮ್ಮೆ ಹೂವಾಗ ತೊಡಗಿರಲಿಲ್ಲ. ತೋರ್ಟದ ಸಡುವೆ ಒಂದು ಪುಟ್ಟು ಮಾವಿನ ಮರ; ಆದರದಿಯಲ್ಲಿ ವ್ಯಾದುವಾದ ಗರಿಕೆ ಹುಲ್ಲು. ಸೆಲದ ವೇರೆ ಹೊರಳಿಂಧಕು ಲಿಲ್ಲಿ. ಬಾಲ ವುರದ ಸೆರಳಿಸಲ್ಲಿ ಆಸೇನಾದ.

ಸಂಜೀಯ ಸೂರ್ಯ ಪಡುವಣಿದಲ್ಲಿ ಧ್ವನಿಳಿಸುತ್ತಿದ್ದು. ಅವನ ಹೊಂಬಣ್ಣದ ಕಿರಣಗಳು ತೋರ್ಟದಲ್ಲಿ ಹರಡಿದ್ದವು. ಈ ಬಿಸಿಲಿಸಲ್ಲಿ ತರುಲತೆಗಳು ಸಗುತ್ತಿದ್ದವು. ಬಾಣಿಸಲ್ಲಿ ಒಂದೆರಡು ವೋಜಗಳು ತೇಲುತ್ತಿದ್ದವು. ಶಾಂತತೆ ಹರಡಿದ್ದಿತು.

‘ಎನು ಬಾಲ?’ ಲಿಲ್ಲಿ ಸುಡಿದಳು. ‘ಕೆಲವು ದಿನಗಳಾದುವು ಒಂದು ವಾಪ್ರ ಗೋಜರಿಸತೊಡಗಿ. ಬಾಲು ಬಿಂಬಿ ಮಾತಾಪಾಪವುದಿಲ್ಲ. ಯಾವಾಗಲೂ ಆಲೋಚನೆಯಲ್ಲಿರುವೆ.’

తన్న మనసినల్లిరువుదేనెంచుదు లల్లిగే తిళిదిరబకుదే ఎంబ విచారమై బాలన మనస్సినల్లి తేలితు. ముఖుడల్లి గొజరిస తక్కు కొవభావగళింద మనుష్ణన అంతరంగదల్లిరువుదేనెందు లూపిసలు సాధ్యమంతే. ఆదరంతే లల్లి తన్న మనస్సినల్లి ఏంచు తురువ విచారగళన్న ఆరితళే? తిళిదరేను? తన్న ఆంతరంగవన్న బచ్చి ఆవళిగే శైలీరిసబీకు. తన్న ఈ హుళ్ళున్న ఆరితరే ఆవళే నెందాఖు? ఆచు ఆవళిగే రుజిసదిద్దరే? తన్న మధ్య నెలసిద మేఘత్రే ఒంధువ కడిదు హోదారే?

ఓఁగే హలవు చింతిగఱు బంబిసుత్తద్దువు బాలన వనస్సినల్లి. లల్లియ సంగడ తన్న ఆంతరంగద బగెయస్సు లుసురువ బగే కేగేంచుదు బాలసిగే జోళీయలల్ల.

బందు పుట్టు తోఎడస్సు స్ఫూర్చు సమయదవరిగి కట్టి నిల్లిస బకుదు. ఆదరే కట్టి సింత సిరిగే హరియలు బీంబొందు దారివాడి కొడదే తోఎడిన సిరస్సు కట్టి సిల్లిసబీచెందరే ఆదు సాధ్యవాగడ వాతు. సిరు తుంబలు హోరగి హరియలు బీరే దారియిల్లదిరువుద రింద కట్టు సడిలవాగతోడగుత్తదే; కట్టున్న మురిదు తోరేయు ముందే సాగుత్తదే. ఇదరంతే మనస్సినల్లి మాడిద బయకెగథన్న బహుదిసచవరిగి కట్టి సిల్లిసలాగావదిల్ల. అదక్కు హోరగి హరియలు ఇతర కాది సిగదిరులు తన్న కట్టున్న సడలసికొండు. హోరగి బరుత్తదే. ఇదరంతే ఆయితు బాలన స్థితియు. లల్లియింద ఇదు వరిగి ఆడగిసిట్టిద్దు సంగతియు ఆవన అంతరంగదింద హోరగి హరియలు ప్రయత్నిసతోడగితు.

లల్లి వావారద సేరళినల్లి కుళత్తద్దఁ. బాల స్ఫూర్చు దార దల్లి ఆసేననాగిద్ద. ఆగాగ ఆవన దృష్టియు లల్లియ ముఖుడ కడిగి హరియుత్తద్దితు. ఆగాగ ఆవఁ తుటీగళ మేలే మాడుత్తద్దు మృదు కాసవు బాలన ఎడియన్న ఆరళిసుత్తద్దితు.

‘ಲಲ್ಲಿ! ’

‘ವನು?’ ಈ ಪ್ರಶ್ನೆಯನ್ನು ಲಲ್ಲಿಯ ಕಣ್ಣಗಳು ಸೂಚಿಸಿದವು.

‘ನೋಡು ಲಲ್ಲಿ, ಒಂದು ವಿವರವನ್ನು ನಿನ್ನ ಸಂಗಡ ಹೇಳಬೇಕೆಂದಿರುವೆ.’ ಬಾಲನ ಮೃದು ಸ್ವರವು ಹೊರಟಿತು.

‘ಹುಂ, ಹೇಳು, ಬಾಲ.’

‘ಒಂದು ವೇಳೆ ನೀನು ಸಿಟ್ಟು ವಾಡಬಹುದು.’

‘ನಿನ್ನ ಸಂಗಡ ಸಿಟ್ಟಿಗೇಳುವುದೇ? ಅದಾಗದ ವಾತು.’

‘ಹಾಗಾದರೆ ಹೇಳಲೇ?’

‘ಹುಂ, ಹೇಳಿ ಬಿಡು.’

‘ನೋಡು ಲಲ್ಲಿ, ವನೆಂದು ಹೇಳಲಾಗುವುದಿಲ್ಲ. ಆದರೂ ನೋಡು, ನೀನಿಲ್ಲದಿರುವಾಗ ನನಗಿ ಬಹು ಬೇಸರವಾಗುತ್ತದೆ.’

ಲಲ್ಲಿ ಬಾನಿಸಲ್ಲಿ ತೇಲುತ್ತಿದ್ದ ಒಂದು ಬಿಳಿಯ ಮುಗಿಲನ್ನು ನೋಡತ್ತೊಡಗಿದಳು.

‘ಲಲ್ಲಿ, ನನ್ನ ಮನಸ್ಸಿನಲ್ಲಿ ಬೇರೆ ಯಾವ ವಿಚಾರವೂ ಹೊಳೆಯುವುದಿಲ್ಲ.’ ಬಾಲ ಹೇಳಿದ. ‘ನನ್ನ ರೂಪಭೂತಿ ಇನ್ನಾಂತಿರುವುದೂ ಮನಸ್ಸಿನಲ್ಲಿ ಹೊಳೆಯುವುದಿಲ್ಲ.’

‘ಬಾಲ’ ಎಂದಳು ಲಲ್ಲಿ. ಮುಗಿಲನ್ನು ನೋಡುತ್ತಿದ್ದ ಕಣ್ಣಗಳು ಬಾಲನ ಕಡೆಗೆ ತಿರುಗಿದವು.

ವ್ಯಾಸ-ಶಾಂತತೆ. ಪುಸ್ತಿ ಒಬ್ಬರ ವೋರೆಯನ್ನು ಇನ್ನೊಬ್ಬರು ನೇರಿಡಿರು. ಲಲ್ಲಿಯ ಅರಳಿದ ಕಣ್ಣಗಳ ಹೇಳಿಸಿನಿಂದ ಅವಳ ಅಂತರಂಗದಲ್ಲಿರುವುದೇನೇಂದು ತಿಳಿಯಲು ಯತ್ನಿಸಿದ ಬಾಲ. ಬಾಲ ಮೇಲೆ ಹೇಳಿದ ವಾತುಗಳನ್ನಾಡಿದಾಗ ಲಲ್ಲಿಯ ಎದೆಯು ತೀವ್ರವಾಗಿ ಬಡಿದು ಕೊಳ್ಳುತ್ತಿದ್ದುತ್ತು. ಮಾಡಿದವು ಕೆಲವು ಬೆವರ ಹಸಿಗಳು ಆಕೆಯ ಹಸಿಯ ಮೇಲೆ. ಕರ ವಸ್ತುದಿಂದ ಅವಳ ಸ್ನೇಹ ಬಿಂದುಗಳನ್ನು ಬರಿಸಿಹೊಂಡಳು. ಮಾತಾಡಲಿತ್ತಿಸಿದಳು; ಅದರೆ ಆಕೆಗೆ ಸುಡಿ ಸಿಗಲಿಲ್ಲ. ಬಳಗಿಸಿದ್ದನಿಯು ಹೊರಬರಲಿಲ್ಲ. ತಿರಪನ್ನು ಬಾಗಿಸಿ ಸೆಲದ ಮೇಲೆ ನಗುತ್ತಿದ್ದ ಗರಿಕೆ

ಹುಲ್ಲನ್ನು ಸೋಡಿದಳು. ಒಂದು ಗರಿಕೆ ಹುಲ್ಲನ್ನು ಕಿತ್ತು ಬಾಯಿಗೆ ಹಾಕಿಕೊಂಡಳು. ತುಟಿಗಳ ಮೇಲೆ ಒಂದು ಎಳೆ ನಗೆ. ಪುನಃ ವ್ಯಾಸ; ಆಲೋಚನೆ.

ಕಷ್ಟವೆನಿಸಿದ ಆ ಕೆಲಸವನ್ನು ಬಾಲನೇ ವಾಡಬೇಕಾಗಿ ಬಂದಿತು. ತನ್ನ ಅಂತರಂಗದಲ್ಲಿರುವುದನ್ನು ಲಿಲ್ಲಿಗೆ ಉಸುರಲು ಅವನು ಯತ್ನಸ ತೋಡಗಿದ. ಅದನ್ನು ಹೇಗೆ ಹೇಳಬೇಕೆಂದು ಚಿಂತಿಸಿದ. ಮನದಲ್ಲಿರುವುದನ್ನು ಇನ್ನೊಂದು ಮನಸ್ಸಿಗೆ ಮುಂಟ್ಪಿಸುವುದು ಪ್ರಯೋಸವಾಗಿ ತೋರಿತು ಬಾಲನಿಗೆ. ತನಗೆ ಪ್ರಯೋಸವೆನಿಸಿದ್ದ ಆ ಕೆಲಸವನ್ನು ಅವನು ಪಾರಂಭಿಸಿದ್ದು; ಅದನ್ನು ಪೂರ್ಯಸದೆ ಬೇರೆ ನಿರ್ವಾಹಿಲ್ಲ.

‘ಲಿಲ್ಲಿ, ನಾನು ಹೇಳುವುದನ್ನು ಕೇಳುವಾಗ ನಿನಗೆ ಬೇಸರವಾಗುವುದೇ?’

‘ಇಲ್ಲ’

‘ಸೋಡು, ನನ್ನ ಮನಸ್ಸನಲ್ಲಿರುವುದನ್ನು ನಿನಗೆ ಉಸುರುವೆ’

‘ಹೂಂ’ ಲಿಲ್ಲಿ ಗರಿಕೆ ಹುಲ್ಲನ್ನು ಸೋಡುತ್ತಾ ತಲೆಯಲ್ಲಾಡಿಸಿದಳು.

‘ಹಾಗಾದರೆ ಸೋಡು, ನನ್ನ ಎದೆಯಲ್ಲಿ ನಿಸಗಲ್ಲದೆ ಬೇರೆ ಯಾರಿಗೂ ಸಫಲವಿಲ್ಲ. ಅಹುದು ಲಿಲ್ಲಿ, ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ’ ಹೇಗೆ ತನ್ನ ಅಂತರಂಗದಲ್ಲಿರುವುದನ್ನು ಬಾಲ ಹೇಳಿದ.

ಅವನ ಪಾತುಗಳನ್ನು ಲಿಲ್ಲಿ ಕೇಳಿದಳು; ಆದರೆಬಾಲನಿಗೆ ಜವಾಬುಹೇಳಲಿಲ್ಲ.

‘ಲಿಲ್ಲಿ, ಸೋಡು ನೀನಿಲ್ಲದೆ ಹೇಳಿದರೆ ನನ್ನ ಒದುಕು ಬರಡಾಗುವುದು. ಸೋಡು ಇಷ್ಟ ದಿನಗಳಿಂದ ನನ್ನ ಎದೆಯಲ್ಲಿ ಅಡಗಿಸಿಟ್ಟುದುದನ್ನು ನಾನೀಗ ನಿನಗೆ ತೋರಿಸಿದೆ. ನಿನ್ನನ್ನು ನಾನು ಪ್ರೀತಿಸುತ್ತಿದ್ದೇನೆ’

ಲಿಲ್ಲಿ ವೇಗವೆತ್ತಿ ಬಾಲನ ಕಣ್ಣಗಳನ್ನು ಸೋಡಿದಳು. ಇಬ್ಬರ ಕಣ್ಣಗಳಿಂದ ಹೊರಗೆ ಬರುತ್ತದ್ದು ಬೆಳಕುಗಳು ಒಂದುಗಳಿದಿವು. ಲಿಲ್ಲಿಯ ಕೊರಳಿಂದ ಸುಡಿ ಹೊರಸಣವದು; ತನ್ನ ಮನಸ್ಸಿನಲ್ಲಿರುವುದನ್ನು ಹೇಗೆ ಹೊರಗೆ ತರಬೇಕೆಂಬುದು ಆಕಿಗೆ ತಳಯಿದು.

‘ಲಿಲ್ಲೀ’

‘ನನು ಬಾಲ?’

‘ನೋಡು, ನೀನು ನನ್ನನ್ನ ಪ್ರೀತಿಸುತ್ತಿರುವೇಯಾ? ನನ್ನ ಎದೆ ಯಂದ ಹೊರಟು ಬರುವ ಸ್ವರದೊಡನೆ ನಿನ್ನ ಕೊರಳ ಇಂಚರವನ್ನ ಸೇರಿಸ ಒಲ್ಲೀಯಾ?’

‘ಆದರೆ’

‘ಆದರೇನು?’

‘ನೀನು ನಿಜವಾಗಿಯೂ ನನ್ನನ್ನ ಪ್ರೀತಿಸುತ್ತಿರುವೇಯಾ?’

‘ನನ್ನ ಸುಧಿಯಲ್ಲಿ ನಿನಗೆ ಅವಸಂಭಿಕೆಯೇ?’

‘ಸಂಭಿಕೆಯಿಲ್ಲದೆಯಿಲ್ಲ; ಆದರೆನೋಡು, ಆ ಹಾದಿಯಲ್ಲಿ ಎಷ್ಟು ವಫ್ಫುಗಳು ಬೆಟ್ಟುಗಳಂತೆ ಅಡ್ಡ ನಿಂತಿವೆ! ಅವುಗಳನ್ನೆಲ್ಲಾ ದಾಟಿ ಸಮಗೆ ಒಂದಾಗಲು ಸಾಧ್ಯವೇ?’

‘ಪ್ರೇಮದಿಂದ ಕೂಡಿದ ಎರಡು ಎದೆಗಳು ಒಂದುಗೂಡಲು ಪ್ರಯತ್ನಿಸುವಾಗ, ಅದನ್ನು ತಡೆಯಲು ಲೋಕದಲ್ಲಿ ಯಾವುದಕ್ಕೆ ಸಾಧ್ಯವಿದೆ?’

‘ನೋಡು ಬಾಲ, ನಿನ್ನ ತಾಯಿ, ಅಕ್ಕ ಇವರೆಲ್ಲ ಇದಕ್ಕೆ ಒಮ್ಮೆ ವರೇ? ಅವರೆಲ್ಲ ಆಶಾರವಂತ ಭಾರ್ಹಕ್ಕುಣಕುಲದವರು. ತನ್ನ ಹುಡುಗ ಇನ್ನೊಂದು ಜಾತಿಯ, ಇನ್ನೊಂದು ನುತ್ತದ ಹೆಣ್ಣನ ಕ್ಷಿಂಡಿಯುವುದನ್ನು ಒಮ್ಮೆವರೇ?’

‘ಆದರೆ ನೋಡು ಲಿಲ್ಲೀ, ಅವರ ಇಛ್ಯಿಯನ್ನು ನೇರವೇರಿಸಲು ಮಾತ್ರವಲ್ಲ ನಾನು ಜೀವಿಸುತ್ತಿರುವುದು. ಸಿಸ್ಯೂಡನೆ ಜೀವಿಸಲು ಎಲ್ಲ ಮೇರಿಗಳನ್ನು ಏಂದಿರುವೇನು ನಾನು.’

‘ಅಂದರೇನು ಬಾಲ?’

‘ನೋಡು ಲಿಲ್ಲೀ, ನನ್ನ ಅಕ್ಕ, ಅವು ಇವರು ನನ್ನನ್ನ ತಡೆಯುವ ದಾದರೆ, ನಿನಗಾಗಿ ಅವರೆಲ್ಲರನ್ನೂ ಬಿಡಲು ನಾನು ತಯಾರು. ನನ್ನ

ಎಡೆಯಲ್ಲಿ ಉರಿಯುತ್ತಿರುವ ಕಿಂಚಿತ್ತೂ ನಿಸ್ತಿಂದಲ್ಲದೆ ಬೇರೆಯವರಿಂದ ಶಾಂತವಾಗದು. ನೀನೇಂದ್ರಿಯ ಹೇಳು; ನನ್ನನ್ನು ಪ್ರೀತಿಸುವೆಯಾ?

‘ಹೊಂ-’ ಎಂಬ ಸ್ವರವು ಲಲ್ಲಿಯ ನಾಲಿಗೆಯಂದ ಹೊರಟಿತು.

ಬಾಲ ಲಲ್ಲಿಯ ಏರಡು ಕರಗಳನ್ನು ತೆಗೆದುಕೊಂಡು ಅವಳ ವೇಗೇರೆಯನ್ನು ನೋಡಿದ. ಅವಳ ಕೆನ್ನೆಯ ಮೇಲೆ ಒಂದು ಚಂಬನ ವನ್ನು ನೀಡಬೇಕೆಂಬ ಬಯಕೆಯು ಅವನ ಎಡೆಯಲ್ಲಿ ಜನಿಸಿತು. ಆದರೆ ಅದು ಈಡೀರಲಿಲ್ಲ. ತೋರ್ಪಳಿ ಬಾಗಿಲಿನಿಂದ ಬೇರೆಹಂಡು ಸ್ವರವು ಬಂದುದರಿಂದ ಅವನ ಬಯಕೆ ಈಡೀರಲು ಅನುವ್ಯಾದೀರೆಯಲ್ಲ.

‘ಲಲ್ಲಿ-ಲಲ್ಲಿ-’ ಎಂದು ಕೂಗುತ್ತಿರುವುದು ಕೇಳಿಸಿತು. ಬಾಲನ ಹಿಡಿತದಿಂದ ಲಲ್ಲಿ ತನ್ನ ಕರಗಳನ್ನು ಬಿಡಿಸಿಕೊಂಡಳು. ಈ ಮಾತುಗಳು ಅವಳ ತುಬಿಗಳಿಂದ ಉದುರಿದವು. ‘ಬಾಲ, ಅಣ್ಣಾ ಬಂದಿರುವ; ಕೈ ಬಿಡು.’

‘ಲಲ್ಲಿ, ನೀನೆಲ್ಲಿ?’ ಎನುತ್ತ ಪೀಠರು ತಮ್ಮ ಕಡೆಗೆ ಬರುತ್ತಿರುವುದನ್ನು ಲಲ್ಲಿ ಮತ್ತು ಬಾಲ ಇವರು ನೋಡಿದರು.

‘ಬಾರಣ್ಣಾ’ ಎಂದಳು ಲಲ್ಲಿ.

‘ಪೀಠರು’ ಸಣಿಯಕ್ಕೆ ಬಂದ. ಬಾಲನು ಅವನ ಕಣ್ಣಗಳಲ್ಲಿ ಬಿದ್ದು. ‘ಬಾಲ, ನೀನು ಬಂದು ಬಹಳ ಹೊತ್ತಾಯಿತೇ?’ ಈ ಪ್ರಶ್ನೆಯು ಪೀಠರಿನಿಂದ ಹೊರಟಿತು.

‘ಇಲ್ಲಣ್ಣಾ,-ಬಂದು ಸ್ವಲ್ಪ ಸಮಯವಾಯಿತು.’ ಲಲ್ಲಿ ಅಣ್ಣಾಗಿ ಒವಾಬುಹೇಳಿದಳು. ‘ನಾವು ಇಲ್ಲಿ ವಾವಿನ ಮರದ ಕೆಳಗೆ ಕುಳಿತು ಮಾತಾಡುತ್ತಿದ್ದೇವು. ಮನೆಯೊಳಗೆ ಸೆಕೆ; ಇಲ್ಲಿ ಎವ್ವು ತಂಪಾದ ಗಾಳಿ!’

‘ಪೀಠರು’ ಬಾಲನ ಕೈಪುಡಿದುಕೊಂಡ. ‘ಬಾ ಬಾಲ, ಒಳಗೆ ಹೋಗುವಾ. ಇಲ್ಲೇನು? ತುಸ ಟೀಬಲ್ ಟೀನ್ನಿಸ್ ಆಡುವಾ.’

‘ನೋಡಣ್ಣಾ, ಬಾಲನಿಗೆ ಯಾಕೇ ಆಟದಲ್ಲಿ ಈ ದಿನ ಶಾತಾಸ್ಯವೇ ಇಲ್ಲ’ ನಗುತ್ತ ಸುಧಿದಳು ಲಲ್ಲಿ.

‘ ಏಕೆ ಬಾಲ, ಇದೇನು ಪೆಚ್ಚು ರಂತೆ ಮಾತಾಡದೆ ಸಂತಿರುವೆ? ’
ಬಾಲನ ಹೆಗಲ ಮೇಲೆ ಕೈ ಹಾಕಿಕೊಂಡು ಹೇಳಿದ ಪೀಠರ್.

‘ ಪೀಠರ್, ಅಣ್ಣು ತಂಗಿಯರು ಬಾಯಿ ಒಟ್ಟು ಹೊರಟರೆ ಅವನ್ನು
ಪುನಃ ಮುಚ್ಚುವರಂತಿಲ್ಲ. ಮಾತಾಡಲು ಮಾರಸೆಯವನಿಗೆ ಸಂದರ್ಭ
ವೆಲ್ಲ? ’ ಪೀಠರಿಗೆ ಜವಾಬು ಹೇಳಿದ ಬಾಲ.

ಮುಖಪರ್ವ ವಾಸೆಯೋಳಿಗೆ ತೆರಳಿದರು. ಪೀಠರ್ ಒಂದು ಕುಜೀಯು
ಮೇಲೆ ಕುಳಿತುಕೊಂಡು ಹೇಳಿದ. ‘ ಕುಳಿರು ಬಾಲ. ’

ಬಾಲ ಆಸೇನನಾಡ. ಲಿಲಿ ಮೇಜದ ಮೇಲಿದ್ದ ಕನ್ನಡಿಯನ್ನು
ತೆಗೆದು ತನ್ನ ಮುಖವನ್ನು ನೋಡಿದಳು. ಕನ್ನಡಿಯಲ್ಲಿ ಲಲ್ಲಿಯ ಪ್ರತಿ
ಚಿಂಬ ಹೊಳೆಯುತ್ತಿದ್ದುದು ಬಾಲನಿಗೆ ಗೋಚರಿಸಿತು. ಪೀಠರ್ ಮೇಜದ
ಮೇಲಿನಿಂದ ಪತ್ರಿಕೆಯನ್ನು ತೆಗೆದು ಪತ್ರಿಕೆಯ ತಲೆ ಬರಹಗಳ ಕಡೆಗೆ
ತನ್ನ ಕಣ್ಣಗಳನ್ನು ಒಡಿಸಹಿತ್ತಿದ್ದ. ಲಿಲಿ ಕನ್ನಡಿಯಿಂದ ತನ್ನ ಮೊಗ
ವನ್ನು ಬಾಲನ ಕಡೆಗೆ ತಿರುಗಿಸಿದಳು. ಬಾಲನ ದೃಷ್ಟಿ ತನ್ನ ಕಡೆಗೆ ಹರಿ
ಯುತ್ತಿದ್ದುದು ಆಕೆಗೆ ಗೋಚರಿಸಿತು. ಅವಳ ತುಟಿಗಳ ಮೇಲೆ ಮೃದು
ಹಾಸ; ಅವನ ತುಟಿಗಳ ಮೇಲೆ ಒಂದು ಎಳಿ ಸಗೆ.

ಪೀಠರ್ ಪತ್ರಿಕೆಯನ್ನು ಬಸುಟ ಮೇಜದ ಮೇಲೆ; ಅವನ ಕಣ್ಣು
ಗಳು ಬಾಲನ ಕಡೆಗೆ ಚಲಿಸಿದವು. ಪೀಠರ್ ಹೇಳಿದ ‘ ಏನು ಗೋವು
ಟೀಕ್ಕರನ ಹಾಗಿರುವೆ? ’

‘ ಮತ್ತಿನ್ನೇನು ಮಾಡಬೇಕು? ಕಿವಿಗಳು ಕಿವುಡಾಗುವಂತ ಕಿರು
ಚಿಕೊಬೇಕೇ? ’ ಎಂದ ಬಾಲ.

‘ ಅಲ್ಲ, ಪುಣ್ಯತ್ವ! ಈ ದಿನ ಗಂಭೀರ ಮಾತ್ರಾಯಾಗಿಬಿಟ್ಟಿ
ಯೇನು?—ಸಾಧಾರಣವಾಗಿ ಒಮ್ಮೆ ನೀನು ಬಾಯಿ ಬಿಚ್ಚಿದರೆ ಅದನ್ನು
ಪುನಃ ಮುಚ್ಚಿಸಲು ಸಾಕು ಸಾಕಾಗಿ ಬಿಡುತ್ತಿದ್ದಿತು. ಈ ದಿನ ಬಾಯಿಗೆ
ಬೀಗ ಹಾಕಿಕೊಂಡ ಹಾಗಿದೆ. ’

‘ ಇಷ್ಟ ದಿನ ನಿನಗೆ ಬಾಯಿ ತೆರೆಯಲು ನಾನು ಅವಕಾಶ

ಕೊಡುವುದಿಲ್ಲವೆಂದು ಗೋಳಿಸುತ್ತದ್ದೇ ನೀನು; ಸಿನಗಿ ಬಾಲು ತೆರೆಯಲು ಈ ದಿನ ಸಾಪ್ತತಂತ್ರ್ಯ ಕೆಣಿಟ್ಟಿದ್ದೀನೆ' ಪೀಠರಿಗೆ ಒವಾಬು ಹೇಳಿದ ಬಾಲ.

‘ಲಲ್ಲಿಯ ತುಟಿಗಳ ವೇರೆಲೆ ಬಂದು ನಗಿಯೂ ಸುಳಿದಿತು. ಅವಳು ಮೇಜದಲ್ಲಿ ಬೆಂದಿದ್ದ ಪತ್ರಿಕೆಗಳ ಅಡಿಯಲ್ಲಿದ್ದ ಬಂದು ಪುಸ್ತಕವನ್ನು ತೆಗೆದು ಕೈಯಲ್ಲಿ ಹಿಡಿದಳು. ತಂಗಿಯ ಕರದಲ್ಲಿ ಪುಸ್ತಕ ಗೋಚರಿಸಲು ಪೀಠರ್ ಪ್ರಶ್ನಿಸಿದ:

‘ಅದೇನು ಪುಸ್ತಕ?’

‘ಕನ್ನಡ’ ಎಂದಳು ಲಲ್ಲಿ.

‘ಕನ್ನಡವೇ?’

‘ಎನವ್ವಾ, ಪೀಠರ್ ಕನ್ನಡ ಪುಸ್ತಕ ಬುದ್ಧಿದರೆ ಮೈಲಿಗೆ ಆಗುವು ದೇನವ್ವಾ!’ ಬಾಲ ನುಡಿದ. ‘ಸಿಮ್ಮೆ ಕ್ರಿಸ್ತೇನಿಟಿಯಲ್ಲಿಯೂ ಅಸ್ವಲ್ಯತೆ ಸೇರಿಕೊಂಡಿರುವ ಹಾಗಿದೆ.’

‘ನೋಡು, ಕನ್ನಡ ಬುದ್ಧಿಬಾರದೆಂದಲ್ಲ; ಕನ್ನಡದಲ್ಲಿ ಒಳ್ಳೆಯ ಪುಸ್ತಕಗಳಿಲ್ಲ. ಈಗಿರುವ ಪುಸ್ತಕಗಳನ್ನು ಬುದ್ಧಿದರೆ ತಲೆ ನೋವು ಹಿಡಿಯುತ್ತದೆ. ನೋಡು ಇಂಗ್ಲೀಷು ಪುಸ್ತಕಗಳಂತೆ ಕನ್ನಡ ಪುಸ್ತಕಗಳು ರಸವಯವಾಗಿಲ್ಲ. ನೋಡು ಬಾಲ. ಹ್ಯಾಗ್ಗೇನೇನ ಲಾ ಏಸರೆಂಬ್ಲ್ಸ್— ಬಾಲಸ್ವಾಯಿಯ ಪಾರ್ ಅಂಡ್ ಪೀನ್ ಸಂಘ ಕೃತಿಗಳು ಕನ್ನಡದಲ್ಲಿರುವವೇ ಹೇಳು?’

‘ಒಪ್ಪಿಕೊಳ್ಳುವೆ ಪೀಠರ್, ಕನ್ನಡವು ಇಂಗ್ಲೀಷ್, ಫ್ರಾಚ್ ರಷ್ಯನ್ ಸಾಹಿತ್ಯಗಳವು ಬೆಳವಣಿಗೆಯನ್ನು ಹೇಳಿದಲ್ಲಿವೆಂದು. ಆಧುನಿಕ ಕನ್ನಡವು ಗಿಡವಾಗುತ್ತಿಲ್ಲದೆ ಅಷ್ಟೇ. ಗಿಡವು ಬೆಳೆದು ಹೂ ಬಡುವ ಮುನ್ನ, ಆ ಗಿಡದಿಂದ ಹಣ್ಣುಗಳು ಹೇಗೆ ಸಿಗುವವು? ಆಧುನಿಕ ಕನ್ನಡದಲ್ಲಿ ಹ್ಯಾಗ್ಗೇನೇ, ಅಥವಾ ಬಾಲ್ ಸ್ವಾಯಿಯಂಥ ಬಬ್ಬು ಸಾಹಿತ್ಯ ಉದಿಸುವ ವೇಳೆ ಇಸ್ಲಾ ಬಂದಿಲ್ಲ. ಆದರೂ ಎನ್ಹ್ಯಾ ಒಳ್ಳೆಯ ಪುಸ್ತಕಗಳು ಕನ್ನಡದಲ್ಲಿವೆ; ಇತರ ಯಾವ ಭಾಷೆಯ ಸಾಹಿತ್ಯಕ್ಕೂ ಕಡಿಮೆ

ಯೆನಿಸದ ಎಷ್ಟೊಬೇ ಕೃತಿಗಳು ಕನ್ನಡದಲ್ಲವೇ. ಅವುಗಳನ್ನು ನೀನು ಓದಿಲ್ಲ; ತಿಳಿದಿಲ್ಲ. ಓದದೆ ಕನ್ನಡ ಪುಸ್ತಕಗಳೆಂದರೆ ತಲೆ ಸೋವೆಂದು ಹೇಳುವುದು ಸರಿಯಲ್ಲ.’

‘ಬಾಲ ಹೇಳುವುದರಲ್ಲಿ ನಿಜಪದೆಯಣ್ಣಿ;’ ಲಿಲ್ಲಿ ನುಡಿದಳು. ‘ಸೋಡು ಈ ಪುಸ್ತಕವು ಒಹು ಸೋಗಸಾಗಿದೆ. ಇದರಲ್ಲಿ ಎಷ್ಟೊಬೇ ಒಳ್ಳೆಯ ಪದ್ಯಗಳಿವೆ.’

‘ಯಾವುದಾ ಪುಸ್ತಕ?’

‘ಶ್ರೀನಿವಾಸರ ತಾವರೆ’ ಪುಸ್ತಕದ ಮೇಲಿನ ಹೊದ್ದಿಕೆಯಲ್ಲಿನ ಹೆಸರು ಸೋಡುತ್ತಾ, ಲಿಲ್ಲಿ ಅಂದಳು. ‘ನಿನ್ನೆ ದಿನ ಬಾಲ ಇದನ್ನು ತಂಡುಕೊಟ್ಟು.’

‘ಪುಸ್ತಕ ಇತ್ತು ಕೊಡು ಲಿಲ್ಲೀ.’ ಬಾಲ ಹೇಳಿದ. ‘ಪೀಠರು’, ಇದರಿಂದ ಒಂದು ಕವತೆ ಓದಿ ಹೇಳುವೆ. ಅದು ಜೆನಾಂಗಿದೆಯೇ ಎಂಬು ದನ್ನು ತಿಳಿದುಕೊಂಡು ಆಮೇಲೆ ಕನ್ನಡವನ್ನು ಹಳೆಯ ತೊಡಗು. ಸೋಡು ಪೀಠರು ನಾನು ಹೇಳುವುದನ್ನು ಕೇಳು. ಸಾಧಾರಣವಾಗಿ ಕನ್ನಡದಿಂದ ದೂರ ಸಿಲ್ಲಾವುದೂ, ಕನ್ನಡವೆಂದರೆ ತಲೆ ಸೋವೆನ್ನು ವುದೂ, ಕ್ರಿಕ್ಕಿಟ ಸಪಾಜಿದ ಒಂದು ರೂಢಿಯಾಗಿ ಹೊಗಿದೆ. ಇದು ಸಲ್ಲಿಡು; ಕನ್ನಡವನ್ನು ಅವರು ಓದಬೇಕು. ಕನ್ನಡದ ಕುಂಡುಕೊರತೆಗಳನ್ನು ಹೊಗಲಾಡಿಸಲು ಅವರೂ ಯತ್ತಿಸಬೇಕು ಇರಲಿ. ನಾನೊಂದು ಕವತೆಯನ್ನು ಓದಿ ಹೇಳುವೆ; ಜೆನಾಂಗಿದ್ದರೆ ಒಪ್ಪಿಕೊ.

ಲಿಲ್ಲಿಯ ಕರದಿಂದ ‘ತಾವರೆ’ ಯನ್ನು ಈಸಕೊಂಡ ಬಾಲ. ಆದ ರಲ್ಲಿ ಅವನು ಆರಿಸಿದ ಕವತೆಯು ‘ವಾಂಬಿ’ ಯಾಗಿತ್ತು. ಬಾಲ ‘ವಾಂಬಿ’ ಯನ್ನು ಓದಿದ. ಅಣ್ಣಿತಂಗಿಯರಿಬ್ಬರೂ ಕವತೆಯನ್ನು ಕೇಳಿದರು.

ಬಾಲನ ಸ್ವರವು ಇಂಪಾಡುದು; ಅವನು ವಾಂಬಿಯನ್ನು ಸೋಗ ಸಾಗಿಯೇ ಓದಿದ. ಅವನು ಓದುತ್ತರುವುದನ್ನು ಉಳಿದವರು ಕಿವ ಗೊಟ್ಟು ಕೇಳಿದರು.

‘ಮಾಂಬಿ’ ಯನ್ನು ಓದಿ ಮುಗಿಸಿದುದಾಯಿತು. ಬಾಲ ಪುಸ್ತಕ ದಿಂದ ತಲೆಯೆತ್ತಿದ್ದು. ಲಲ್ಲಿಯ ವದನವು ಅವನಿಗೆ ಗೋಚರಿಸಿತು. ಆಕೆಯ ಕಣ್ಣಗಳಿಂದ ಏರಡು ಬಾಪ್ಪಕಣಗಳುದ್ದರಿಂದನ್ನು ಬಾಲ ಸೋಡಿದ್ದು. ಅವನ ಕಣ್ಣಗಳು ಪೀಠಿನ ಕಡೆಗೆ ಚಲಿಸಿದವು. ಅವನ ಮೋರೆಯಲ್ಲಿ ಕರುಣೆ ಎನ್ನಾಗುತ್ತಿರುವುದು ಬಾಲಃ ಗೆ ಗೋಚರಿಸಿತು.

‘ನನ್ನ ಎದೆಯು ಕರಗಿದಂತಾಯಿತು’ ಅಂದಕು ಲಲ್ಲಿ.

‘ಪದ್ಯ ಸೋಗಸಾಗಿದೇ’ ಎಂದು ಪೀಠಿರ್ ಒಪ್ಪಿಕೊಂಡು.

‘ತಿರುಳನ್ನು ಸೋಡದೆ ಕನ್ನಡವನ್ನು ಹಳ್ಳಿಯಾದಿರು.’ ಬಾಲ ಹೇಳಿದ ಪೀಠಿರಿಗೆ.

‘ಬಾಲ,’ ಪೀಠಿರ್ ತನ್ನ ತುಟಿಗಳನ್ನು ಬಿಂಬಿದ್ದು. ‘ಪಿಕ್ಕರ್ ಸೋಡೋಕೆ ಹೋಗೋಣವೇ? ಈಗ ಸವಾಯ ಜಿ. ೪೦ ಆಗಿದೆ. ಈ. ೩೦. ಕ್ಕಿರುವ ಆಟಕ್ಕೆ ತಲುಪಬಹುದು.’

‘ಆ ದಿನದ ಫೀಲ್ ಯಾವುದಣ್ಣು?’ ಲಲ್ಲಿ ತನ್ನ ದೃಷ್ಟಿಯನ್ನು ಅಣ್ಣಿನ ಕಡೆಗೆ ತಿರುಗಿಸಿದಳು.

‘ಸೋಡು, ಆ ದಿನ ನಾನು ಸಿನಗೆ H. G. ವೆಲ್ಲನ್. Invisible Man’ ಎಂಬ ಕತೆಯನ್ನು ಓದಿ ಹೇಳಿದ ಸೆನಪು ಸಿನಗಿಲ್ಲವೇ ಲಲ್ಲಿ? ಆ ಕತೆ ಈಗ ಫೀಲ್ ಆಗಿ ಬಂದಿದೆ; ಈ ಹೋತ್ತಿನ ಪಿಕ್ಕರ್ ಆದು. ಸನ್ನ ಆಫೀಸಿಸಲ್ಲಿರುವ ಜೋಸ್‌ಫ್ ನಿನ್ನ ಹೋಗಿದ್ದನಂತೆ. ಬಹು ಚಲೋಡಿದೆ ಅಂತ ಅವ ಹೇಳಿದು’

‘ಹಾಗಾದರೆ ಹೋಗೋಣವಣ್ಣು.’ ಲಲ್ಲಿ ಹೇಳಿದಳು.

‘ಬರುವಿಯೇನವಾದ್ದು ಬಾಲ?’ ಬಾಲನ ಕಡೆಗೆ ಪೀಠಿರ್ ತನ್ನ ಕಣ್ಣಗಳನ್ನು ಓಡಿಸಿದ್ದು.

‘ಇಲ್ಲ ಪೀಠಿರ್, ಸನಗೆ ಮನೆಯಲ್ಲಿ ಸ್ಪುಲ್ ಕೆಲಸವಿದೆ. ಸನಗೆ ಬರುವುದಕಾಂಗುವುದಿಲ್ಲ. ಸೇವಿಬ್ಬಿರೂ ಹೋಗಿ.’

‘ಬಾಲ, ನೀ ಬರಲೇಬೇಕು.’ ಲಲ್ಲಿ ಅಂದಳು.

‘ಅಹುದು ಬಾಲ, ನೀ ಜೊತೆಯಲ್ಲಿಲ್ಲದಿದ್ದರೆ ಸೊಗಸೆನಿಸುವುದಿಲ್ಲ. ಏನು ನಿನಗೆ ಈ ದಿನ ಬಂದು ಗ್ರಹಣ ಹಿಡಿದಷಾಗೆ ಇದೆ.’

‘ಪನು ಇಲ್ಲ; ಪೀಠರ್, ದೇಹಕ್ಕೆ ಆರೋಗ್ಯವಿಲ್ಲ. ಮನೆಯಲ್ಲಿ ಕೆಲಸವಿದೆ,’ ಆಕಳಿಸುತ್ತಾ ಬಾಲ ಜವಾಬು ಹೇಳಿದ.

‘ಹಾಗೆ ಹೇಳಿದರಾಗದು ಬಾಲ;’ ಲಲ್ಲಿ ಬಾಲನ ಕಡೆಗೆ ದೃಷ್ಟಿ ಯನ್ನು ಹೊರಳಿಸಿದಳು. ‘ನೀನು ಬರದಿದ್ದರೆ ನಾವು ಹೋಗುವಂತಿಲ್ಲ. ನೀ ಬರಲೇ ಬೇಕು. ಕೆಲಸವಿದ್ದರೆ ಅದನ್ನು ನಾಳೆ ವಾಡಬಹುದು ನಾವು ಮಾರವರೂ ಪಿಕ್ಕ ರ್ನಗೆ ಹೋಗಿ ಬರುವಾ.’

‘ಅಹುದು ಬಾಲ, ನೀನು ಬರದಿದ್ದರೆ ನಾವು ಹೋಗುವದಿಲ್ಲ. ನೋಡು, ಆ ಫಿಲ್ಕ್ ಬಹು ಸೊಗಸಾಗಿದೆಯಂತೆ ಕಣೋ. ’ ಪೀಠರ್ ನಿಬಂಧಿಸ ತೊಡಗಿದ.

‘ನಾನು ಬರಲಾರೆನೆಂದರೂ ನೀವು ಸಸ್ಯನ್ನು ಬಿಡುವಹಾಗಿಲ್ಲ. ನಾನು ಬಾರದುದರಿಂದ ನಿಮ್ಮ ಆ ಸಂತೋಷವು ಇಲ್ಲದಾಗುತ್ತದೆ. ಅದನ್ನು ನಾನೇಕೆ ಕೆಡಿಸಬೇಕು?’

‘ಬಾಲ, ನೀ ಬರುವಿಯಲ್ಲವೇ?’ ಲಲ್ಲಿಯು ಸಗುತ್ತಪ್ರಶ್ನಿಸಿದಳು.

‘ಅಣ್ಣಿತಂಗಿಯರಿಬ್ಬರೂ ಒತ್ತಾಯ ಪಡಿಸುವಾಗ, ಆದನ್ನು ವಿಾರಳು ಹೇಗೆ ನಾಧ್ಯಿ? ನಾನು ಸಂಗಡ ಬರದಿದ್ದರೆ ನೀವು ಪಿಕ್ಕ ರ್ನಗೆ ಹೋಗುವುದಿಲ್ಲವೆಂದು ಹಟ ಪುಡಿದಿದ್ದೀರಿ. ನಿಮ್ಮ ಸಂತೋಷವು ಇಲ್ಲದಾಗುತ್ತದೆ. ನಿಮ್ಮ ಸುಖವನ್ನು ನಾನೇಕೆ ಹಾಚು ವಾಡಬೇಕು?—ನನಗೆ ಇಷ್ಟವಿಲ್ಲದಿದ್ದರೂ ನಿಮ್ಮ ಸಂಗಡ ಫಿಲ್ಕ್ ನೋಡಲು ಹೊರಡಬೇಕಾಗಿ ಬಂದಿದೆ.’

‘ಹೊರಡು ಲಲ್ಲಿ, ’ ಪೀಠರ್ ಹೇಳಿದ. ’ ಸಮಯ ಆಗಲೇ ಏದು ಸಲವತ್ತೀಗ್ರಾಮಾಯಿತು. ಸಮಯಕ್ಕೆ ಸರಿಯಾಗಿ ತಲುಪುವುದೇಳಿಯಂತು.’

‘ಹಂ. ’ ಎಂದುಕೊಂಡು ಲಲ್ಲಿ ತನ್ನ ಕೋಣಗೆ ಒಡಿದಳು.

ಕೆಲವು ನಿಮಿಂಷಗಳಲ್ಲಿಯೇ ಲಲ್ಲಿ ತನ್ನ ಉಡಿಗೆತೊಡಿಗೆಗಳನ್ನು

ಪಿಡಲಾಯಿಸಿಕೊಂಡು ಬಂದಳು. ಅವಳು ತಲೆ ಬಾಚಿ ಹೇರಳು ಹಾಕಿ ಕೊಂಡಿದ್ದಳು; ವೋರೆಗೆ ತುಸ ಪನ್ನಡರ್ ಹಚ್ಚಿ ಕೊಂಡಿದ್ದಳು. ಈ ಹೊಸ ಖಾಡಿಗೆತ್ತೆಹಾಡಿಗೆಗಳಲ್ಲಿ ಅವಳು ಬಹು ಚೆಲುವೆಯಾಗಿ ತೋರುತ್ತಿದ್ದಳು. ಅವಳ ರೂಪವನ್ನು ಸೋಡುತ್ತಾ ಬಾಲ ಹೇಳಿದ. ‘ನೋಡು ಲಿಲ್ಲೀ, ಆ ಜಡಿಗೆ ಗುಲಾಬಿ ಹೂ ಪ್ರಾಂಡನ್ನು ಸೆಕ್ಕಿಸಿಕೊಂಡರೆ ಬಹು ಸೋಗಸಾಗಿ ರುತ್ತದೆ. ಬೋಳಾಗಿರುವ ಹಣೆಯ ಮೇಲೆ ಬಂದು ಬೋಟ್ಟು ಹಾಕಿ ಕೊಂಡರೆ,—’

‘ಗಂಧ ಕುಂಕುಮಗಳನ್ನು ಹಣೆಯ ಮೇಲೆ ಬಡಿದುಕೊಳ್ಳಲು ನಾವೇನು ಹಿಂದುಗಳಲ್ಲ.’ ಪೀಠರ್ ತನ್ನ ಬಂಡಿಯಿಬಿಚ್ಚಿದ.

‘ಪೀಠರ್ ಸಂಗೊತ್ತಿಲ್ಲ; ಕುಂಕುಮದ ಬೋಟ್ಟೆಲ್ಲಂದು ಹಣೆಗೆ ಅಲಂಕಾರ. ಲಿಲ್ಲಿ ತನ್ನ ಹಣೆಯ ಮೇಲೆ ಬಂದು ಬೋಟ್ಟು ಇಟ್ಟು ಕೊಂಡರೆ ಅವಳ ವೋರೆಯು ಈಗಿನದಕ್ಕಿಂತ ಇಂಚ್ಚು ಕಳಿಗೊಳ್ಳುವುದು. ಲಿಲ್ಲೀ. ತಿಲಕ ಹಾಕಿಕೊಳ್ಳಿದ್ದರೆ ಬೇಡ; ಆದರೆ ನೋಡು, ಜಡಿಗೆ ಬಂದು ಗುಲಾಬಿ ಹೂ ಸೆಕ್ಕಿಸಿಕೊರೆ.’

ಬಾಲನ ಇಷ್ಟುದಂತೆ ಲಲ್ಲಿ ತನ್ನ ಜಡಿಗೆ ಬಂದು ಗುಲಾಬಿ ಹೂವನ್ನು ಸೆಕ್ಕಿಸಿಕೊಂಡಳು; ಕೈಯ್ಯಲ್ಲಿ ಬಂದು ಕೊಡೆಯುನ್ನು ಹಿಡಿದಳು. ಅಣ್ಣನ ಕಡಿಗೆ ವೋರೆಯನ್ನು ತಿರುಗಿಸಿ ಮೇಳಿದಳು ಲಿಲ್ಲಿ.

‘ಹೊರಡೋಣವೇನಣ್ಣಿ?’

‘ಸಮಯ ಆರಾಗಲಿಕ್ಕಾಂತಿಯತು; ಹೇಳಿಗುವಾ ಬಾಲ.’ ತನ್ನ ಅಂಗಿಯ ಗುಂಡಿಗಳನ್ನು ಸರಿಪಡಿಸಿಕೊಳ್ಳತ್ತ ಪೀಠರ್ ಆಸನದಿಂದ ಎದ್ದು.

ಬಾಲನೂ ಏದ್ದು ಸಿಂತ. ಮೂವರೂ ಸಡುಮನೆಲುಂದ ಹೊರಕ್ಕೆ ಬಂದರು, ಬೇದಿಗಿಳಿದು ಸನೆವಾ ಹಾಲಿನ ಹಾದಿಯನ್ನು ಹಿಡಿದರು.

ಲಿಲ್ಲಿ ಬಂದು ಅಂಗ ವಸ್ತುವನ್ನು ಹೆಚ್ಚೆಯುತ್ತಿದ್ದಾರು. ಬಾಲ ಬಂದುದು ಅವಳಿಗೆ ಕಾಣಲಿಲ್ಲ. ಅವನು ಸದ್ಯವಾಡದೇ ತನ್ನ ಹೆಚ್ಚಿಗಳನ್ನು ಮುಂದಿಡತೋಡಿದ. ಲಿಲ್ಲಿಯ ಬೆನ್ನೆ ಹಿಂದೆ ಬಂದು ನಿಂತುದಾಯಿತು. ಅವಳ ಬೆನ್ನೆ ಮೇಲೆ ಉದ್ದವಾಗಿ ಬಿಡ್ಡಿದ್ದ ಜಡೆಯನ್ನು ನೋಡಿದ ಬಾಲ.

ಅವನ ಕರದಲ್ಲಿಂದು ಚೆಲುವು ಸಾವಂತಿಗೆ ಹೂ. ಕೈಗಳು ಮುಂದಕ್ಕೆ ಸರಿದವು; ಹಿಡಿದ್ದ ಹೂವನ್ನು ಲಿಲ್ಲಿಯ ಜೀವಿಸಿಕ್ಕುಸಿದ ಬಾಲ. ಅವನ ಕರವು ತನ್ನ ದೇಹವನ್ನು ಸ್ತುತಿಸಿದುವನ್ನು ಲಿಲ್ಲಿ ಆರಿತಾರು. ಅವಳು ಗಾಬರಿಯಿಂದ ತನ್ನ ಕೆಲಸವನ್ನು ನಿಲ್ಲಿಸಿದಳು; ಜೀರನಿಂದ ಎದ್ದು ಹಿಂದಿರುಗಿಸೋಡಿದಳು. ಬಾಲನ ಸಗಿಯಿಂದ ತುಂಬಿದ ಮೋರೆಯು ಲಿಲ್ಲಿಗೆ ಗೋಚರಿಸಿತು. ಅವಳ ತುಟಿಗಳ ಮೇಲೆ ಬಂದು ಮೃದುಹಾಸವು ಸತೀಸಿತು. ಕೈ ಜಡೆಯಬಳಿಗೆ ಸರಿದವು; ಅಲ್ಲಿ ಕಂಗೊಳಿಸುತ್ತಿದ್ದ ಸಾವಂತಿಗೆ ಹೂವನ ಮೇಲೆ ಆಕೆಯ ಬೆರಳುಗಳಾಡಿದವು. ಅವಳು ಅಂದಳು. ‘ಬೇರೆ ಯಾರೋ ಅಂತ ವಿಚಾರಿಸಿದ್ದೇ.’

‘ನಿನಗೆ ದಿಗಿಲಾಯಿತೇ ಲಿಲ್ಲಿ? ನೋಡು, ಸಮುದ್ರ ಮನೆ ತೋರಿಟ್ಟದಲ್ಲಿ ಬಂದು ಸಾವಂತಿಗೆ ಇರಳಿ ನಿಂತಿತ್ತು. ಅದನ್ನು ಕಿತ್ತುತಂದು ನಿನಗೆ ಕೊಡಬೇಕೆಂದು ವಿಚಾರಿಸಿದೆ. ಹಾಗೆಯೇ ಅದನ್ನು ತಿಗೆದುಕೊಂಡು ಬಂದೆ. ನೋಡು, ನೀನು ಇಲ್ಲಿ ಹೊಲಿಗೆ ಕೆಲಸದಲ್ಲಿ ಆಸಕ್ತಿಖಾದಾಗಿ ನಿನ್ನ ಬೆನ್ನೆ ಮೇಲೆ ಬದ್ದ ಆ ಉದ್ದದ ಜಡೆಯನ್ನು ನೋಡಿದೆ. ಈ ಹೂ ನಿನ್ನ ಜಡೆಗೆ ಮುಂದಿಸಬೇಕೆಂಬ ಆಸೆ ಎದೆಯಲ್ಲಿ ಹಂಟ್ಟಿತು. ಹಾಗೆಯೇ ಹೂವನ್ನು ಮುಂದಿಸಬಿಟ್ಟೇ ಸಿಂಹಾಸನದಲ್ಲಿ ಗಿರು.’

‘ಸಟ್ಟೇಕೆ ಬಾಲ?’ ಲಲ್ಲಿ ಹೇಳಿದಳು.

ಬಾಲ ಅವಳ ಮೋರೆಯನ್ನು ಸೋಡಿದ. ಅವಳ ಹುಬ್ಬಗಳ ನಡುವೆ ಒಂದು ಪುಟ್ಟ ಬೊಟ್ಟನ್ನು ಸೋಡಿದ ಬಾಲ; ಪಕ್ಕದ ಜೀರಿನಲ್ಲಿ ಅಸೇನನಾದ. ಎಳೆ ನಗೆಯೋಡನೆ ಅವನು ನುಡಿದ. ‘ಎನು ಲಲ್ಲಿ, ಹಿಂದೂ ಮತಕ್ಕೆ ಕನ್ನಾರ್ಥಾದಂತಿದೆಯಲ್ಲಾ?’

‘ಎಕೆ ಹಾಗೆನುವೆ ಬಾಲ?’ ಲಲ್ಲಿ ತನ್ನ ಕಣ್ಣಗಳನ್ನು ದೊಡ್ಡದು ವಾಡಿದಳು.

‘ಸೋಡು ಲಲ್ಲಿ, ನಿನ್ನೆ ಪೀಠರು’ ಎನು ಹೇಳಿದನೆಂಬ ನೆನಪು ಸಿಸಗಿಲ್ಲವೇ? ಅವ ಹೇಳಿದ ಗಂಧ ಕುಂಕುಮಗಳನ್ನು ಹಣಿಯ ಮೇಲೆ ಬಡಿದುಕೊಳ್ಳಲು ಹಿಂದುವೋ ಎಂದು. ಹಿಂದೂತ್ವವನ್ನು ಸೂಚಿಸತಕ್ಕ ಈ ಮುದ್ದೆ ಹಾಕಿಕೊಂಡಿರುವುದನ್ನು ಕಂಡು ನೀನು ಕನ್ನಾರ್ಥಾಗ ಹೊರ ಟಿಯೋ ಎನೋ ಅಂತ ವಿಚಾರಿಸಿದೆ.’

‘ಅಲ್ಲಿ ಬಾಲ, ಸೋಡು, ನಿನ್ನೆ ನೀನು ಹೇಳಿದುದು ಈ ದಿನ ಬೆಳಗೆ ನೆನಪಾಯಿತು.’ ಸಗುತ್ತೂ ಉಸುರಿದಳು ಲಲ್ಲಿ. ‘ಬೊಟ್ಟು ಹಾಕಿ ಕೊಂಡರೆ ಸೂಗಿಸಾಗಿರುವುದೇ ಎಂದು ತಿಳಿಯಬೇಕೆಂಬ ಆಸೆ ಮನದಲ್ಲಿ ಹರಟ್ಟಿತು. ಹಾಗೆಯೇ ಕನ್ನಾಡಿಯ ಮುಂದೆ ನಿಂತುಕೊಂಡು ಬೊಟ್ಟು ಇರಿಸಿಕೊಂಡೆ ಹಣಿಯ ಮೇಲೆ. ಜೆನ್ನಾಗಿದೆಯೇ ಬಾಲ?’

‘ಲಲ್ಲಿ ಆ ಕಿರುಬೊಟ್ಟು ನಿನ್ನ ಮೋರೆಯ ಕಾಂತಿಯನ್ನು ಹೆಚ್ಚ ಸುತ್ತುದೆ. ಸರಿ, ನೀನು ಒಬ್ಬ ಹಿಂದೂವಸ್ತುಲ್ಲವೇ ಪೀಠಿಸ ಹೊರಟಿರುವುದು? ಆದುದರಿಂದ ಹಿಂದೂಮುಂದಿರುಕೆಳಗಳನ್ನು ಹಾಕಿಕೊಳ್ಳುವುದರಲ್ಲಿ ತಪ್ಪಿಲ್ಲ.’

ಅವಳ ಮೋರೆಯು ಕೆಂಪೇರಿತು; ಕಣ್ಣಗಳು ಸೆಲವನ್ನು ಸೋಡಿದವು. ನಾಲಗೆಯಿಂದ ವಾತು ಹೊರಡಲಿಲ್ಲ.

ತನ್ನ ಕೊರ್ಟಿನ ಒಳಜೀಬಿಗೆ ಕ್ಷೇತ್ರಹಾಕಿಕೊಂಡು ಬಾಲ ಹೇಳಿದ.

‘ನನಗೆಂದು ಕಾಣಿಕೆಯನ್ನು ತುದಿರುವೆ; ಅದೇಸೆಂದು ಉಹಿಸು ನೋಡುವಾ.’

‘ಕಾಣಿಕೆಯೇ?’ ಲಿಲ್ಲಿ ಕಣ್ಣಗಳನ್ನು ಅರಳಿಸಿದಳು.

‘ಅಹುದು.’ ಬಾಲನ ತುಟಿಗಳ ಮೇಲೆ ಮಂದಸ್ತತವೊಂದು ಮಾಡಿತು. ‘ನನ್ನ ಪ್ರೀತಿಯ ಗುರುತದು; ಒಂದು ಪುಟ್ಟ ಕಾಣಿಕೆ. ಅದೇಸೆಂದು ಹೇಳು.’

ಲಿಲ್ಲಿ ಆಲೋಚಿಸ ಹೊರಬಳ್ಳ. ‘ಯಾವುದಾದರೂ ಒಂದು ಚಿತ್ರ ವಿರಚಿಸುವುದು.’

‘ಅಲ್ಲ.’ ಬಾಲನ ಉತ್ತರ.

‘ಯಾವುದಾದರೂ ಒಂದು ಪುಸ್ತಕವಿರಚಿಸುವುದು, ನನಗೆ ಓದಲು ತಂದುದಾಗಿರಬೇಕು.’

‘ಅಲ್ಲ ಲಲ್ಲಿ—’

‘ಹೊಲಿಗೆ ಕೆಲಸಕ್ಕಿರುವ ಸೂಲು ಇರಬೇಕು.’ ಲಿಲ್ಲಿ ನಗುತ್ತಾ ಅಂದಳು.

‘ಅಲ್ಲ.’ ಬಾಲ ತಲೆಯಲ್ಲಾಡಿಸಿದನು.

‘ಹಾಗಾದರೇನು?’

‘ನೋಲು ಒಮ್ಮೆಕೋ; ಹಾಗಾದರೆ ಜೀಬಸಿಂದ ತೆಗೆದು ತೋರಿಸುವೆ.’

‘ನಿಲ್ಲು—ಅದೇಸೆಂದು ಉಹಿಸುವೆ.’ ನಗುವೊಂದು ಏನ್ನೋತ್ತು ಲಲ್ಲಿಯ ವೇಳೆರೆಯ ಮೇಲೆ.

‘ಹತ್ತು ನಿರ್ವಿಷಾಗಳ ಸವಾಯ ಅದರೊಳಗೆ ಸುಡಿಯಬೇಕು.’

ಲಲ್ಲಿ ಮಾತಾಡಲಿಲ್ಲ. ಅವಳು ಆಲೋಚಿಸತ್ತೊಡಗಿದಳು. ತುಸ ಸವಾಯ ಕಳೆದಿತು. ಆ ಮೇಲೆ ಅವಳಂದಳು. ‘ನನಗೆಂದು ಏಪ್ಲ ಹಣ್ಣ ತಂದಿರಬೇಕು.’

‘ಅಲ್ಲ ಲಿಲ್ಲೀ.’

‘ಹಾಗಾದರೆ—. ಏನಾದರೂ ಒಂದು ಹೂ ಗೊಂಜಲಿರಬಹುದು.’

‘ಉಂ ಹುಂ.’ ಬಾಲ ತಲೆಯಲ್ಲಾಡಿಸಿದ.

ಲಿಲ್ಲಿ ಅವಳ ಮನಸ್ಸಿನಲ್ಲಿ ಹೊಳೆದ ಒಂದೊಂದು ವಸ್ತುಗಳ ಹೆಸರು ಹೇಳಿದಳು. ‘ಅಲ್ಲಾ, ಅದಲ್ಲಾ.’ ಹೀಗೆ ಬಾಲ ಅವಕಿಗೆ ಜವಾಬು ಹೇಳಿದ. ಹೀಗೆ ಸ್ವಲ್ಪ ಸಮಯ ಕಳೆದಿತು. ಕೊನೆಗೆ ಬಾಲ ಹೇಳಿದ. ‘ಹತ್ತು ನಿವಾಷಗಳಾದವು. ಇನ್ನು ನಿಸಗೆ Time ಕೊಡುವುದಿಲ್ಲ.’

‘ನಿಸಗೆ ತಿಳಿಯದು.’ ಲಿಲ್ಲಿ ತಲೆಯಲ್ಲಾಡಿಸಿದಳು.

‘ಹಾಗಾದರೆ ಸೋಲು ಒಪ್ಪಿಕೊಂಡೀ.’

‘ಹೂಂ, ಸೋತೆ. ನೀನು ತಂದಿರುವುದೇಸಂಬುದನ್ನು ತೋರಿಸು.’

‘ಹಾಗಾದರೆ ಲಿಲ್ಲೀ,’ ತನ್ನ ಕೊಂಟಿನ ಜೀಬನೋಳಿಗಿಂದ ಕೈಗೆದ ಬಾಲ.

ಅವನು ತನಗೆ ಕೊಡಲು ತಾದಿರುವುದೇಸಂಬುದನ್ನು ತಿಳಿಯಲು ಲಿಲ್ಲಿ ಬಾಲನ ಸನಿಯಕ್ಕೆಸರಿದಳು. ಜೀಬನೋಳಿಗಿಂದ ತೆಗೆದ ವಸ್ತು ವಸ್ತು ತನ್ನ ಅಂಗೈ ಮೇಲೆ ಇಟ್ಟು ಬಾಲ ರಿಲ್ಲಿಗೆ ತೋರಿಸಿದ. ಅದನ್ನು ಚೆನ್ನಾಗಿ ಸೋಲಿದಲು ಅವಳು ತಲೆ ಭಗ್ಗಿಸಿದಳು; ಅವನ ಅಂಗೈ ಮೇಲೆ ಹೊಳೆಯುತ್ತಿದ್ದ ವಸ್ತುವನ್ನು ಸೋಡಿದಳು. ಅದು ಒಂದು ಚಿನ್ನದ ಉಂಗುರವಾಗಿದ್ದಿತು. ಅವನ ಕೈಯಿಂದ ಆ ಉಂಗುರವನ್ನು ತೆಗೆದುಕೊಂಡಳು ಲಿಲ್ಲಿ; ಅದನ್ನು ತನ್ನ ಕಣ್ಣಿಗಳ ಹತ್ತಿರ ಒಯ್ದಳು; ಕಣ್ಣಿಗಳನ್ನು ಅರಳಿಸಿ ಸೋಡಿದಳು. ಆ ಉಂಗುರದ ಮೇಲೆ ಎರಡು ಅಕ್ಕುರಗಳಿರುವುದು ಅವಕಿಗೆ ಗೊಚರಿಸಿತು. ಆ ಅಕ್ಕುರಗಳು B. L. ಎಂಬವುಗಳಾಗಿದ್ದವು.

‘ಲಿಲ್ಲೀ, ಉಂಗುರವನ್ನು ಇತ್ತುಕೊಡು.’

ಲಿಲ್ಲಿ ಉಂಗುರವನ್ನು ಬಾಲನಿಗೆ ಕೊಟ್ಟಳು.

‘ನೋಡು, ಇದರ ಮೇಲೆ ಸಮೃದ್ಧಿ ರಹಸ್ಯಗಳನ್ನು ಕೆತ್ತಿಸಿರುವೆ. B. L. ಅಂದರೆ ಬಾಲ ವಾತ್ಪು ಲಲ್ಲಿ ತಿಳಿತೇ?—ಸನಿಯಕ್ಕೆ ಬಾ; ನನ್ನ ಪ್ರೀತಿಯ ಕಾಣಿಕೆಯನ್ನು ಕೊಡಿಸುವೆ ನಿನ್ನ ಬೆರಳಿಗೆ.’

ಲಲ್ಲಿ ಸನಿಯಕ್ಕೆ ಬರಲಿಲ್ಲ. ಅವಳ ಕೆಂಪೇರಿದ ಮೊಗವು ಗೋಚರಿಸಿತು ಬಾಲಸಿಗೆ.

‘ಎಕೆ ಲಲ್ಲಿ, ಈ ನಾಚಿಕೆ? ನಾನು ನಿನ್ನನ್ನು ಪ್ರೀತಿಸುತ್ತಿರುವೆ. ನೀನಿಲ್ಲದಿದ್ದರೆ ನನ್ನ ಬಾಳು ಬರಿದಾದಂತಾಗುವುದು. ನೀನೂ ನನ್ನನ್ನು ಪ್ರೀತಿಸುತ್ತಿರುವಿಯೆಂಬುದು ನನಗೆ ಗೊತ್ತು. ಲಲ್ಲಿ, ಮತ್ತೇ ಈ ನಾಚಿಕೆ? ಸಮೃದ್ಧಿಗಳನ್ನು ಬಜ್ಜುವಾ. ಎರಡು ಎದೆಗಳಲ್ಲಿಯೂ ತುಂಬರುವ ಪ್ರೀತಿಯ ಸಿಹಿನೀರು ಹರಿದು ಒಂದುಗೂಡಲಿ! ’

ಬಾಲ ಚೇರಿಸಿದ ಎದ್ದುಸಿಂತ; ಲಲ್ಲಿಯ ಸಸಿಯಕ್ಕೆ ಸರಿದ. ಅವನು ಲಲ್ಲಿಯ ಎರಡು ಕೈಗಳನ್ನು ಹಿಡಿದುಕೊಂಡ. ಆಕೆ ಅವನ ಕೆಲಸವನ್ನು ತಡೆಯಲಿಲ್ಲ. ಬಾಲನ ಕೈ ಅವಳ ದೇಹಕ್ಕೆ ತಾಗಲು ಒಂದು ಅಂತರಾಚ್ಯಾ ಸುಖವನ್ನು ಅವಳು ಅಸುಭವಿಸಿದಳು. ಬಾಲ ಅವಳ ಕೈ ಹಿಡಿದುಕೊಂಡು ಪುನಃ ಅಸೀನನಾದನು. ಅವಳು ಬಾಗಿದಳು; ಅವಳ ದೇಹವು ಕಂಪಿಸತ್ತೊಡಗಿತು.

ಅವಳ ಪುಟ್ಟಿ ಬೆರಳಿನಲ್ಲಿ ಉಂಗುರವನ್ನು ಇಡತೊಡಗಿದ ಬಾಲ. ಅವಳ ಕೈ ಸಡುಗುತ್ತಿರುವುದು ಬಾಲಸಿಗೆ ಗೋಚರಿಸದಿರಲಿಲ್ಲ. ಅವ ಮೆಲ್ಲನೇ ನುಡಿದ. ‘ಲಲ್ಲಿ, ನಿನ್ನ ದೇಹವು ಸಡುಗುತ್ತಿರುವುದೇಕೆ? ಅಂಜಿಕೆಯಾಗುವುದೇ?’

ಲಲ್ಲಿಯ ತುಟಿಗಳಿಂದ ಸುಡಿ ಹರಿಯಲಿಲ್ಲ. ಬಾಲ ಲಲ್ಲಿಯ ಬೆರಳುಗಳಿಂದ ತನ್ನ ಕಣ್ಣಗಳನ್ನು ಮೇಲಕ್ಕೆತ್ತಿದ್ದರೆ. ಆಕೆಯ ತುಟಿಗಳ ಮೇಲೆ ಒಂದು ಕಿರುನಗೆಯು ಸರ್ವಿಸುತ್ತಿದ್ದುದು ಬಾಲಸಿಗೆ ಗೋಚರಿಸಿತು. ಇನ್ನೆಷ್ಟು ಕ್ಷಣಿಯಲ್ಲಿ ಆ ಸಗೆಯು ಬಾಲನ ತುಟಿಗಳ ಮೇಲೆ ಪ್ರತಿಷಿಂಬಿಸಿತು. ಮೌನವು ಅವರ ಎದೆಗಳಿಂದ ಹೊರಬರುತ್ತಿದ್ದ ಸುಡಿಯಾಯಿತು.

ಬಾಲ ಲಲ್ಲಿಯ ಬೆರಳಿಗೆ ಉಂಗುರವನ್ನು ತೊಡಿಸಿದ. ಅವಳ ಮೃದು ಬೆರಳುಗಳನ್ನು ಸೋಡಿ ಬಾಲ ಹೇಳಿದ, 'ನಿನ್ನ ಬೆರಳುಗಳು ಎಷ್ಟು ಏಂದು!'

ಅವನ ವೋರೆಯನ್ನೊಮ್ಮೆ ನೇರ್ಲಿಂದಿದಳವಳು. ಕಣ್ಣಿಗಳು ಇನ್ನೊಂದು ಕ್ಕೂಣಡಲ್ಲಿ ತನ್ನ ಬೆರಳವೇಲಿನ ಉಂಗುರದ ಕಡೆಗೆ ಜಲಿಸಿದವು. ಬೆರಳಲ್ಲಿ ಹೊಳೆಯುತ್ತಿದ್ದ ಉಂಗುರವನ್ನು ಸೋಡಿದಳು. ಹರುಷದ ಕಿರಣಗಳು ಅವಳ ಕಣ್ಣಿಗಳಿಂದ ಸ್ವರಿಸಿದವು.

ಒಂದೆರಡು ಸಿಪುಷ್ಟಗಳು ಗತಿಸಿದವು. ಲಲ್ಲಿಗೆ ಏನು ಪಾತಾಡ ಚೀಕೆಂಬುದು ತಿಳಿಯಲ್ಲ. ಬಾಲ ಲಲ್ಲಿಯ ಬೆರಳಿಗೆ ಉಂಗುರ ತೊಡಿಸಿದಾಗ ಉಂಟಾದ ಹರುಷದಲ್ಲಿ ತನ್ನ ಯನಾಗಿದ್ದು. ಆಗಾಗ ನಾಲ್ಕು ಕಣ್ಣಿಗಳು ಒಂದುಗೂಡುತ್ತಿದ್ದವು. ಕಣ್ಣಿಗಳಿಂದ ಸ್ಫುರಿಸಿದ ಬೆಳಕಿನಲ್ಲಿ ತವ್ಯ ಎದೆಗಳ ಪ್ರೀತಿಗಳನ್ನು ಬೆರಸಿ ಒಬ್ಬರು ಇನ್ನೊಬ್ಬರಿಗೆ ಕೊಡುತ್ತಿದ್ದರು.

ಕೂಸೆಗೆ ಬಾಲನೇ ಪಾತಾಡಿದ. 'ಲಲ್ಲಿ, ನಿನ್ನ ಪ್ರೀತಿಯ ಕಾಣಿಕೆಯನ್ನು ಇತ್ತುದಾಯಿತು; ಅದಕ್ಕೆ ಬದಲು ನೀನು ನನಗೇನು ಕೊಡುವೇ?'

'ಏನು ಕೊಡಲಿ ಬಾಲ? ನಿನ್ನ ಒಳಿಯಲ್ಲೇ ಏಂದೇ?'

. 'ನಿನ್ನಲ್ಲಿರುವುದನ್ನು ಕೊಟ್ಟರೆ ಸಾಕ.' ಬಾಲನ ವೋರೆಯ ಮೇಲಿಂದು ತುಂಬತನದ ಸಗೆಯು ಮಾಡಿತು.

ಲಲ್ಲಿ ಒಂದು ಸೋರೆಟವನ್ನು ಚೆಲ್ಲಿದಳು ಬಾಲನ ಮೇಲಿ. ಆ ಸೋರೆಟವು 'ನಿನ್ನನ್ನೇ ನಿಸಗೆ ಅರ್ಥಿಸಿರುವೆ; ಇನ್ನೇನು ನಿನ್ನ ಒಳಿಯಲ್ಲಿದೆ?' ಎಂಬುದನ್ನು ಸೂಚಿಸುತ್ತಿದ್ದಿತು.

ಲಲ್ಲಿ ಪಾತಾಡದಿರುವುದನ್ನು ಸೋಡಿ ಬಾಲ ಹೇಳಿದ. 'ಏಕೆ ಲಲ್ಲಿ, ವ್ಯಾಸದಿಂದಿರುವೆ? ನಿಸಗೆ ಬೇಸರವಾಯಿತೇ?'

'ನಿಸಗೆ ಬೇಸರವೇಕೆ ಬಾಲ?'

'ನಾನು ಕೇಳಿದುದು—'

'ಏನದು?'

‘ಒಲ್ಲೆನೇನದಿರು !’ ಆಶಾಪೂರ್ಣದೃಷ್ಟಿಯಿಂದ ಬಾಲ ಲಲ್ಲಿಯ ಮೊಗವನ್ನು ಸೋಡಿದ.

‘ಇಲ್ಲ ; ಏನೆಂದು ಹೇಳು .’

‘ಕೊಡುವುದರಿಂದ ಕಡಿಮೆಯಾಗತಕ್ಕ ಪಸ್ತ ಅದಲ್ಲ .’

‘ಹೀಗೆ ಕೊಂಕಣ ಸುತ್ತು ಬೇಡ .’

‘ನಿನ್ನಲ್ಲಿರುವುದನ್ನು ಕೊಟ್ಟರೆ ಸಾಕು .’

‘ಅಂದರೆ’ ಲಲ್ಲಿ ತನ್ನ ಕಣ್ಣಗಳನ್ನು ದೇಹದ್ದುದು ವಾಡಿದಳು.

‘ಅಂದರೆ ನನಗೆ ಬೇಕಾದುದು ಸಿ-ನ್ನು-ಬಂ-ಪು-ಹು-ತ್ತು !’

ಬಾಲನ ಸುಡಿಗಳನ್ನು ಕೇಳಲು ಲಲ್ಲಿಯ ಕೆನ್ನೆಗಳು ಕೆಂಬಣ್ಣವನ್ನು ಹೊಂದಿದವು. ಕಣ್ಣಗಳು ಸೆಲವನ್ನು ಸೋಡಿದವು. ನಾಲ್ಕೆಯಂದ ವಾತು ಹೊರಡಿದಾಯಿತು.

ಲಲ್ಲಿಯ ಮೌನವನ್ನು ಕಂಡು ಬಾಲನೇ ವಾತಾಡಿದ. ‘ಏಕೆ ಲಲ್ಲಿ ? ಕೇಳಿದುದನ್ನು ಕೊಡಲಾಗುವುದಿಲ್ಲವೇ ?’

‘ಬಾಲ !’ ಬೇರೆ ವಾತು ಹೊರಡಲಿಲ್ಲ ಲಲ್ಲಿಯ ತುಟಿಗಳಿಂದ ; ಸೆಲವನ್ನು ಸೋಡುತ್ತಿದ್ದ ಕಣ್ಣಗಳನ್ನು ಮೇಲಕ್ಕೆತ್ತಲಿಲ್ಲ.

ಬಾಲ ತನ್ನ ಕೃಜಾಚಿದ. ಲಲ್ಲಿಯ ಕರವು ಅವನಿಗೆ ದೊರಕಿತು. ತನ್ನ ಚೇರಿಸಿಂದ ಅವ ಎದ್ದನಿಂತ ; ಲಲ್ಲಿ ಅವನ ಏರಪು ತೋಳಣಗಳ ಸದುವಿನಿಲ್ಲಾದಳು. ಮೆಳ್ಳನೆ ಅವನು ತನ್ನ ಇಸ್ಕೊಂಡು ಕಾಣಿಕೆಯನ್ನು ಲಲ್ಲಿಯ ಕೆನ್ನೆಗಳ ಮೇಲೆ ಆರ್ಥಿಸಿದ. ಅವನು ಹೊಸದಾಗಿ ಸೋಡಿದ ಕಾಣಿಕೆಯನ್ನು ಲಿಲ್ಲಿ ಬೇಡವೆಂದೆಸಲಿಲ್ಲ. ಮೊದಲನೆಯದರಕ್ಕಿಂತ ಹೆಚ್ಚು ಮೆಚ್ಚಿದಳು ಲಿಲ್ಲಿ ಬಾಲನ ಈ ಎರಡನೆಯ ಕಾಣಿಕೆಯನ್ನು !

ಲಲ್ಲಿಯ ವದನದಿಂದ ತನ್ನ ಮೋರಿಯನ್ನು ಬಾಲ ಎತ್ತಿದ. ಅವಳ ದೇಹವನ್ನು ಸುತ್ತಿದ. ತೋಳಣಗಳ ಕಟ್ಟು ಸಡಿಲವಾಯಿತು. ಅವನು ಪುಸಿ ತನ್ನ ಚೇರಿಸ ಮೇಲೆ ಆಸಿನನಾಡ. ಲಲ್ಲಿ ಆರ್ಥ ಹೊಂದಿದ್ದ ಕರವಸ್ತುವನ್ನು ಪುಸಿ ತೆಗೆದುಕೊಂಡಳು. ಸೂಚಿಗೆ ದಾರವನ್ನು ಪೋಳಿಸಿದಳು. ಕರವಸ್ತುವನ್ನು ಹೆಸೆಯಿತೆಡಗಿದಳು.

ಹೊರಗಿಸಿಂದ ಹೆಚ್ಚಿಗಳ ಸಪ್ಪಳವು ಕೇಳಿಬಂದಿತು. ತನ್ನ ವಿಕಾರ ಗಳನ್ನು ಎದೆಯಲ್ಲಿ ಅಡಗಿಸಿಕೊಳ್ಳಲು ಬಾಲ ಪ್ರಯತ್ನಿಸಿದ. ವಶೇಷವು ಜರಗಿದೆಯೆಂಬುದನ್ನು ತೊರ್ವೆಡಿಸದೆ ಹೊಲಿಗೆಯ ಕೆಲಸದಲ್ಲಿ ನಿರತ ಇಂದಳು ಲಿಲ್ಲಿ.

ಆಫ್ರೀಸಿಸಿಂದ ಪೀಠರ್ ಬಂದ. ಅವನ ಕಣ್ಣಗಳಿಗೆ ಸೊಡಲು ಬಿದ್ದ ವಸು ಜೇರಿಸ ಮೇಲೆ ಕುಳಿತದ್ದು ಬಾಲನಾಗಿದ್ದು. ಬಾಲನನ್ನು ಕಾಣಿಸು ಪೀಠರ್ ಹೇಳಿದ. ‘ಬಾಲ, ಆಗಲೇ ಹಾಜರಾ! ಇಂದ್ರಾ ಬೇಗನೆ ಸೀನು ಒಂದಿರಬಹುದೆಂದು ನಾನು ವಿಚಾರಿಸಲಿಲ್ಲ.’

‘ಎನವ್ವಾ, ಸಿಸಗಿಂತ ಮೊಡಲು ನಾ ಬರಕೂಡದೇ? ಬಾಲ ಪೀಠ ರಿಗೆ ಸವಾಲು ಹಾಕಿದ.

‘ಬರಕೂಡದೆಂದು ಯಾರು ಹೇಳಿದರು? ಸೀನು ಬಿಂದು ಬಹಳ ಸಮಯವಾಯಿತೇ?’ ಪೀಠರ್ ಬಾಲನ ಪಕ್ಕದ ಜೇರಿನಲ್ಲಿ ಆಸಿನನಾದ. ‘ಸೊಡು ಲಿಲ್ಲಿ, ಸನಗಿ ಬಹಳ ಸೀರಡಿಕೆಯಾಗುತ್ತದೆ. ಅಡಿಗೆಯವನಿಗೆ ಹೇಳು ಒಂದಿಷ್ಟು ಜವಾ ತರಲು; ಎನವ್ವಾ ಬಾಲ, ನೀನು ಜವಾ ಕುಡಿದಿಯೇನಯಾಂ?’

‘ಸಾಕು ಪುಣ್ಯಾತ್ಮ! ಕುಡಿದಿಯೋ ಎಂದು ಕೇಳುವ ಉದಾರ ಬ್ರದಿಯಾದರೂ ಸಿಸಗಿದೆಯಲ್ಲ! ’ ಬಾಲನ ಜವಾಬಿದು.

‘ಅಣ್ಣಾ, ಅಡಿಗೆಯವ ಸಾವಾಸು ತರಲು ವಾಕೆಟ್ರಿಗೆ ಹೋಗಿ ದಾಢಿನೆ. ನಾನೇ ಜವಾವಾಡಿ ತರುವೆ.’ ಅಥವ ತೆಸೆದು ಪೂರ್ವೇಸಿದ ಅಂಗ ಪಸ್ತುವನ್ನು ಮೇಚಿದ ಮೇಲಿಟ್ರಿ ಲಿಲ್ಲಿ ಒಳಗೆ ಹೋದಳು.

ಮೇಚಿದ ಮೇಲೆ ಬುದ್ದುದ್ದು, ‘ಷಿಂಪಾ’ವನ್ನು ತೆಗೆದುಕೊಂಡು ಬಾಲ ಸೊಡಿಡತ್ತೊಡಗಿದ. ಪೀಠರ್ ಜೇಬಿಸಿಂದ ಕರವಸ್ತುವನ್ನು ತೆಗೆದು ತನ್ನ ಮೂರ್ಯಯ ಮೇಲಿದ್ದು ಬೆವರು ಸುಗಳನ್ನು ಬರೆಸಿಕೊಂಡ. ಲಿಲ್ಲಿ ಜವಾ ತೆಗೆದುಕೊಂಡು ಬಂದಳು; ಇಬ್ಬರ ಮೂಂದೆಯೂ ಬಂದೊಂದು ಕಪ್ಪನ್ನು ಮಾಡಿದಳು. ಪೀಠರ್ ಮೇಚಿದ ಮೇಲಿಂದ ಜವಾಕಪ್ಪನ್ನು

ತೆಗೆಯುತ್ತಾ ಲಲ್ಲಿಯ ವೋರೆಯನ್ನು ಸೋಡಿದ. ಅವಳ ಹುಬ್ಬಿಗಳ ನಡುವೆ ಒಂದು ಪುಟ್ಟಿ ಬೊಟ್ಟು ಪೀಠಿಗೆ ಗೋಚರಿಸಿತು. ಕಮ್ಮಿನಿಂದ ಒಂದು ಗುಟ್ಟಕು ಜಹಾಕುದಿದು ಅವ ಹೇಳಿದ 'ಪಕೆ ಲಲ್ಲಿ, ಈ ದಿನ ಬೊಟ್ಟು ಹಾಕಿಕೊಳ್ಳಲು ಪಾರುರಂಧರಿಸಿದ್ದು?'

ಲಲ್ಲಿ ಸುಮ್ಮನಿದ್ದುಳು.

'ಎಲ್ಲ ನಿನ್ನ ಖವದೇಶ ಕಾಣಯ್ದು,' ಪೀಠಿರ್ 'ತನ್ನ ತುಟಿಗಳ ಮೇಲಿಂದ ಜಹಾಕಪ್ಪನ್ನು ತೆಗೆದು ಬಾಲನ ಕಡೆಗೆ ವೋರೆಯನ್ನು ತಿರುಗಿಸಿ ಹೇಳಿದ.' 'ನೀಡು, ನೀನು ನಮ್ಮಲ್ಲಿಗೆ ಬರಹತ್ತಿದಂದಿನಿಂದ ಅವಳಲ್ಲಿ ದೊಡ್ಡ ಮಾರಾಟಿಗಳಾಗುತ್ತಿವೆ. ಈ ವೇದಲಲು ಕನ್ನಡ ಪುಸ್ತಕಗಳಿಂದರೆ ಅವಳಿಗೆ ತಲೆ ಸೋವು; ಅವುಗಳನ್ನು ಕಣ್ಣಿತ್ತಿಯೂ ನೀಡುತ್ತಿರಲ್ಲ. ಆದರೆ ಈಗ ಕನ್ನಡವೆಂದರೆ ಅವಳಿಗೆ ಜೀವ; ಕನ್ನಡವನ್ನುಲ್ಲದೆ ಬೀರಾವುದನ್ನೂ ಓದುವಂತಿಲ್ಲ. ನಿನ್ನ ಬೊಟ್ಟು ಹಾಕಿಕೊಳ್ಳುವುದನ್ನು ಕರಿತು ನೀನು ಮಾತಾಡಿದೆ. ಈ ದಿನ ಬೊಟ್ಟು ಇಟ್ಟು ಕೊಂಡಿದ್ದಾಗೆ; ಜಡೆಗೆ ಹೂ ಸೆಕ್ಕಿಸಿಕೊಂಡಿದ್ದಾಗೆ.

'ಪೀಠಿರ್,' ಬಾಲ ಹೇಳಿದ. 'ನಾನೇನೂ ಕನ್ನಡವನ್ನು ಓದಬೇಕಿಂದು ಅವಳನ್ನು ನಿರ್ಬಂಧಿಸಲಿಲ್ಲ. ಬೊಟ್ಟುನ್ನು ಹಣ್ಣಿಯ ಮೇಲೆ ಇಟ್ಟುಕೊಂಡರೆ ಅವಳ ವೋರೆ ಇನ್ನು ಷಟ್ಟುಜೆಲುವಾಗಿ ತೋರಬಹುದೆಂದು ಹೇಳಿದುದು ನಿಜ; ಆದರೆ ತಿಲಕವನ್ನು ಹಾಕಿಕೊಳ್ಳಲೇಬೇಕಿಂದು ನಾನು ನಿರ್ಬಂಧಿಸಿದೇನೇ? ಅಲ್ಲಿ ನನ್ನ ಇಷ್ಟದಂತೆ ಕಣಾಯುತ್ತಿರುವಳಿಂಬ ತಪ್ಪುತಿಳುವಳಿಕೆಯು ನಿನ್ನಲ್ಲಿ ಹಂಟ್ಟಿದಹಾಗಿದೆ.'

'ಅಲ್ಲ ಬಾಲ,' ಪೀಠಿರ್ ಬಾಲನ ಕಣ್ಣಿಗಳನ್ನು ಸೋಡಿದ. 'ನೀನು ತಪ್ಪು ತಿಳಿದುಕೊಳ್ಳಬೇಡ. ನಿನ್ನಷಟ್ಟು ಸಲಗೆಯ ಗೆಳಿಯರು ನನಗೆ ಬೀರೆಬ್ಬರಿಲ್ಲ. ನಿನ್ನನ್ನು ಬೀರೆಬ್ಬಿಸಂತೆಯಲ್ಲ ನಾನು ಭಾವಿಸಿರುವುದು; ನನ್ನ ಕುಟುಂಬದಲ್ಲಿ ಒಬ್ಬಿಸಂತೆ ನಿನ್ನನ್ನು ತಿಳಿದಿರುವೆ.'

'ಅಹುದು, ನಿನಗಿಂತ ಏಗಿಲಾದ ಏತಕ್ಕರು ನನಗಿಲ್ಲ. ನಿನ್ನ

ಸಹವಾಸದಲ್ಲಿ ನಾನು ಪಡೆಯುವಷ್ಟು ಹರುಷವನ್ನು ಬೇರೊಬ್ಬರ ಸಂಗಡ ನನಗೆ ಸಿಗೆದು. ಅದುದರ್ಬಂಡಲೇ ಸನ್ನ ಚಾತಿಯ ಆಚಾರಗಳನ್ನು ಬಿಟ್ಟು ನಿಮ್ಮ ಕುಟುಂಬದಲ್ಲಿ ಒಬ್ಬನುತ್ತೆ ಕಾಲಕಳಿಯುತ್ತಿರುವೆನು. '

ಇಬ್ಬರೂ ಚಹಾವನ್ನು ಕುಡಿದು ವುಗಿಸಿದರು. ಅಧ್ಯ ಹೆಣೆದಿದ್ದ ಅಂಗವಸ್ತುವನ್ನು ತೆಗೆದುಕೊಂಡಜು ಲಿಲ್ಲಿ. ಹೀಟರ್ ಬಾಳನ ಸಂಗಡ ಬಂದೊಂದು ಏನುಯಗಳನ್ನು ಕುರಿತು ವಾತಾಡತೊಡಗಿದೆ. ಬಾಲ ಜೇರಿನ ಮೇಲೆ ಕುಳಿತುಕೊಂಡು ಹೀಟರಿಗೆ ಸಮರ್ಪಕವಾದ ಉತ್ತರ ಗಳನ್ನು ಕೊಡುತ್ತಿದ್ದು. ಅವನ ದೃಷ್ಟಿಯು ಆಗಾಗ ಲಿಲ್ಲಿಯು ಕಡೆಗೆ ಹರಿಯುತ್ತಿದ್ದಿತು. ಲಿಲ್ಲಿ ಅವರ ಸಂಭಾಷಣೆಯನ್ನು ಕೇಳುತ್ತಿದ್ದಳು; ಅವರ ಸುಡಿಗಳ ಸಡುವೆ ಬಾಯಿಹಾಕಿ ಬಂದೆರಡು ವಾತಾಡಗಳನ್ನೂ ಡೂತಿದ್ದಾರು.

‘ನೋಡು, ಬರುವ ಬುಧವಾರ ಆಫ್ರೇಸಿಗೆ ರಚನೆ. ’ ಹೀಟರ್ ಹೇಳಿದ ‘ಎನ್ನೋ ಹಿಂದುಗಳ ಮಾಡಾಲಯ ಅವಾಸ್ಯಯಂತೆ. ’

‘ನಿನಗೆ ಲೀವ್ ಇಲ್ಲವೇ ಬಾಲ?’ ಬಾಲನಿಗೆ ಸವಾಲಿನ ಹಾಕಿದಳು ಲಿಲ್ಲಿ.

‘ಇದೆ. ’ ಎಂದ ಬಾಲ.

‘ಹಾಗಾಡರೆ ನೋಡಣ್ಣಾ; ’ ಅಂಗವಸ್ತುವನ್ನು ಹೊಲಿಯುತ್ತಿದ್ದ ಲಿಲ್ಲಿ ಅಣ್ಣನ ಕಡೆಗೆ ದೃಷ್ಟಿಯನ್ನು ಜಲಿಸಿದಳು.

‘ಎನು ಲಿಲ್ಲಿ?’ ಹೀಟರ್ ತಂಗಿಯನ್ನು ಪ್ರಶ್ನಿಸಿದ.

‘ನೋಡು, ನಾವು ಬೆಟ್ಟಕ್ಕೆ ಹೋಗಬೇಕೆಂದು ವಿಚಾರಿಸತ್ತೆಡಗಿ ಎಷ್ಟು ದಿನಗಳಾದವು! ಈ ಬುಧವಾರ ನಿಮ್ಮಿಬ್ಬರಿಗೂ ಲೀವ್ ಇದೆ. ಅಣ್ಣ, ಆ ದಿನ ನಾವು ಬೆಟ್ಟಕ್ಕೆ ಹೋಗಿ ಬರುವಾ. ’

ಹೀಟರ್ ಬಾಳನ ಮೋರೆಯನ್ನು ನೋಡಿದ.

‘ಬಾಲ, ನೀನು ಸಮ್ಮ ಹಂಚಿಕೆಗೆ ಒಪ್ಪುವುದಿಲ್ಲವೇ? ಈ ಬುಧವಾರ ಬೆಟ್ಟಕ್ಕೆ ಹೋಗಿ ಬರುವಾ. ’ ಲಿಲ್ಲಿ ಬಾಲನಿಗೆ ಹೇಳಿದಳು.

‘ಆದಿನ ಬೇರೆ ಕೆಲಸಗಳಿಂದ ನನಗೆ ಬರಿಕಾಗುವುದಿಲ್ಲ.’

‘ಹಾಗೆ ಹೇಳಿದರಾಗದು; ನೀನು ಬರಿತ್ತೀಕು.’ ಎಂದಳು ಲಲ್ಲಿ.

‘ಅಹುದು, ಲಲ್ಲಿ ಹೇಳುವಂತೆ ನೀನು ಬರಿತ್ತೀಬೇಕು. ನೀನು ಬಂದರೇ ನಾವು ಬೆಟ್ಟಕ್ಕೆ ಹೊಗುವುದು; ತಿಳಿಯತೇ? ವಿನ್ನೋದ ಸಂಚಾರದಲ್ಲಿ ಆದಿನವನ್ನು ನೀನೇಕೆ ಕಳೆಯಕೂಡದು?’ ಪೀಠರು ಸುಡಿದ.

ಬಾಲ, ‘ಆಗಲ ನೋಡುವಾ.’ ಎಂದ.

‘ನೋಡುವಾ ಎಂದರಾಗದು; ಎಲ್ಲಾ ಸನ್ನೌಹಗಳನ್ನು ನಾವು ಮಾಡುವೆನ್ನ.’ ಈ ಮಾತುಗಳು ಪೀಠರನ ನಾಲ್ಕಿಂಧಂದ ಉದುರಿದವು.

‘ಏನಾದರೂ ಒಂದು ಕಾರಣವನ್ನು ಹೇಳಿ ನೀನು ಬರದಿದ್ದರಾಗದು. ನಾನು ಸುಮಧುಸ್ಥಿರಲಾರೆ.’ ಎಂದಳು ಲಲ್ಲಿ.

‘ಬಾರದಿದ್ದರೆ ನೀನು ಸನ್ನಿನ್ನು ದಂಡಿಸುವೆಯೂ?’ ಕಿರುನಗೆ ಯೋದನೆ ಬಾಲ ಪ್ರಶ್ನಿಸಿದ.

‘ಹೊಂ, ದಂಡಿಸುವೆ. ನೀನು ಬರದಿದ್ದರೆ ಬೆತ್ತದಕ್ಕೋಲಿಸಿದ ಎರಡು ಎಟುಗಳನ್ನು ಹಾಕುವೆ – ಸಿನ್ನಿ ಬೆನ್ನೀಲೇ!’ ನಗುತ್ತಾ ಲಲ್ಲಿ ಬಾಲನಿಗೆ ಉತ್ತರಕೊಟ್ಟಳು.

ಪೀಠರು ನಗುತ್ತಾ ಅವರಿಬ್ಬಿರ ಮಾತುಗಳಲ್ಲಿ ತನ್ನ ಕೊರಳನ್ನು ಸೇರಿಸಿದ. ‘ನೋಡು, ಬುಧವಾರ ನೀನು ಬರದಿದ್ದರೆ ಲಲ್ಲಿ ಸಿನ್ನಿನ್ನು ದಂಡಿಸುವಳು.’

ಲಲ್ಲಿ ಇದಿರು ನೋಡುತ್ತಿದ್ದ ಆ ಚಿಂಥವಾರ ಬಂದಿತು. ಬೆಟ್ಟದ ತುದಿಗೆ ಹೊಗಲು ಎಲ್ಲಾ ಸನ್ನೌಹಗಳನ್ನು ಅವಳು ಮಾಡಿದ್ದಳು. ಬುಧವಾರ ಬೆಳಗೆ ಆರುತಾಸಿಗೆ ತಮ್ಮ ಮನಿಗೆ ಬರಬೇಕೆಂದು ಬಾಲನಿಗೆ ಪ್ರತ್ಯೇಕ ಸೂಚನೆಯನ್ನು ಈ ಮೊದಲೇ ಸೀಡಿದ್ದಳು. ಅವನು ಆ ಮಾತಿಗೆ ಒಪ್ಪಿಕೊಂಡಿದ್ದು. ಒಂದುವೇళೆ ಪೀಠರು ಹೇಳಿದ್ದರೆ ಅದನ್ನು ತಪ್ಪಿ ನಡೆ

ಯುತಿದ್ದ ಬಾಲ; ಅದರೆ ಲಲ್ಲಿಯ ಸುಡಿಯನ್ನು ವಿಾರಲು ಅವನಿಗೆ ಧೈಯಸಾಲದು. ಅವಳ ಪಾತನ್ನು ನಿರಾಕರಿಸಿದರೆ, ತನ್ನ ಬಯಕೆ ಹೆಣ್ಣಿನ ಎಡಿಗೆ ಸೋವಾಗಬಹುದೆಂಬ ಅಂಜಿಕೆಯು ಅವನಿಗೆದ್ದಿತು.

ಬುಧವಾರ ಬೆಳಗೇ ಆರುತಾಸಿಗೆ ಪೀಠರಿನ ಪಸತಿಗೆ ಬಾಲ ತಲು ಪಿದ. ಬಾಲನು ಬರುವದನ್ನು ಇಣ್ಣಿತಂಗಿಯರಿಬ್ಬಿರು ಇದಿರು ಸೋಡು ತ್ತಿದ್ದರು. ಬಾಲನನ್ನು ಕೆಡಡೊಸೆಯೇ ಪೀಠರ್ ಹೇಳಿದ. ‘ಆರುತಾಸು ಕಳೆದಿತು; ಇನ್ನು ಸೀನು ಬರುವುದಿಲ್ಲವೆಂದು ವಿಚಾರಿಸಿದ್ದೆ.’

‘ಸೋಡು, ಸನಗೆ ಬೀರೆಕೆಂಪಗಳಿದ್ದಾನು. ಬಾರದಿದ್ದರೆ ಬೆತ್ತಾತ್ತು ತೆಗೆ ಯುವೆನೆಂದು ಲಲ್ಲಿ ಹೇಳಿದುದು ಸೆನಪಿಗೆ ಬಂದಿತು. ಅವಳ ದಂಡನೆಗೆ ಅಂಜಿ, ಇತರ ಕೆಲಸಗಳನ್ನು ಬಿಸುಟ್ಟು ಇತ್ತಕಡೆ ಓಡಿ ಬಂದೆ.’

ಪೀಠರಿನ ಹೋರಿಯ ಮೇಲೆ ಸಗೆಯು ಏನುಗಿತು. ಲಲ್ಲಿಯ ತುಟಿಗಳ ಮೇಲೆ ಮಂದಸ್ಯಾತಮ್ಮೋಂದು ಬೆಳಗಿತು. ತನ್ನ ಸಗುವನ್ನು ಸಿಲ್ಲಿಸು ಪೀಠರ್ ಹೇಳಿದ. ‘ಬಾಲ, ನೀರು ಚಹಾ ಕುಡಿದು ಬಂದೆಯಾ? ಲಲ್ಲಿ, ಬಂದು ಕವ್ವು ಚಹಾ ಕರಲು ಅಡಿಗೆಯವನಿಗೆ ಹೇಳಿ. ಹೊತ್ತಾಯಿತು; ಬಿಸಲೇರುವ ಮುನ್ನ ಬೆಳ್ಳೆದ ತುದಿಗೆ ತಲುವರೆಿಕು.’

‘ತೊಂದರೆ ತಕ್ಕೊಳ್ಳಬೇಡ ಲಲ್ಲಿ?’ ಬಾಲ ಹೇಳಿದ. ‘ನಾನು ಚಹಾ ಕುಡಿದೇ ಬಂದಿರುವನು.’

‘ಚಹಾ ಕುಡಿದು ಬಂದರೇನಾಯಿತು? ಇಲ್ಲಿ ಬಂದು ಕವ್ವು ಕುಡಿಯಬಾರದೇ?’ ಸಗುತ್ತಾ ಅಂದಳು ಉಲ್ಲಿ. ಅವಳು ಅಡಿಗೆಯವನನ್ನು ಕರೆದು ಹೇಳಿದಳು. ‘ಬಾಲನಿಗೆ ಬಂದು ಕವ್ವು ಚಹಾ ಮತ್ತು ರೆಡಿಲ್ಲಿಯನ್ನು ತಂದುಕೊಡು.’

‘ನನಗೆ ಯಾವುದೂ ಬೇಕಾಗಿರಲಿಲ್ಲ; ಪೀಠರ್, ಹೊರಡಲು ಇನ್ನು ಬಹಳ ಸವಂಯಪಡೆಯೇ?’

‘ಇಲ್ಲ; ನೀನು ಚಹಾ ಕುಡಿ; ಆ ಮೇಲೆ ಹೊರಡುವುದೇ. ಪೀಠರ್ ಜವಾಬುಹೇಳಿದ.

ಕೋವಾರ. ಇದು ಅಡಿಗೆಯವನ ತೆಸರು,— ಜಹಾನಸ್ನೂ ರೊಟ್ಟೀಯನ್ನೂ ತಂದು ಬಾಲನ ಮುಂದಿರಿಸಿದ. ಬಾಲ ಕಪ್ಪಿನಲ್ಲಿರುವ ಜಹಾವನ್ನು ಸಾಸರಿಗೆ ಸುರಿಯುತ್ತಾ ಹೇಳಿದ. ‘ಮೀಟರ್’, ನೀನು ಜಹಾ ಕುಡಿಯುವುದಿಲ್ಲವೇ?’

‘ಇಲ್ಲ, ಈಗ ತಾನೇ ಬೆಳಗನ ಉಪ ಆಹಾರವನ್ನು ಪೂರ್ವೀಸಿದೆವು. ನೀನು ಬೇಗ ಜಹಾ ಕುಡಿ; ಹೊರಡಲು ಹೊತ್ತುಗುತ್ತದೆ.’

‘ಅವಸರಪಡಬೇಡ ಪುಟ್ಟಾತ್ತು;’ ಒಂದು ತುಳಕು ರೊಟ್ಟೀಯನ್ನು ಬಾಯೆಂಳಿಗೆ ಹಾಕಿಕೊಂಡು ಬಾಲ ನುಡಿದ. ‘ಸವಾಧಾನದಲ್ಲಿ ಇವು ಜಹಾ ಕುಡಿಯುವುದಕ್ಕಾದರೂ ಬಡು. ಅಲ್ಲದಿದ್ದರೆ ಈ ರೊಟ್ಟೀಯ ಜಹರು ಗಂಟಲಲ್ಲಿ ಸಿಕ್ಕಿಕೊಂಡಿತ್ತು!’

‘ಅವಸರ ವಾಡಬೇಡಣ್ಣಾ;’ ಲಿಲಿ ಅಣ್ಣಿನಿಗೆ ಹೇಳಿದಳು. ‘ಅವನೆವುದಿಯಲ್ಲಿ ಜಹಾ ಕುಡಿಯಲಿ.’

‘ಬೇಗ ಮೂರಿಸು ಮಹಾರಾಯ! ಮೀಟರ್ ಮೇಜನ ಮೇಲೆ ಹತ್ತಿಕ್ಕೆತುಕೊಂಡೆ.

ಬಾಲ ಜಹಾ ಕುಡಿದು ಮುಗಿಸಿದ. ಮೂರವರೂ ಹೊರಟ್ಟರು, ಅಡಿಗೆಯ ಯಾಡುಗನು ಬೆಟ್ಟಿದ ತುದಿಯಲ್ಲಿ ತಿಸ್ತು ಲಿರುವ ಆಹಾರವನ್ನು ಗಳನ್ನು ತೆಗೆದುಕೊಂಡು ಸಿದ್ಧನಾದ. ಎಲ್ಲರೂ ಹೊರಗೆ ಒಂದು ದಾಯಿತ್ವ. ಮನಗೆ ಬೇಗಹಾಕಿದರು.

ಬೆಟ್ಟಿದ ಯಾದಿಯನ್ನು ಹಿಡಿದರು. ಅಗಲ ಕಿರಿದಾದ ದಾರಿಯದು. ಒಬ್ಬರ ಬೆಸ್ಟ್ ಹಿಂದೆ ಒಬ್ಬರು ಹೋಗಬೇಕಾಗಿದ್ದರು. ದಾರಿಯ ಎರಡು ಪಾಶ್ಚಯಗಳಲ್ಲಿಯೂ ಎತ್ತಿರದ ಮರಗಳು; ಅಲ್ಲಲ್ಲಿ ಗಿಡಬಟ್ಟಿಗಳು; ಫೋದರುಗಳು. ಕೇಳಿಬರುತ್ತಿದ್ದವು ಹಕ್ಕಿಗಳ ಇಂಚರಗಳು; ಬೀಸುತ್ತಿದ್ದ ತುತ್ತಂಗಾಳಿ. ಅದು ಸಂಚಾರಿಗಳ ಶಾತ್ಮಕವನ್ನು ಹೆಚ್ಚಿಸುತ್ತಿದ್ದಿತ್ತು. ನೇನ ರಿಂದ್ದು ಖದಿಸಿ ಮೇಲೆ ಒಂದಿರಲಿಲ್ಲ. ಅವನ ಕಿರಣಗಳು ಬಂದು ಭೂಮಿಯ

ತರುಲತಾದಿಗಳಿಗೆ ಬಣ್ಣಗಳನ್ನು ಬಳಿಯ ತೈಳಡಗಿರಲಿಲ್ಲ. ಸಸುಬೆಳಕು ಹರಡಿದ್ದಿಲ್ಲ.

ವಿಸಿಲೀರುವ ವುನ್ನ ಗುಡ್ಡದ ತುದಿಗೆ ತಲುಪಬೇಕೆರಡು ಪೀಠಿನ ಬಯಕೆ. ಬಿಸಿಲಾದರೆಗುಡ್ಡವನ್ನೇರುವಾಗ ಕೆಚ್ಚಿಗೆ ದಣಿವಾಗುವುದೆಂದು ಅವ ತಿಳಿದಿದ್ದು. ಆದುದರಿಂದ ಅವನು ಬೇಗನೆ ಹೆಚ್ಚಿಗಳನ್ನು ಮುಂದಿಡುತ್ತಿದ್ದು. ಅಣ್ಣನ ಬೆಸ್ಸು ಹಿಂಡೆ ಲಲ್ಲಿ; ಅವಳು ಒಂದು ಕೈಯಲ್ಲಿ ತನ್ನ ಕೊಡೆಯನ್ನು ಹಿಡಿದಿದ್ದಾನು. ಅವಳ ಹಿಂಡೆ ಬಾಲ; ಲಲ್ಲಿಯ ಬೆಂಗಾವಲಿನ ಭಟಸಂತ ಅವಳ ಬೆಸ್ಸು ಹಿಂಡೆ ಅವನು ಬರುತ್ತಿದ್ದು. ಎಲ್ಲಿರಿಗೂ ಹಿಂಡೆ ಅಡಗೆಯ ಕೊರುವಾ; ಅವನು ಒಂದು ಹೊರೆಯನ್ನು ಹೊತ್ತುಕೊಂಡು ಒಂದಿರುತ್ತಿದ್ದುದರಿಂದ ಬೇಗನೆ ಇತರರುಡನೆ ಸಡೆಯಲಾಗುತ್ತಿರಲಿಲ್ಲ. ಆದುದರಿಂದ ಅವನು ಒಹಳ ಬೆಸ್ಸು ಹಿಂಡೆ ಬದ್ದಿದ್ದು. ಮುಂದಿರುವ ಮೂರುವರೂ ವಾತಾಡುತ್ತಿದ್ದರು; ನಗುತ್ತಿದ್ದರು.

ವಕ್ಕುದ ಪ್ರೌಢರೊಳಗಾಗಿ ಬುರ್ಜಂಬಿ ಸದೊಂದು ಕೇಳಬಂದಿತು. ಲಲ್ಲಿ ತನ್ನ ಚಲಸೆಯನ್ನು ಸಿಲ್ಲಿಸಿದ್ದು. 'ನಣ್ಣ ಅದು?' ಅವಳು ತನ್ನ ಕಣ್ಣಗಳನ್ನು ದೇಹಡ್ಡಿಸುವಾಗಿದ್ದಾನು.

'ಮಕ್ಕಿ ಲಿಟ್ಲ್, ದಿಗಿಲಾಯಿತೇ?' ನಗುತ್ತ ಪ್ರಶ್ನಿಸಿದ ಬಾಲ. ಸೀನು ಇಷ್ಟು ಅಂಡಿಕೆಯಿರುವವರಳಿಂದು, ನಾನು ತಿಳಿದಿರಲಿಲ್ಲ.'

'ಒಂದು ಕಾಡು ಹಕ್ಕಿ ಇರಬಹುದು.' ತನ್ನ ಚಲಸೆಯನ್ನು ಸಿಲ್ಲಿಸಿ ಶಬ್ದ ಒಂದ ಕಡೆಗೆ ನುಡಿ ಸೂರ್ಯದಿ ಪೀಠರ್ ಹೇಳಿದ. ಸಮೃದ್ಧಿತಾತ್ಮಗಳಿಂದ ಅದು ಹೆಡರಿ ಪ್ರೌಢರೊಳಗಾಗಿ ಹಾರಿಹೊರಿಯಿತೆಂದು ತೋರುತ್ತದೆ.'

'ಎಂಥ ಹಕ್ಕಿ ಅದು?'

'ನಾನು ಅದನ್ನು ಜೆನಾನ್ನಿಗೆ ಸೂರ್ಯದಲ್ಲಿ. ಪ್ರೌಢರೊಳಗಿಂದ ಅದು ಹಾರುವುದನ್ನು ನಾತ್ತರುಕೊಡೆ.'

'ಪಕ್ಕಿಯ ಸೃತಾತ್ಮಂತವನ್ನು ಆ ಮೇರಿಲೆ ಹೇಳಬಹುದು. ಪೀಠರ್,

ಇಲ್ಲಿ ಮಾತಾಡುತ್ತಾ ನಿಂತರೆ ಹೊತ್ತಾಗುವುದು. ಬಿಸಿಲೀರುವ ಮುಸ್ನ್ಯ ಬೆಟ್ಟಿದ ತುದಿಗೆ ತಲುಪಬೇಕೆಂದು ಹೇಳುತ್ತಿದ್ದವನು ನೀನೇ ಅಲ್ಲವೇ?’

‘ಪೀಠರ್ ಮುಂದೆ ಹಂಡಿಗಳನ್ನು ಹಾಕಿದ. ಇತರರು ಅವನನ್ನು ಹಿಂಬಾಲಿಸಿದರು.

ನೇನರು ಹುಟ್ಟಿ ಬಂದ. ಅವನ ಕಿರಣಗಳು ಇಳಿಯಲ್ಲಿ ಹರಡಿದವು. ಎತ್ತರದ ಮರಗಳ ಎಡೆಗಾಗಿ ಗೋಚರಿಸುತ್ತಿದ್ದ ನೇಸರನ್ನು ಲಲ್ಲಿಗೆ ತೋರಿಸುತ್ತಾ ಬಾಲ ಹೇಳಿದ. ‘ಆ ಮರಗಳ ಸಂದಿಗಾಗಿ ನೋಡು.’

ಲಲ್ಲಿ ನೋಡಿದಖ್ಚಾ. ಕೆಂಬಣ್ಣಿದ ಸೂರ್ಯಾಬಂಬವು ಅವಳಿಗೆ ಗೋಚರಿಸಿತು. ಅದು ಧೃಭಧೃಳನೆ ಹೊಳಿಯುತ್ತಲಿದ್ದಿತು. ಹುಟ್ಟಿ ಬರುತ್ತಿದ್ದ ನೇನ ರನ್ನು ನೋಡುತ್ತಾ ಸಿಂತಳು ಲಲ್ಲಿ. ‘ನಷ್ಟ ಅಂದವಾಗಿದೆ; ಹೊಳಿಯು ತ್ತೀರುವ ಕಾಲ್ಪಂಡಿನ ಹಾಗಿದೆ. ಧೃಭಧೃಳನೆ ವಿನಸಗುತ್ತಿರುವ ಅದನ್ನು ನೋಡು?’

ಕಿರಣಗಳು ಬಂದವು; ಆವು ಲಲ್ಲಿಯ ಕೆನ್ನೆಗಳನ್ನು ಸೃಶಿಸಿದವು. ಮುಂಜಾಸೆಯ ಬಿಸಲು ಅವಳ ವೋರಿಗೆ ಹೊಸ ಕಾಂತಿಯನ್ನು ಒಳಿದಿತು. ಅವಳ ವೋರಿಯಲ್ಲಿ ಬಂದು ಹೊಸ ಚೈಲುಪನ್ನು ಕಂಡ ಬಾಲ. ಉದಿಸಿ ಬರುತ್ತಿದ್ದ ನೇನರು ಬಿಂಬವನ್ನು ನೋಡುವುದನ್ನು ಬಿಟ್ಟು ಎಳೆ ಬಸಲಲ್ಲಿ ಹೊಳಿಯುತ್ತಿದ್ದ ಲಿಲ್ಲಿಯ ವೋಗವನ್ನು ನೋಡುತ್ತಾ ಅವನು ನಿಂತ. ಹಾಗೆಯೇ ಅವಳ ಕೆನ್ನೆಗಳನ್ನೂ ಮೈ ಚುಂಬಸಬೇಕೆಂಬ ಬಯಕೆಯು ಅವನ ಎದೆಯಲ್ಲಿ ಉದಿಸಿತು. ಮುಂದೆ ಪೀಠರ್ ಇಡ್ಡ, ಹಿಂದೆ ಅಡಿಗೆ ಯಾವನು ಬರುತ್ತಿದ್ದು. ಆದುದರಿಂದ ಬಾಲ ತನ್ನ ಬಯಕೆಯನ್ನು ಎದೆಯಲ್ಲಿಯೇ ಅಡಗಿಸಿಕೊಳ್ಳಬೇಕಾಯಿತು. ಇವಳ ಚೈಲುವು ವೋರಿಯನ್ನು ನೋಡಿ ಅದರಿಂದ ತೃಪ್ತಿಪಡೆಯಬೇಕಾಯಿತು.

ಲಲ್ಲಿಯಿಂದ, ಬಾಲನೂ ಹಿಂದೆ ಉಳಿದರು. ಮುಂದೆ ಹೊಗುತ್ತಿದ್ದ ಪೀಠರಿಗೆ ಇದು ತೆಳಿಯಲಿಲ್ಲ. ‘ನೋಡು, ಈ ಕಾಡು ಹೂವಷ್ಟು ಅಂದ ವಾಗಿದೆ. ನೋಡು ಲಲ್ಲಿ.’ ದಾರಿಯ ಪಕ್ಕದಲ್ಲಿ ಅರಳಿ ನಿಂತಿದ್ದು ಬಂದು

ಕಾಡು ಹೂವನ್ನು ಸೋಡಿ ಪೀಠರ್ ಹೇಳಿದ. ಆದರೆ ಲಲ್ಲಿಯಂದ ಅವನಿಗೆ ಜವಾಬು ಸಿಗಲಿಲ್ಲ. ಆಗ ಅವನು ಹಿಂದಿರುಗಿ ಸೋಡಿದ. ಹತ್ತು ವಾರು ಗಳನ್ನು ಹಿಂದೆ ಲಲ್ಲಿಯೂ ಬಾಲಸೂ ನಿಂತದ್ದು ಪೀಠರಿಗೆ ಗೋಚರಿಸಿತು. ಲಲ್ಲಿ ಉದಿಸುಬರುತ್ತಿದ್ದ ಸೇಸರನ್ನು ಸೋಡುತ್ತದ್ದಳು; ಬಾಲ ಲಲ್ಲಿಯು ವೋರೆಯನ್ನು ಸೋಡುತ್ತಾ ನಿಂತಿದ್ದು. ಬಾಲನ ಕಣ್ಣಗಳಿಂದ ಲಲ್ಲಿಯು ವದನದ ಕಡೆಗೆ ಹರಿಯುತ್ತಿದ್ದು ಆ ಸೋಧವನ್ನು ಕಾಣಲು ಪೀಠರಿನ ಮನದೊಳಗೆ ಒಂದು ಸಂದೇಹವು ಮಂಬಿತು. ಅವನು ಹೇಗೆ ಹೇಳಿದ. ‘ಬಾಲ, ಲಲ್ಲಿ, ಎಕೆ ಹಿಂದೆ ನಿಂತು ಬಿಟ್ಟಿರುವಿರಿ? ಗುಡ್ಡವನ್ನು ವರಿದು ದರಿಂದ ದಾಂಡಿರೇ?’

‘ಅಣ್ಣಾ, ಮಂತ್ರಾಚಲು ಕಡೆಗೆ ಸೋಡು.’ ಲಲ್ಲಿ ಶಾಯ್ ಬಂಬಿ ದಿಂದ ತನ್ನ ಕಣ್ಣಗಳನ್ನು ಅಣ್ಣಾನ ಕಡೆಗೆ ಹೊರಳಿಸಿದಳು. ’ಉದಿಸುಬರುವ ಸಾಯ್ ಎನ್ನು ಸೋಗಸಾಗಿ ತೋರುತ್ತಾನೆ.’

‘ಪೀಠರ್ ಸೇಸರು ಬಂಬವನ್ನು ಸೋಡಿದ. ಆದರಹೊಳಪು ಅವನ ಮನವನ್ನು ಆಕರ್ಷಿಸಿತು. ಕ್ಕಿತ್ತಿಜದಿಂದ ವೋಲಕೆ ಹತ್ತಿ ಬರುತ್ತದ್ದು ರವಿಯನ್ನು ನೋಡುತ್ತಾ ಅವನು ಸಿಂತ. ಎಲ್ಲರಿಗಾಗಿಲ್ಲ ಹಿಂದೆ ಬಿದ್ದಿಸ್ತು ಅಡಿಗೆಯವನು ಬಂದು ತಲುಪಿದ. ಸೇಸರು ಬಾಸಿನಲ್ಲಿ ಹೇಳಿರುತ್ತದ್ದು. ಬಿಸಿಲನ ತೀಕ್ಕಾಣತ್ತೆಯು ಹೆಚ್ಚುತ್ತೆಂದಿತು. ತಡವಾಡಿದರೆ ಗುಡ್ಡ ವರುವ ಮುನ್ನ ಬಿಸಿಲನ ತಾಪವು ಹೆಚ್ಚುತ್ತೆಂದು ಪೀಠರ್ ತಿಳಿದ. ಆದೃದ ರಿಂದ ಅವನು ಹೇಳಿದ. ‘ಸೀನ್ನ ಶಾಯ್ ಬಂಬವನ್ನು ಸೋಡಿದುದು ಸಾಕ..; ಬನ್ನಿ! ’

ಅವರು ಸೇಸರ ಬಂಬದಿಂದ ತವ್ವು ಚೃಷ್ಟಿಗಳನ್ನು ತಿರುಗಿಸಿದರು. ಹೆಚ್ಚಿಗಳನ್ನು ಮುಂದಿಟ್ಟಿರು; ಹಾದಿಯಲ್ಲಿ ಮುಂದೆ ಸಾಗತೊಡಗಿದರು. ಬಿಸಿಲು ಹೆಚ್ಚಿದಂತೆ ಲಲ್ಲಿಯ ಮೇರೆಯು ಮೇಲೆ ಬೆವರು ಹನಿಗಳು ಮಂಡಡತೊಡಗಿದವು. ಕರವಸ್ತುದಿಂದ ವೋರೆಯ ವೇಲಿನ ಬೆವರು ಹಸಿಗಳನ್ನು ಒರೆಸುತ್ತಿರುತ್ತಿದ್ದಳವಳು. ಪಾಪ,- ಲಲ್ಲಿಗೆ ಹೆಚ್ಚು ದೂರ

ನಡೆದು ಪರಿಚಯವಿರಲಿಲ್ಲ. ಅದುದರಿಂದ ಇತರರಿಗಿಂತ ಹೆಚ್ಚು ದಣೆ ವಾಯಿತು ಅವಳಿಗೆ.

ಬಿಸಿಲಿನ್‌ತಾಪದಿಂದ ಲಿಶ್ವಯ ಮೊರೀಯು ಬಾಡಿದುದನ್ನು ಬಾಲಸು ನೋಡಿದ. ಅವಳ ಹಣೆಯ ಮೇರ್ಲೆ ಮುತ್ತಿನ ಮಗಳಂಥ ಬೆವರುಹನಿಗಳು ಗೊಳಿಕರಿಸಿದವು. ಅವಳ ಎದೆಲೂಂದ ದೀಪ್ರಸಿಶಾಪ್ನಿಗಳು ಒರುತ್ತಿದ್ದನ್ನು ಬಾಲ ಕಂಡ. ಲಿಲ್ಲಿ ಒಹಳ ದಣೆದಿರುವಳಿಂಬುದು ಬಾಲಸಿಗೆ ತಿಳಿದಿತು. ಅವನು ಮರುಕದಿಂದ ಪ್ರಶ್ನಿಸಿದ ‘ಮನು ಉಲ್ಲೀ, ದಣೆದಿಯೇನು?’

ತಾನು ದಣೆದಿರುವೆನೆಂಬುದನ್ನು ಅವು ಬೇಗನೆ ಒಪ್ಪಿಕೊಳ್ಳುತಕ್ಕು ಹುಡಿಗಿಯಲ್ಲ ಲಿಲ್ಲಿ. ಅವಳಿಲ್ಲ ಆತ್ಮಾಭವಾಸವು ಧಾರಾಭವಾಗಿರ್ದಿತು. ದಣೆದು ದೀಪ್ರಸಿಶಾಪ್ನಿಗಳನ್ನು ಬಿಂಬಿದ್ದರೂ, ತಾನು ದಣೆದುವೆನೆಂದು ಒಪ್ಪಿಕೊಳ್ಳಲು ಅವಳು ತಯಾರಿರಲಿಲ್ಲ. ಕರವಸ್ತುದಿಂದ ಮೊರೀಯಲ್ಲಿ ಹರಿಯುತ್ತದ್ದು ಬೆವರನ್ನು ಬರೆಸಿಕೊಂಡಬು. ಆ ಮೇರ್ಲೆ ಅವಳು ಹೇಳಿದಳು. ‘ಮನು ಬಾಲ, ದಣೆಯಲು ನಾನು ಪುಟ್ಟ ಸಂಗುವೆಂದು ತಿಳಿದಿರುವೆಯೇನು?’

‘ಲಿಲ್ಲೀ, ಸಿನಗೆ ದಣೆವಾಗಿದ್ದರೆ ಈ ಮರದ ಸೆರಳಿನಲ್ಲಿ ಕುಳಿತ್ತು ತುಸ ವಿಶ್ವಾಂತಿಯನ್ನು ಪಡೆಯುವಾ. ’ ಎಂದ ಪೀಠರ್.

‘ಸಿನಗೆ ಆಯಾಸವೇನೂ ಆಗಲಿಲ್ಲ ಅಣ್ಣಾ.’ ಎಂದಬು ಲಿಲ್ಲಿ.

‘ಸಿನ್ನ ಬಾಡಿದ ಮೊರೀಯನ್ನು ನೋಡಿದೊಡನೆಯೇ ಸೀನು ದಣೆದಿರುವೆಯೆಂಬುದು ವ್ಯಕ್ತವಾಗುತ್ತದೆ. ಲಿಲ್ಲೀ, ಮತ್ತೇಕೆ ಈ ಹಟ?’ ಈ ಸುಧಿಗಳನ್ನಾದಿದವನು ಬಾಲನಾಗಿದ್ದು.

‘ಈ ಮರದ ಸೆರಳಿನಲ್ಲಿ ತುಸ ಕುಳಿತುಕೊಳ್ಳುವಾ. ಹಾದಿಯ ಪಕ್ಕದಲ್ಲಿ ಬೆಳೆದುಸಿಂತದ್ದು ಒಂದು ಮರದ ಸೆರಳಿನಲ್ಲಿ ಕುಳಿತುಕೊಂಡ ಪೀಠರ್.

ಅವನ ಪಕ್ಕದಲ್ಲಿಯೇ ಬಾಲ ಆಗೇನನಾದ. ಸ್ವಲ್ಪದೂರದಲ್ಲಿ ಲಿಲ್ಲಿ

ಮಂಡಿಸಿದಳು. ಎಲ್ಲರಿಗಿಂತಲೂ ಹೆಚ್ಚುಗೆ ದಣ್ಣಿದ್ದವನು ಅಡಿಗೆ ಹುಡುಗ ಕೋವಾ. ಅವನು ತನ್ನ ತಲೆಯಿಂದ ಹೊರೆಯನ್ನು ಇಸಿದ. ಅವನ ವೋರಿ ಯಿಂದ ಒಂದೇಸವನೆ ಬೆವರು ಹರಿಯುತ್ತಿದ್ದುತ್ತು. ಮುಖಿನು ಕೆಂಪಾಗಿ ದ್ದಿತ್ತು. ಅವನು ಹೊರೆಯನ್ನು ಕೆಳಕ್ಕುತ್ತಿಸು ಉಸ್ಟುಂದು ಒಂದು ಶ್ರವಣ ವನ್ನು ಹೊರಚೆಲ್ಲಿ ವುರದ ಸೆರಳಿನಲ್ಲಿ ಬಿದ್ದುಕೊಂಡ. ಅವನ ಬಳಲಕೆ ಯಾನ್ನು ಕಾಣುವಾಗ ಲಲ್ಲಿಯ ಎದೆಯಲ್ಲಿ ವುರುಕ ಹುಟ್ಟಿತ್ತು. ಅವಳು ತನ್ನ ದಣ್ಣಿವನ್ನು ವುರಿತು ಹೇಳಿದಳು. ‘ನೋಡು ಬಾಲ, ಕೋವಾನ ಅವನ್ನಿಯನ್ನು! ನಮ್ಮೆಲ್ಲರಿಗಂತ ಹೆಚ್ಚು ಅವ ದಣ್ಣಿದಾಣನೆ. ಹೊರಲು ಅವನಗೆ ಅಷ್ಟು ಸಾಮಾನುಗಳನ್ನು ಕೊಡಬಾರದಿತ್ತು.’

‘ಹಾಗಾದರೆ ಅವನ ಹೊರೆಯನ್ನು ಸೀನು ತೆಗೆದುಕೋಇ.’

‘ಲಿಲ್ಲಿ ಕರನಸ್ತ್ರಿದಿಂದ ತನ್ನ ವೋರಿಯನ್ನು ಒರೆಸಿಕೊಂಡಳು. ಸ್ವಲ್ಪ ಸಮಯದವರಿಗೆ ಎಲ್ಲರೂ ವ್ಯಾಸದಿಂದಿದ್ದರು; ತಮ್ಮ ಆಯಾಸ ವನ್ನು ಪರಿಹರಿಸಿಕೊಳ್ಳುತ್ತಿದ್ದರು.

ಹತ್ತು ನಿಮಿಷಗಳು ಕಳಿದವು. ವುರದ ಸೆರಳಿಂದ ಏಳಲೆತ್ತಿ ಸುತ್ತಾ ಪೀಠರ್ ಹೇಳಿದ. ‘ಲಲ್ಲಿ, ಹೀಗೆ ಕುಳಿತರಾಗದು. ಬೆಳ್ಳಿದ ತುದಿಗೆ ಇನ್ನೂ ಮಾರು ಮೈಲುಗಳಷ್ಟು ದೂರವಿದೆ. ಈಗಲೇ ಹತ್ತು ತಾಂತ್ರಾಗಿದೆ. ಹಸ್ತಿಂದು ಆಗುವುದಕ್ಕೆ ಮುನ್ನ ನಾವು ಗುಡ್ಡದ ತುದಿಗೆ ತಲುಪಬೇಕು.’

ಅಣ್ಣಿನ ಮಾತೃಗಳನ್ನು ಕೇಳಿ ಲಲ್ಲಿ ಎದ್ದುನಿಂತಳು. ತನ್ನ ಕಣ್ಣಿಗಳನ್ನು ಬಾಲನ ಕಡೆಗೆ ಹೊರಳಿಸಿದಳು ‘ನಿನು ಬಾಲ, ಹೋಗೋಣವೇ?’

‘ಹೂಂ. ನನ್ನ ಅಡಿಯೇನೂ ಇಲ್ಲ. ನೀನು ದಣ್ಣಿದಷ್ಟು ನಾನು ದಣ್ಣಿದಿಲ್ಲ’ ಈ ಉತ್ತರವಾಗಿತ್ತು ಲಲ್ಲಿಗೆ ಬಾಲನಿಂದ ದೊರೆಕಿದುದು. ಅವನೂ ಕುಳಿತಲ್ಲಿಂದ ಎದ್ದುನಿಂತ.

‘ಕೋವಾ!’ ಲಲ್ಲಿ ಅಡಿಗೆಯವನನ್ನು ಕರೆದಳು.

‘ಎಂಬೇ? ನಂದು ಪೀಠರ್ ಪ್ರಶ್ನಿಸಿದ.

‘ಪಾಪ, ಅವನಿಗೆ ಎಲ್ಲಾ ಸಾಮಾನುಗಳನ್ನು ಹೊತ್ತುಕೊಂಡು ಸಡೆಯಲಾಗುವುದಿಲ್ಲ. ಒಹಳ ದಣೀದಾಗೇ. ಅವನ ಕೈಯಿಂದ ಹಣ್ಣು ಹಂಪಲುಗಳ ಬುಟ್ಟಿಯನ್ನು ಇಸಕೊಳ್ಳುವೇ.’

‘ನಿನ್ನ ದೇಹವನ್ನು ತೆಗೆದುಕೊಂಡು ಸಡೆಯುವುದೇ ನಿನಗೆ ಪ್ರಯಾಸವಾಗಿದೆ. ಇನ್ನು ಆ ಬುಟ್ಟಿಯನ್ನು ತೆಗೆದುಕೊಂಡು ನೀನು ಸಡೆಯುವುದು ಹೇಗೆ? ಈ ಪಾತುಗಳ ಬಾಲನ ನಾಲಗೆಯಿಂದ ಉದು ರಿಧವು.

‘ನಿನ್ನ ಬಾಲ,’ ಲಿಲ್ಲಿ ತನ್ನ ಕಣ್ಣಗಳನ್ನು ಬಾಲನ ಕಡೆಗೆ ತರುಗಿ ಸಿದಳು. ‘ಒಂದು ಪುಟ್ಟಿ ಬುಟ್ಟಿಯನ್ನು ತೆಗೆದುಕೊಂಡು ಸಡೆಯಲು ನನ್ನಿಂದಾಗದೇ? ಕೋರ್ಮಾ, ಎಲ್ಲಿ ಆ ಹಣ್ಣು ಹಂಪಲುಗಳ ಬುಟ್ಟಿ? ಅದನ್ನು ಇತ್ತುಕೊಡು.’

ಕೋರ್ಮಾನಿಗೆ ಅಷ್ಟೇ ಬೇಕಾದುದು; ತನ್ನ ಹೊರೆಯಿಂದ ಒಂದು ಬುಟ್ಟಿ ಹೋಡರೆ ಆ ಭಾರವು ಕಡಿಮೆಯಾಗುವುದೆಂದು ಅವನು ವಿಚಾರಿಸಿದ. ತನ್ನ ಮಾಣಿಕ್ಯನ್ನು ಅವನು ಬಿಜ್ಞಿದ; ಅದರಿಂದ ಹಣ್ಣು ಹಂಪಲುಗಳ ಬುಟ್ಟಿಯನ್ನು ಹೊರತೆಗೆದುದಾಯಿತು. ಲಿಲ್ಲಿ ಆ ಬುಟ್ಟಿಯನ್ನು ತೆಗೆದುಕೊಂಡಳು.

‘ಬುಟ್ಟಿಯನ್ನು ನಾನು ತೆಗೆದುಕೊಳ್ಳಬೇಕೆ?’ ಬಾಲ ಪ್ರಶ್ನಿಸಿದ ಲಿಲ್ಲಿಯನ್ನು.

‘ನಾನು ಒಂದು ಪುಟ್ಟಿ ಬುಟ್ಟಿಯನ್ನು ಹೊರಲು ಕೈಲಾಗದವ ಇಂದು ನೀನು ಸೆಸೆರುವೆಯಾ?’

‘ಹಾಗಾದರೆ ನೀನೇ ಹೊರು.’

‘ನೋಡು ಬಾಲ,’ ಪೀಠರ್ ಹೇಳಿದ. ‘ಇನ್ನೊಬ್ಬರ ತೊಂದರೆಗಳನ್ನು ಕಾಣುವಾಗ ಲಿಲ್ಲಿಗೆ ತುಂಬಾ ಮಾರುಕ. ಅವರಿಗೆ ಸಹಾಯ ಪೂರ್ತಿ ಅವಳು ಹಿಂದು ಮುಂದು ನೋಡುವವಳಿಲ್ಲ.’

ಅವರು ಮುಂದೆ ಅಡಿಗಳನ್ನಿಂಟ್ಟರು. ಬುಟ್ಟಿಯನ್ನು ಕೈಯಲ್ಲಿ

ಹಿಡಿದುಕೊಂಡಳು ಅಲ್ಲಿ. ಹೀಳೆರ್ ಒಂದೊಂದು ವಷಯಗಳನ್ನು ಕುರಿತು ವಾತಾಡುತ್ತದ್ದು. ಅವನು ಹೇಳುವುದನ್ನು ಆಲಿಸುತ್ತು ಬಾಲ ಹಿಂಬಾ ಲಿಸುತ್ತದ್ದು. ಆಗಾಗ ಅವ ಬಟ್ಟಿಯನ್ನು ತೆಗೆದುಕೊಳ್ಳಲಾಗದಿದ್ದರೆ ತನ್ನ ಕೈಗೆ ಕೊಡೆಂದು ಲಿಲ್ಲಿಗೆ ಹೇಳಿರುತ್ತಿರಲ್ಲ. ಆದರೆ ಉಲ್ಲಿ ಅದಕ್ಕೆ ಒಪ್ಪಲಿಲ್ಲ; ಬಟ್ಟಿಯನ್ನು ತಾನೇ ತೆಗೆದುಕೊಂಡು ಸಡೆಯುತ್ತದ್ದಳು.

ಪಿಸೆಲೇರಕೊಡಗಿತು. ಅದರೆಡನೆ ದಾರಿಗರ ದಣ್ಣವು ಹೆಚ್ಚು ತೊಡಗಿತು. ಕಡಿವಾದ ಒಂದು ಗುಡ್ಡವಾಗಿದ್ದಿತು ಅವರು ಎರುತ್ತಿದ್ದಾದು. ಆದುದರಿಂದ ಜಾಗ್ರತ್ತಿಯಾಗಿ ತೆರಳಲಾಗುತ್ತಿರಲಿಲ್ಲ ಅವರಿಗೆ. ಮೌಲ್ಯಗೆ ಕೆಜ್ಜೀಗಳನ್ನು ಡುತ್ತಿದ್ದಾರು. ಬಟ್ಟಿಯನ್ನು ಹೊತ್ತುಕೊಂಡು ಸಡೆಯುವುದು ಲಿಲ್ಲಿಗೆ ಅತ್ಯಂತ ಪ್ರಯಾಸವಾಗಿ ತೋರಿತೊಡಗಿತು. ಆದರೂ ಆಕೆ ತನ್ನ ಹಟವನ್ನು ಬಡಲಿಲ್ಲ. ಆಗಾಗ ವೋರೆಯಂದ ಹರಿಯುತ್ತದ್ದು ಬೆವರನ್ನು ಕರವಸ್ತುದಿಂದ ಬರಸುಕೊಳ್ಳುತ್ತಾರೆ, ಹೀಳೆರ್ ಮತ್ತು ಬಾಲ ಇವರ ಜೊತೆಯಲ್ಲಿ ಸಡೆಯಲು ಅವಳು ಪ್ರಯುತ್ತಿಸುತ್ತಿದ್ದಳು. ಬಟ್ಟಿಯನ್ನು ತೆಗೆದುಕೊಂಡು ಲಿಲ್ಲಿಗೆ ಸಡೆಯಲಾಗುವುದಿಲ್ಲವೆಂಬುದು ಬಾಲನಿಗೆ ಗೊತ್ತು. ಆದರೆ ಸಾಳ್ಭಮಾನಪದ್ದ ಆಹುದುಗಾ ಬಟ್ಟಿಯನ್ನು ಬಾಲನಿಗೆ ಕೊಡುವಂತಿರಲಿಲ್ಲ.

ತಂಗಿ ಹಿಂದೆ ಹೇಳುತ್ತಿದ್ದಾದನ್ನು ಹೀಳೆರ್ ಕಾಣದಿರಲಿಲ್ಲ. ಬಟ್ಟಿಯನ್ನು ಕೊತ್ತುಕೊಂಡು ಅವಳಿಗೆ ಸಡೆಯಲಾಗುವುದಿಲ್ಲವೆಂಬುದು ಅವನಿಗೆ ತಿಳಿದಿತ್ತು. ಅವಳು ಒಹಳೆದಂದೆಡ್ಡಾರು; ಆದರೆ ತನ್ನ ಹಟವನ್ನು ಬಡಳು. ಅವಳು ನಾರಕಾಣದಿಂದ ಸಡೆಯಲೆಂದು ತನ್ನ ಚೆಲನೆಯನ್ನು ಮೌಲ್ಯನೇ ವಾಡಿದ ಹೀಳೆರ್.

ಬಾಲ ಹೇಳಿದ ಲಿಲ್ಲಿಗೆ. ‘ನೋಡು ಲಿಲ್ಲಿ, ಬಟ್ಟಿಯನ್ನು ತೆಗೆದುಕೊಂಡು ನಿನಗೆ ಸಡೆಯಲಾಗುವುದಿಲ್ಲ. ಆದುದರಿಂದಳೇ ನೀನು ಎಲ್ಲಿರಿಗಂತಲೂ ಹಿಂದೆ ಆಗಿರುವೆ.

ಅಲ್ಲಿ ತನ್ನ ಸೋಲನ್ನು ಒಮ್ಮೆಕೊಳ್ಳುತ್ತಕ್ಕ ಹುಡುಗಿಯಲ್ಲ. ಅವಳು ಹೇಳಿದಳು. ‘ನೀವು ಗಂಡಸರು ಸಡೆದು ಅಭ್ಯಾಸವಿದೆ. ಆದುದರಿಂದ

ಬೇಗ ಸಡೆಯುತ್ತೀರಿ. ನಿಮಗೆ ಆಶುರವಿದ್ದರೆ ಮುಂದಿ ಹೋಗಿ. ನಾನೂ ಕೋವಣಂತಹ ಒಟ್ಟಿಗೆ ಬರುವೆನು.’

‘ಸಟ್ಟ ಮಾಡಿಕೊಳ್ಳಬೇಡ ಲಲ್ಲಿ,’ ಬಾಲ ಸುಡಿದ. ‘ಆದರೆ ನೀನೇಕೆ ಹೀಗೆ ಕೊಂಕಣ ಸುತ್ತುವುದು? ನಿನಗೆ ಬುಟ್ಟಿಯನ್ನು ತೆಗೆದು ಕೊಂಡು ಸಡೆಯಲಾಗುವುದಿಲ್ಲ. ಅದನ್ನು ಸನ್ನ ಕೈಗೆ ಕೊಡಬಾರದೆ? ಅದರಲ್ಲಿರುವ ಹಣ್ಣು ಹಂಪಲಗಳನ್ನು ನಾನೇನು ತಿಂದು ಹಾಕುವುದಿಲ್ಲ!’

ಬಾಲ ಲಲ್ಲಿಯ ಕೈಯಿಂದ ಬುಟ್ಟಿಯನ್ನು ಇಸಕೊಳ್ಳಬೇಡ ಬಡು ವಂತಿಲ್ಲ; ಲಲ್ಲಿ ಅದನ್ನು ಕೊಡಬು. ಅವರಿಬ್ಬರೂ ಮಾತಾಪಿಡರು; ವಾಗಾವ್ಯದ ಸಡೆಸಿದರು. ಅವರಿಬ್ಬರ ಈ ಕಲಹವನ್ನು ಕಂಡು ಪೀಟರ್ ಸಗತೊಡಗಿದ. ಹಿಂದೆ ಬದ್ದಿದ್ದ ಕೋವಣಂತಹ ಬಂದು ಅವರ ಜೊತೆಗೆ ಸೇರಿದ.

‘ಲಲ್ಲಿ, ಅನಾವಕ್ಕು ಕವಾಗಿ ಈ ತೊಂದರೆ ತೆಗೆದುಕೊಳ್ಳುವುದೇಕೆ? ಸನ್ನ ಕೈಗೊ ಬಾಲನ ಕೈಗೊ ಬುಟ್ಟಿಯನ್ನು ಕೊಡಬಾರದೇ?’ ಪೀಟರ್ ಹೇಳಿದ.

‘ಲಲ್ಲಿ, ಸನ್ನೊಡನೆಯೂ ಈ ಹಟಪೇಕೆ?’ ಬಾಲ ಅಂದ.

ಕೊನೆಗೆ ಲಲ್ಲಿ ಹಣ್ಣು ಹಂಪಲಗಳ ಬುಟ್ಟಿಯನ್ನು ಕೊಟ್ಟಬು. ಬಾಲ ಅದನ್ನು ಸ್ತ್ರೀಕರಿಸಿದ. ಬುಟ್ಟಿಯ ಭಾರವು ಇಲ್ಲದಾಗೆಲು ಸಡೆಯುವುದು ಅವಳಿಗೆ ಅಷ್ಟು ಪ್ರಯಾಸವಾಗಿ ತೋರಿಲ್ಲ. ಎಲ್ಲರ ಜೊತೆಯಲ್ಲಿ ಅವಳೂ ಸಡೆದಬು.

ಗುಡ್ಡದ ತುರಿಗೆ ಸೇರಿದಾಗ ಹನ್ನೊಂದು ತಾಸಾಗಿದ್ದಿತು. ಏಶಾಲ ವಾದ ಮ್ಯಾದಾನದಂತಿದ್ದಿತು ಅದು. ಅಲ್ಲಲ್ಲಿ ಮರಗಳು; ಪೊದರುಗಳು; ಕಲ್ಪಂಡಿಗಳು. ಒಂದು ಪುಟ್ಟ ತೋಡು ಅಲ್ಲಿ ಹರಿಯತಡ್ಡಿತು. ಅಲ್ಲಿ ಹರಡಿದ್ದ ಕಲ್ಪಂಡಿಗಳ ಮೇಲೆರಿ ಸೆಗಿಯುತ್ತಾ ಕಲಕಲಗಾನನನ್ನು ಹಾಡುತ್ತಿದ್ದಿತು. ಮರಗಳಿಂದ ಮರಗಳಿಗೆ ಒಂದೆರಡು ಮಂಗಗಳು ಹಾರುತ್ತಿದ್ದವು. .

ಅವರಿಗೆ ಆಯಾಸವಾಗಿತ್ತು. ಎಲ್ಲರೂ ದಣಿದಿದ್ದರು. ತೋಡಿನ ತೀರದಲ್ಲಿದ್ದ ಬಂದು ಮರದ ಸೇರಳನ್ನು ಅವರು ಆಶ್ರಯಿಸಿದರು. ಲಿಲಿ ತೋಡಿನಲ್ಲಿ ಹರಿಯುತ್ತಿದ್ದ ತಣ್ಣೀರಿನಿಂದ ಬೆವರಿದ ತನ್ನ ಕೈಕಾಲು ವೇಗ ಗಳನ್ನು ತೋಳಿದುಕೊಂಡಳು; ಸಹಿಸಿರಿನಿಂದ ತನ್ನ ನೀರಡಿಕೆಯನ್ನು ಶಾಂತಪಡಿಸಿದಳು. ಇತರರೂ ನೀರಿಗಿಂದರು; ಕೈಕಾಲು ವೋರಿಗಳನ್ನು ತೋಳಿದುಕೊಂಡರು; ಸಹಿಸಿರಿನಿಂದ ತಮ್ಮ ಪಿಪಾಸೆಯನ್ನು ತಣಿಸಿದರು. ದಂಡೆಯ ಮೇಲೆ ಮೃದುವಾದ ಹಸಿರು ಹುಲ್ಲುಗಳ ಹಾಸಗೆ. ಅವರು ಅದರ ಮೇಲೆ ಆಸಿಸರಾದರು. ಬೆಟ್ಟವನ್ನೇರಿ ಬಂದಾಗ ಉಂಟಾದ ಆಯಾಸವನ್ನು ಪರಿಹರಿಸತ್ತೋಡಿಗಿದರು. ತಂಗಾಳಿಯು ಬಂದು ಅವರ ದಣಿವನ್ನು ಆರಾಸತ್ತೋಡಿತು.

ಕೆಲವು ನಿಮಿಷಗಳಲ್ಲಿಯೇ ಅವರ ಆಯಾಸವು ಇಲ್ಲದಾಯಿತು. ಅವರ ದೇಹಗಳಲ್ಲಿ ಉತ್ಸಾಹವು ತುಂಬಿತು. ಅವರು ಕುಳಿತಲ್ಲಿಂದ ಎದ್ದು ನಿಂತರು. ಪೀಠರು ಹೇಳಿದ. ‘ನಾವು ಗುಡ್ಡವನ್ನು ಸುತ್ತಿ ಬರುವಾ. ಆ ಮೇಲೆ ಕಾಷಿ ಫಲಾಹಾರಗಳನ್ನು ತೆಗೆದುಕೊಳ್ಳಬಹುದು.’

ಲಿಲಿ ಪುತ್ತು ಬಾಲ ಇವರು ಪೀಠರಿನ ಸೂಚಸೆಯನ್ನು ಒಪ್ಪಿದರು.

ಬೆಟ್ಟದ ತುದಿಯಲ್ಲಿ ಸಿಂತು ಸೋಡಿದರು. ತಲೆಗಳ ಮೇಲೆ ನೀಲಿಯ ಬಾನು. ಒಂದೆರಡು ಮುಗಿಲ ಹಡಗುಗಳು ತೇಲುಂತಿದ್ದವು. ದೂರದಲ್ಲಿ ಒಂದೆರಡು ಪರ್ವತಗಳ ಸಾಲುಗಳು; ಬೆಟ್ಟಗಳ ತೊಪ್ಪಲುಗಳಲ್ಲಿ ಹರಿವ ಹೊಳಿಗಳು. ಗದ್ದೆಗಳು; ಒಯಲುಗಳು. ಇವುಗಳಿಲ್ಲಾ ಅವರ ಕಣ್ಣಗಳಿಗೆ ಗೀರೇಜರಿಸಿದವು. ಸಸ್ಯಶಾಲಿನಿಯಾದ ಭೂರನೆಯ ಸೌಂದರ್ಯವನ್ನು ಅವರು ದರ್ಶಿಸಿದರು.

ಸುಯ್ಯಂದು ಗಾಳಿ ಬಂದಿತು. ಲಿಲಿಯ ತಲೆಗೂಡಲುಗಳು ಕೆದರಿದವು. ಹಣಿಯ ಮೇಲೆ ಬಿದ್ದ ಕೂಡಲುಗಳನ್ನು ಸರಿಪಡಿಸಿಕೊಂಡಳವಳು. ತನ್ನ ಕಣ್ಣಗಳ ಮುಂದೆ ವಿಶಾಲವಾದ ಭೂಮಿ ಸಸ್ಯಸಮೃದ್ಧಿಯೊಡನೆ ನಿಂತಿರುವುದನ್ನು ಕಾಣಲು ಅವಳ ಮೋರೆಯು ಪ್ರಪಳಿತವಾಯಿತು. ಸೃಷ್ಟಿಸೌಂದರ್ಯ ದರುಶನದಿಂದ ಅವಳ ಎದೆಯು ಅರ್ಥಿತು. ದೂರದ

ಕಣವೆಯಲ್ಲಿ ಹರಿಯುತ್ತಿದ್ದ ಒಂದು ಹೊಳೆಯನ್ನು ನೋಡಿದಳು. ಬಸೀಲು ನೀರಿನ ಮೇಲೆ ಬೆಂದ್ದುದರಿಂದ ಹೊಳೆಯು ಬೆಳ್ಳಿಯಂತೆ ಬೆಳಗುತ್ತಿದ್ದು ದನ್ನು ಅವಳು ನೋಡಿದಳು. ಅವರು ಅಲ್ಲಿನ ರಸುಣೀಯ ನೇರೆಂಟಿನನ್ನು ನೋಡಿ ಅನಂದಿಸಿದರು. ಗುಡ್ಡವನ್ನೇರಿದಾಗ ತನಗೆ ಉಂಟಾದ ಅಯಾಸವನ್ನು ಅವರು ಮಂತೆತರು.

ಗುಡ್ಡವನ್ನು ಸುತ್ತಿ ಸಂಚರಿಸಿದುದಾಯಿತು. ತುತ್ತಿನ ಚೀಲಗಳು ಬರಿದಾಗಕೊಡಿದವು. ಒಳಗಿಸಿಂದ ಹಸಿವನ ಗರ್ಜಿಸೆಯನ್ನು ಅವರು ಕೇಳತ್ತೊಡಗಿದರು. ಪೀಠರ್ ಹೇಳಿದ ‘ಸಾಕು, ಹಸಿವೆಯಾಗುತ್ತದೆ; ತೈಲೆಯದಂಡಿಗೆ ಮರಳುವಾ.’

ಅಲ್ಲಿರಿಂತ ಹೆಚ್ಚು ಹಸಿದ್ದಳು ಲಿಲ್ಲಿ. ಅವಳು ಅಣ್ಣನ ಸುಡಿಗೆ ಅಪ್ಪಿದ್ದಳು. ಬಾಲನ ಕಡೆಗೆ ಕಣ್ಣಿಗಳನ್ನು ಹೊರಳಿಸಿದಳು. ‘ಬಾಲ, ಹೊಗುವಾ. ಸನಗಿ ಹಸಿವಾಗುತ್ತದೆ.’

‘ಹೊಂ, ಸರಿ’

ಮಾರವರೂ ತೈಲರೆಯದಂಡೆಯನ್ನು ನೀರಿದರು. ಅಡಿಗೆಯನನು ತನ್ನ ಮುಖಭೇಯನ್ನು ಬಿಚ್ಚಿ ಆಹಾರ ಪದಾರ್ಥಗಳನ್ನು ಭಕ್ಕಿಸಲು ಸರಿ ಪಡಿಸುತ್ತಿದ್ದು. ಕೆಲವು ರೊಟ್ಟಿಗಳು; ಬಿಸ್ಕೆಂಟುಗಳು; ಕೇಕುಗಳು. ಬಂಬಿಟ್ಟಿ ಯೊಳಗಾನ ಹಣ್ಣು ಹಂಪಲಂಗಳು. ದೊಡ್ಡ ದಾದ ಒಂದು ಧುವ್ವಾಫಾಲ್ಲಿನ್ನು. ಅದರಲ್ಲಿ ತುಂಬಾ ಕಾಫಿ.

ಎಲ್ಲರು ಹೊಳೆಯ ದಂಡೆಯ ಮೇಲೆ ಬೆಳೆದಿದ್ದ ಹುಲ್ಲು ಹಾಸಿಗೆಯ, ಮೇಲೆ ಕುಳಿತುಕೊಂಡರು. ಅಡಿಗೆಯನನು ತಂಡಿ ಸಾವಾನಸಗಳನ್ನು ಕಾಗದದ ಜೂರುಗಳ ಮೇಲಿಟ್ಟು ಎಲ್ಲರ ಮುಂದೆಯೂ ತಂದಿರಿಸಿದ. ಮಾರವರೂ. ಘಲಹಾರಗಳನ್ನು ಭಕ್ಕಿಸತ್ತೆಡಗಿದರು.

ಬಾಲ ಬಾಳಹಣ್ಣಿಗಳನ್ನು ಸುಲಿದ ಮೇಲೆ ಸಿಪ್ಪೆಗಳನ್ನು ಲಿಲ್ಲಿಯ ಕಡೆಗೆ ಎಸೆದ. ಅವು ಒಂದು ಲಿಲ್ಲಿಯ ತಲೆಯ. ಮೇಲೆ ಹತ್ತಿ ಕುಳಿತುಕೊಂಡವು. ಹಣ್ಣಿಗಳ ಸಿಪ್ಪೆಗಳು ತನ್ನ ತಲೆಯ ಮೇಲೆ ಬೆಂದ್ದು ಲಿಲ್ಲಿಗೆ

ತಿಳಿಯಲ್ಲ. ತಂಗಿಯ ತಲೆಯಸ್ಸು ಸಪ್ಪಿಗಳು ಅಲಂಕರಿಸಿದುದನ್ನು ಸೋಡಿ ಪೀಟರ್ ಹೇಳಿದ. ‘ವನು ಲಿಲ್ಲಿ, ಬಾಳಿಹಣ್ಣಿನ ಸಪ್ಪೆ ಮುಂದಿದು ಕೊಳ್ಳುವುದು ಅಲಂಕಾರವೆಂದು ತಿಳಿದಿರುವೆಯಾ?’

‘ವಲ್ಲ?’ ತನ್ನ ತುರುಬನ ಮೇಲೆ ಕೈಯಾಡಿಸುತ್ತಾ ಲಿಲ್ಲಿ ಹೇಳಿದಳು.

‘ಸೋಡು ನಿಸ್ಸು ಸೆತ್ತಿಯ ಮೇಲೆ!’

ಸೆತ್ತಿಯಸ್ಸು ಲಿಲ್ಲಿ ಮುಖ್ಯ ಸೋಡಿದಳು. ಬಾಳಿಹಣ್ಣಿನ ಸಪ್ಪೆಗಳು ಅವಳ ಕೈಗೆ ದೊರೆತವು. ಅವನ್ನು ತೆಗೆದು ದೂರ ಎನ್ದಳು. ಅವಳು ಆರ್ಥ ತಿಂದು ಮುಗಿಸಿದ್ದ ರೊಟ್ಟಿಯಸ್ಸು ತೆಗೆದುಕೊಂಡಳು. ಬಾಲ ತಾನು ಯಾವುದನ್ನೂ ತಿಳಿಯಿದವನಂತೆ ರೊಟ್ಟಿ ತಿಸ್ಸುವುದರಲ್ಲಿ ಸಿರತನಾಗಿದ್ದ. ತನ್ನ ತಲೆಯ ಮೇಲೆ ಬಾಳಿಹಣ್ಣಿನ ಸಪ್ಪೆಗಳನ್ನು ಮಜಗಿದಾತ ಬಾಲನೇ ಇರಬೇಕಿಂದು ಲಲ್ಲಿಯ ಉಹಳೆ. ಅವನಿಂದ ಬೇರೆ ಯಾರೂ ಈ ಕುಚೇ ಷೈಗೆ ಕೈ ಹಾಕರು ಎಂದು ಅವಳ ಸಂಭಕೆ.

ಕೆಲವು ನಿನಿಷಗಳು ಗಂಡಿಸಿದವು. ಬಾಲ ಟೆಂಬ್ಲರಿನಲ್ಲಿದ್ದ ಕಾಫಿಯಸ್ಸು ಕುಡಿಯುತ್ತಿದ್ದು. ವನೋ ಒಂದು ಒಂದು ಅವನ ಮುಖಕ್ಕೆ ತಗಲಿತು. ಅವನ ಕಣ್ಣಿಗಳು ಉರಿದಂತಾದವು. ಅವನು ತನ್ನ ಟೆಂಬ್ಲರಿನಿಂದ ಮೋರೆಯಸ್ಸು ಮೇಲಕ್ಕೆತ್ತಿದ್ದು. ಒಂದು ಕಿತ್ತಳೆಹಣ್ಣಿನ ಸಪ್ಪೆಯು ಅವನ ಮೂಲದಿಂದ ಕೆಳಕ್ಕೆ ಉದುರುದುದನ್ನು ಬಾಲ ಸೋಡಿದ. ಕಣ್ಣಿಗಳು ಉರಿಯುತ್ತಿರುವುದಿಂದ ಕರವಸ್ತುವಸ್ಸು ತೆಗೆದು ಕಣ್ಣಿಗಳನ್ನು ಒರೆಸಿಕೊಂಡು. ಬಾಲನ ಈ ಅವಸ್ಥೆಯನ್ನು ಕಂಡು ಪೀಟರ್ ಸಗತೊಡಗಿದ. ಲಲ್ಲಿಯ ಕಣ್ಣಿಗಳು ಅವಳ ಕೈಯಲ್ಲಿ ಹಿಡಿದಿದ್ದ ಟೆಂಬ್ಲರನ್ನು ಸೋಡುತ್ತಿದ್ದವು. ಅಲ್ಲಿ ಒಂದು ಮೃದುಹಾನ ಏನುಗುತ್ತದ್ದದನ್ನು ಬಾಲ ಕಾಣದಿರಲಿಲ್ಲ. ಕುಚೇಷ್ವೆಯಲ್ಲಿ ಲಲ್ಲಿ ತನ್ನ ಸ್ಸು ವಿಾರಿದವಳಿಂಬುದು ಬಾಲನಿಗೆ ತಿಳಿದಿತು.

‘ಬೇವು ಲಲ್ಲಿ! ಸೇಸು ಬಾಲನಸ್ಸು ಸೋಲಿಸಿದೆ.’ ಪೀಟರ್ ಒಂದು ಬಿಸ್ಟೆಟನ್ನು ಕೈಯಲ್ಲಿ ಹಿಡಿದುಕೊಂಡ ಸುಡಿದ.

‘ಸಾಕು ಮಾಡು ನಿನ್ನ ಸಗುವಸ್ಸು !’ ಎಂದ ಬಾಲ.

ಬಾಲ ಕೈಯಲ್ಲಿ ಹಿಡಿದ ಬಿಸ್ತೇಟ್ಸ್‌ನ್ನು ಪೀಠರಿನ ಮುಖಕ್ಕೆ ಎಸೆದ. ಪೀಠರ್ ತನ್ನ ಕರದಲ್ಲಿದ್ದ ಕಾಫಿ ಟಂಬ್ಲರ್‌ನ್ನು ಚಾಚಿದ. ತನ್ನ ಮೇಲೆ ಕಾಫಿಯಸ್ಸು ಸುರಿಯಲು ಪೀಠರ್ ಹೊರಟಿರುವನೆಂಬುದನ್ನು ತಳಿಯಲು ಬಾಲನಿಗೆ ಸ್ಪೃಹ ದಿಗಿಲಾಯಿತು. ಅವನು ಪೀಠರನ್ನು ತಡೆಯುತ್ತಾ ಹೇಳಿದ. ‘ಬೇಡ ಪೀಠರ್ ಕಾಫಿಯಸ್ಸೆರಚಿ ನನ್ನ ಕೋಟ್ಯು ಹಾಳು ಮಾಡಬೇಡ.’

ಬಾಲ ತನ್ನ ಮಾತುಗಳನ್ನು ಮುಗಿಸುವ ಮುನ್ನ ಪೀಠರಿನ ಟಂಬ್ಲರಿನಲ್ಲಿದ್ದ ಕಾಫಿ ಬಾಲನ ಕೋಟಿನ ಮೇಲಾಯಿತು. ಆ ದ್ರುವ ವಸ್ತುವಿನಿಂದ ಬಾಲನ ಕೋಟ್ಯು ಸೆನೆದಿತು. ಪೀಠರಿನ ಈ ಕೆಲಸದಿಂದ ಬಾಲನಿಗೆ ತುಸು ಸಿಟ್ಟು ಬಂದಿತು. ಅವನು ತನ್ನ ಟಂಬ್ಲರಿನಲ್ಲಿದ್ದ ಕಾಫಿಯಸ್ಸು ಕುಡಿದು ಮುಗಿಸಿರಲಿಲ್ಲ. ಟಂಬ್ಲರ್ ಹಿಡಿದಕ್ಕೆಯಸ್ಸು ಮುಂದಕ್ಕೆ ಚಾಚಿದ. ಇನ್ನೊಂದು ನಿಷ್ಣವದಲ್ಲಿ ಆ ಟಂಬ್ಲರ್ ಬಂದು ಪೀಠರಿನ ಮೈಮೇಲೆ ಬಿಡ್ಡಿತು. ಅವನ ಅಂಗಿಯಲ್ಲಾ ಸೆನೆದು ಕೊಳ್ಳಿಯಾಯಿತು. ಅವನು ಘಲಾಹಾರದ ಬುಟ್ಟಿಯಸ್ಸು ತೆಗೆದುಕೊಂಡ. ಬಾಲ ಕಾಫಿ ತಂದ ಥಮಾರ್ಥಾಲ್ಸ್‌ನ್ನು ಹಿಡಿದ.

ಒಂದು ವೇళೆ ಈ ಸರಜವು ವಿರಾಸದಲ್ಲಿ ಪರಿಣಾಮಾಂಶದಿಂಬಹೆದರಿಕೆಯು ಲಲ್ಲಿಯ ಎದೆಯಲ್ಲಿ ಹಂಟಿತು. ಅಂತು ಪೀಠರಿನ ಕೈಯಿಂದ ಘಲಾಹಾರದ ಬುಟ್ಟಿಯಸ್ಸು ಕಿತ್ತುಕೊಂಡು. ‘ಅಣ್ಣಿ, ಬೇಡ; ನಿಮ್ಮ ಆಟ ಇಷ್ಟಕ್ಕೆ ಸಾಕಂ. ನೀವಿಬ್ಬರೂ ಇಲ್ಲಿ ಹೊಡಿದಾಡುವಿರೆಂಬ ಹೆಡರಿಕೆ ಸನಗಿ. ಬಾಲ ಮಂಡಗು ಆ ಘಾಲ್ಸ್‌ನ್ನು.’

ಬಾಲ ಘಾಲ್ಸ್‌ನ್ನು ಕೆಳಗೆ ಮಂಡಿಗೆ, ಎಲ್ಲರೂ ಪುನಃ ಘಲಾಹಾರ ಭುಂಜಿಸುವುದರಲ್ಲಿ ಉದ್ದ್ಯುಕ್ತರಾದರು.

ಪೀಠರಿನ ನೀರದಿಕೆಯು ಅಡಗಿರಲಿಲ್ಲ. ಘಾಲ್ಸ್‌ನಲ್ಲಿ ಕಾಫಿ ಇರಬಹುದೆಂದು ಅದರ ಮುಂಚ ಇವನು. ತೆಗೆದು ಸೊಡಿದ. ಆದರೆ ಆದರಲ್ಲಿ

ಕಾಫಿ ಇರಲಿಲ್ಲ. ಅದು ಒರಿದಾಗಿದ್ದಿತು. ಅವನು ಬಾಲನ ಕಡೆಗೆ ಹೊರೆಯೆಸ್ತು ತಿರುವಿ ನಗುತ್ತಾ ಹೇಳಿದ: ಈ ಹುಡಗಾಟಪದಲ್ಲಿ ಕಾಫಿಯು ಸ್ನೇಹಾಲಿ ಜೆಲ್ಲಿದೆವು. ನನ್ನ ನೀರಡಿಕೆಯು ತಣೀಯಲಿಲ್ಲ.

‘ತೊರೆಯಲ್ಲಿ ಒಳ್ಳೆ ತಿಳಿಸಿರು ಹರಿಯುತ್ತುಲಿದೆ.’ ತನ್ನ ಮುಂದಿದ್ದು ಚಿನ್ಮೇಠೀಪುಗಳಿಂದ ಕಣ್ಣಗಳನ್ನೆತ್ತುದೆ ಬಾಲ ಒವಾಬು ಹೇಳಿದ.

‘ಅಹುದು. ತೊರೆನಾಲ್ಲಿರುವ ತಿಳಿನೀರಲ್ಲದೆ ಬೇರೆ ಯಾವ ಉಪಾಯವೂ ಇಲ್ಲ.’

ಫಲಾಹಾರಗಳನ್ನು ತಿಂದು ತುತ್ತಿನ ಜೀಲಗಳನ್ನು ತುಂಬಿದರು. ಏಕ್ಕಿದ ತಿಂಡಿಗಳನ್ನು ಅಡಿಗೆಯವನು ತನ್ನ ಹೊಟ್ಟೆಯಲ್ಲಿ ಜೊರಿಪಾಸ ವಾಡಿದ. ಇತರರು ತೊರೆಗಳಿಂದ ಕೈಬಾಯಿಗಳನ್ನು ತೊಳಿದು ಕೊಂಡರು. ತಮ್ಮ ಹುಡಗಾಟಪದಲ್ಲಿ ಕಾಫಿಯನ್ನು ಕಳೆದುದರಿಂದ ಅವರ ತ್ಯಾನೆಯನ್ನೂ ಅಡಗಿರಲಿಲ್ಲ. ಸಿಹಿ ನೀರನ್ನು ಕುಡಿದು ತಮ್ಮ ಸೀರಡಿಕೆಯನ್ನು ಅವರು ತಣೀಸಿಕೊಂಡರು.

ಮೂರರು ಮರದ ಸೆರಳಿಗೆ ಬಂದರು. ಬಾಲ ಜೀಬಸಿಂದ ಬಂದು ಸಿಗರೇಠು ತೆಗೆದು ಹೊತ್ತಿಸಿದ. ಹೊಗೆಯನ್ನು ಸೇಡುತ್ತಾ ಅವನು ತನ್ನ ಜೀಬಸಿಂದ ಬಂದು ಪುಸ್ತಕವನ್ನು ಹೊರತೆಗೆದ.

‘ವನದು?’ ಲಿಲ್ಲಿ ತನ್ನ ಕಣ್ಣಗಳನ್ನು ಆಕಡೆ ಹೊರಳಿಸಿದಳು.

‘ಬಂದು ಪುಸ್ತಕ.’

‘ವಕೆ ಮಹಾರಾಯ?’ ಪೀಠರ್ ಸವಾಲು ಹಾಕಿದ.

‘ಹೀಗೆ ಬಂದು ನಿಸೊರೆ ಸಂಚಾರದಲ್ಲಿ ಯಾವುದಾದರೂ ಬಂದು ಮರದ ಸೆರಳಿನಲ್ಲಿ ಕುಳಿತ್ತು ಓದುವುದು ಬಹು ಸೊಗಸು.’

‘ಯಾವ ಪುಸ್ತಕವದು?

‘ಪಯಣ’ ಎಂದ ಬಾಲ.

‘ಗಟ್ಟೆಯಾಗಿ ಓದು; ನಾನೂ ತುನ ಕೇಳುವೆ.’ ಬಾಲನ ಸನಿಯಕ್ಕೆ ಬಂದು ಕುಳಿತುಕೊಂಡಳು ಲಿಲ್ಲಿ.

‘ಪೀಠರ್’ ಮರದಡಿಯಲ್ಲಿ ವೆಲಗಿದ. ದಿಂಬಿಗೆ ಬದಲಾಗಿ ತನ್ನ ಎಡದ ತೋಳನ್ನು ತಲೆಯ ಅಡಿಯಲ್ಲಿ ಮಡಗಿಕೊಂಡು ಪೀಠರ್ ಹೇಳಿದ. ‘ಪುಸ್ತಕವನ್ನು ಗಟ್ಟಿಯಾಗಿ ಓದು. ಈ ಬಸ್ತಿಲಲ್ಲಿ ಸಡೆಯಲಾಗುವಂತಿಲ್ಲ. ಹೇಗಾದರೂ ಹೊತ್ತು ಹೋಗಬೇಕಲ್ಲ.’

‘ಆದರೆ ಇದು ಕನ್ನಡ. ಇದನ್ನು ಓಮ್ಮವುದರಿಂದ ನಿನಗೆ ತಲೆ ಸೋಧಾಗಬಹುದು.’ ಬಾಲಸ್ವಿದ ಈ ಉತ್ತರವ ಬಂದಿತು.

ಬಾಲನ ಸುಡಿಗಳನ್ನು ಕೇಳಲು ಲಲ್ಲಿಗೆ ಸಣ್ಣ ಬಂದಿತು. ಈ ವಾತು ಗಳು ಅವಳ ತುಬಿಗಳಿಂದ ಹೊರಹರಿದವು. ‘ತವಾಷೇಗೆ ಹೊರಡಬೇಡ; ಏನಾದರೂ ಸ್ವಲ್ಪ ಓದು.’

‘ಇಗೋ, ಪುಸ್ತಕ; ನೀನೇ ಓದು.’ ಬಾಲ ಪಯಣವನ್ನು ಲಲ್ಲಿಯು ಕ್ಷೇತ್ರದಲ್ಲಿ.

‘ಪುಸ್ತಕವನ್ನು ಬಿಚ್ಚಿ ಸೋಡುತ್ತಾತ್ತಲ್ಲಿ ಲಲ್ಲಿ ಹೇಳಿದಳು ‘ಇವು ಪದ್ಧು ಗಳು; ಪದ್ಧುಗಳನ್ನು ಸನಗೆ ಸರಿಯಾಗಿ ಓದ ಬರುವುದಿಲ್ಲ.’

‘ನಿನಗೆ ತಿಳಿದಂತೆ ಓದು, ನಿನ್ನ ಹಾಡು ಕೇಳಲು ಇಲ್ಲಿ ಸಂಗೀತ ಕಚ್ಚೇರಿ ಸಡೆಸಲ್ಲ.’

ಬಾಲನ ನಿಬಂಧದ ಮೂಲಕ ಲಲ್ಲಿಯೇ ‘ಪಯಣ’ ವನ್ನು ಓದಬೇಕಾಗಿ ಬಂದಿತು. ಅವಳು ‘ಪಯಣ’ ವನ್ನು ಬಿಚ್ಚಿದಳು. ಅದರಲ್ಲಿನ ಕವನಗಳ ತಲೆ ಬರಹಗಳನ್ನು ಸೋಡುತ್ತಾತ್ತಲ್ಲಿ ಅವಳು ಸೂಡಿದಳು, ‘ಯಾವು ದನ್ನು ಓದಲು ಬಾಲ?’

‘ಸೋಡು ಅದರೊಳಗೊಂಡು ‘ಪೀಠಿ’ ಯನ್ನು ಓದು.’ ಬಾಲನ ಸಲಹೆಯಾಗಿತ್ತು ಇದು.

ಲಲ್ಲಿ ಪುಸ್ತಕವನ್ನು ಬಿಚ್ಚಿ ‘ಪೀಠಿ’ ಯನ್ನು ಅರಂತತೆಡಿಗಿದಳು. ಅದು ಅವಳಿಗೆ ದೊರಕಿತು. ಲಲ್ಲಿ ತನ್ನ ಗಂಭೀರನ್ನು ಸರಿಪಡಿಸಿಕೊಂಡಳು. ಗಟ್ಟಿಯಾಗಿ ಆ ಕವನವನ್ನು ಓದ ತೊಡಗಿದಳು. ಮೊದಲು ಕವನವನ್ನು ಸರಿಯಾಗಿ ಓದಲಾಗದೆ ಸ್ವಲ್ಪ ತಡವರಿಸಿದರೂ ಆ ಮೇಲೆ ಅದನ್ನು ಸೋಗಸಾಗಿಯೇ ಅವಳು ಓದಿದಳಿಂದನಬಹುದು. ಪೀಠರ್ ಮತ್ತು

ಬಾಲ ಇವರಿಬ್ಬರು ಲಿಲ್ಲಿ ಹಾಡುವುದನ್ನು ಕೇಳಿ ಅದರಲ್ಲಿ ತಲ್ಲಿನರಾಡರು. ಕವನವು ಹೀಗೆ ಮುಂಕೂಟಯವಾಯಿತು.

ಹೃದಯದಿಂದ ಸೂಸಿ ಬಂದ
ಸೀರಿಸಲ್ಲಿ ವೀರಿಯಿಸುತ್ತು
ಚೀವನನ್ನು ಚೀರಿಸದ
ಜ್ಞಾನೀಯಲ್ಲಿ ಸೀರು ಮಾಡಿ
ಎರಡೆ! ಅದರೇನು ಕವುಲ
ಹೊದರೆಸಂತೆ ಅರಳಲಿಲ್ಲ!
ಅದಕೆ ಬೀಕು ದೈವ-ಸ್ವರ್ಣ,-
ಇನ್ನೆಲ್ಲಿ ಸನ್ನ ದೈವ!

ಹೀಗೆ ಲಿಲ್ಲಿ ‘ಪ್ರೀತಿ’ ಯನ್ನು ಓದಿ ಮಂಗಿಸಿದಳು. ಅವಳ ಸ್ವರವೇ ಬಹು ಇಂಪಾಡುದು. ಆ ಹಾಡುಗಳಲ್ಲಿ ತಲ್ಲಿನನಾಡ ಬಾಲ ‘ಮಾನಿ ಕಾಲತೆ’ ‘ಹೆಣ್ಣು-ಗೊಡು’ ಎಂಬಿತಾದ್ದಿ ನಾಶಾಂತಿರು ಕವನಗಳನ್ನು ಅವಳು ಪಯಣದಲ್ಲಿ ಓದಿದಳು. ಬಾಲ ಆಕೆ ಹಾಡುವುದನ್ನು ಕೇಳುತ್ತಾ ಕುಳಿತೆ.

ಪೀಠಿಗೆ ನಿದ್ದೆ ಹತ್ತಿತು. ಅವನು ರೈಪ್ಪೆಗಳನ್ನು ಮುಂಚ್ಚಿ ಗೊರಕೆ ಹೊಡಿಯ ತೊಡಗಿದ. ಅಡಿಗಿಯವನೂ ಸ್ವಲ್ಪ ದೂರದಲ್ಲಿ ಮಂಗಿ ‘ಕುಂಭಕರ್ಣಸೇವ’ ಯನ್ನು ಮಾಡುತ್ತಿದ್ದು. ಲಿಲ್ಲಿ ಕವನ ಓದುವುದನ್ನು ನಿಲ್ಲಿಸಿದಳು; ಬಾಲ ಅವಳ ಕಣ್ಣಗಳನ್ನು ನೋಡಿದ. ಆ ಕಣ್ಣಗಳಲ್ಲಿ ಏನುಗುತ್ತಿದ್ದ ಚೆಳಕನ್ನು ತನ್ನ ಎದೆಯಲ್ಲಿ ತುಂಬಲು ಅವನು ಪ್ರಯೋತ್ತಿಸಿದ. ಅವನ ಕರಗಳು ಮುಂದಕ್ಕೆ ಸರಿದವು; ಅವಳ ಎರಡು ಕೈಗಳನ್ನೂ ಹಿಡಿದುಕೊಂಡ. ಅವನ ಕೊರಳಿಂದ ಬಂದು ಮೃದು ಸ್ವರವು ಹೊರಟಿತು. ‘ತಲ್ಲಿ! ’

ಲಿಲ್ಲಿ ತನ್ನ ಕೊರಳ ರವವನ್ನು ಅವನ ಸ್ವರದೊಂದಿಗೆ ಸೀರಿಸಲಿಲ್ಲ; ಅವನ ಹಿಡಿತದಿಂದ ತನ್ನ ಕೈಗಳನ್ನು ಬಡಿಸಿಕೊಳ್ಳಲ್ಪಿತ್ತಿ ಸಲಿಲ್ಲ. ಅವಳ ದೃಷ್ಟಿಯ ಬಾಲನದರೊಡನೆ ಬಂದು ಗೂಡಿತು.

‘ನನ್ನ ಲಲ್ಲಿ! ’ ಪುಸಂ ಬಾಲ ಸುಡಿದ.

‘ಹೊಂ- ತನ್ನ ಹುಬ್ಬಿಗಳನ್ನು ಮೇಲಕ್ಕೆತ್ತಿದಳು ಲಲ್ಲಿ.

‘ಲಲ್ಲಿ, ನಿಸಗಾಗಿ ನಾನು ಏನನ್ನು ಮಾಡಲೂ ಸಿದ್ಧನಿರುವೆ. ನೋಡು, ನೀನಿಲ್ಲದಿದ್ದರೆ ನನ್ನ ಬಾಳು ಹಾಳಾಗುವುದು. ನಿಸೆಷ್ಟಾದನೆ ನಾನು ಕಳೆಯುತ್ತಿರುವ ಒಂದೆಣಾದು ನಿಮಿಷವೂ ಬಹು ಬೆಲೆಯುಳ್ಳದ್ದು. ನಿಸೆಷ್ಟಾದನೆ ನಾಲ್ಕು ಮಾತಾಡುವುದರಲ್ಲಿ ನಂಗಿ ಹರುಷಪದೆ. ನನ್ನ ಏನದಲ್ಲಿ ಹೊಸ ಬೆಳಕನ್ನು ತುಂಬತಕ್ಕ ದೀಪವ ನೀನು! ’

‘ನನ್ನ ಬಾಲ! ’ ಆ ಮೇಲೆ ಬೇರೆ ಸುಡಿಯು ಲಲ್ಲಿಯ ತುಟಿಗಳಿಂದ ಹೊರಬರಲಿಲ್ಲ. ಅವಳ ಎದೆಯಲ್ಲಿ ತುಂಬಿದ್ದ ಸ್ತ್ರೇಮನೆಲ್ಲ ಆ ಒಂದು ವಾತಿಸಲ್ಲಿ ತೇಲಿ ಹೊರಬಂದಿತು. ಆ ಒಂದು ವಾತಿನ ಮೂಲಕ ತನ್ನ ಅಂತರಂಗವನ್ನು ಬಿಚ್ಚಿ ಲಲ್ಲಿ ಬಾಲನಿಗೆ ತೋರಿಸಿದಳು. ಆ ಒಂದು ವಾತು; ಅವನ ಎದೆಯಲ್ಲಿ ಆಸಂದದ ಹೊಂಬಿಸಲು ಪರಿಸುವಂತೆ ವಾಡಿತು. ‘ನನ್ನ ಬಾಲ. ’ ಆ ಒಂದು ವಾತನ್ನು ಎಷ್ಟು ಸಲ ಕೇಳಿ ದರೂ ಅವನು ಬೇಸರ ಪಡುವಂತಿರಲಿಲ್ಲ.

ಅವನು ತನ್ನ ಕರವನ್ನು ಲಲ್ಲಿಯ ಹೆಗಲ ಮೇಲಿಟ್ಟು. ಅವಳ ಕಿವಿಯಲ್ಲಿ ‘ನನ್ನ ಲಲ್ಲಿ-’ ಎಂಬ ವಾತನ್ನು ಉಸುರಿದ. ಆ ಸುಡಿಯು ಅವಳ ಎದೆಯನ್ನು ಅರಳಿಸಿತು. ‘ಲಲ್ಲಿ, ನೀನು ನನ್ನ ವಳು; ನಾನು ನಿನ್ನ ಪನು! ’ ಬಾಲ ಅವಳ ಕಿವಿಯಲ್ಲಿ ಉಸುರಿದ. ‘ನಾವು ಇಬ್ಬರೂ ಬೇರೆ ಬೇರೆಯಳ್ಳಿ. ಎರಡು ಒಂದಾಗ ಹೊರಟಿವೆ; ನವಿಂಬ್ಬರ ಬುದುಕುಗಳನ್ನಿಂದ ಗೂಡಲಿ! ’

ಲಲ್ಲಿಯು ಬಾಲನ ಮೇಲರೆಯನ್ನು ನೋಡಿದಳು; ಅವನ ತುಟಿಗಳ ಮೇಲೆ ಒಂದು ಮೃದುಹಾಸ ಏನುಗುತ್ತಿದ್ದುದನ್ನು ಕಂಡಳು. ಎರಡು ಮೇಲರೆಗಳು ಒಂದು ಗೂಡಿದವು. ಬಾಲ ತನ್ನ ಪ್ರೇತಿಯ ಕಾಣಿಕೆಯನ್ನು ಕೊಟ್ಟಿ ಲಲ್ಲಿಗೆ; ಅದು ಅವಳ ಎದೆಯನ್ನು ಅರಳಿಸಿತು.

‘ಪೀಠರ್ ನಿದ್ದೈ ತಳದ್ದೆಂದು; ಬಾಲ ಲಲ್ಲಿಯಿಂದ ದೂರ ಸರಿತ.

ಕಾಮುಕ ಕಾಮುಕಿಯರು ತಮ್ಮ ಎದೆಯ ಭಾವಗಳನ್ನು ತಮ್ಮ ಮೊಗ ಗಳು ಹೊರಗೆದವದಂತೆ ಜಾಗರೂಕರಾಗಿದ್ದರು. ಪೀಠರ್ ನಿದ್ದೆ ತಿಳಿದೆ ದ್ವಾಗ, ಲಿಲ್ಲಿಯ ಮುಖ, ಬಾಲನ ಕಣ್ಣಗಳು ಏನೋಂ ಒಂದು ವಶೇಷ ಜರಗಿದೆಯಂಬುದನ್ನು ಪೀಠರಿಗೆ ಸಂಚಿಸಿದವು. ಆದರೆ ಅದೇಸೆಂದು ಅವರನ್ನು ಪ್ರತ್ಯೇಕಿಸಲು ಪೀಠರ್ ಹೊರಡಲಿಲ್ಲ.

‘ಲಿಲ್ಲಿ, ಸಮಯ ಬಹಳವಾಯಿತು, ಬಿಸಿಲು ಆರಿದೆ. ಇನ್ನು ಹೊರಡೋಣ.’ ಪೀಠರ್ ತಂಗಿಗೆ ಹೇಳಿದ.

‘ಹೊರಡೋಣವೇ ಬಾಲ?’ ಲಿಲ್ಲಿ ಬಾಲನ ಮುಖವನ್ನು ಸೊಂಡಿದಬು.

‘ಹೂಂ.’ ಎಂದು ಸಮ್ಮತಿಯನ್ನು ಸಂಚಿಸಿದ ಬಾಲ.

ಎಲ್ಲರೂ ಕುಳಿತಲ್ಲಿಂದ ಎಷ್ಟರು. ಅಡಿಗೆಯವನು ಸಾಮಾನು ಗಳನ್ನು ಮೂರಿ ಕಟ್ಟಿದ. ಐಸೋಂ ಯಾತ್ರೆಯನ್ನು ಮುಗಿಸಿಕೊಂಡು ಅವರು ಉರ ಕಡೆಗೆ ಹೊರಬಿರು.

ಎಂದಿಸಂತೆ ಆ ದಿನವೂ ಬಾಲ ಪೀಠರಿನ ವಸತಿಯಲ್ಲಿ ಹಾಜರಾದ. ಪೀಠರ್ ಆಗ ತಾನೇ ಅಫೀಸ್‌ನಿಂದ ಬಂದು ಚಹಾ ಕುಡಿಯುತ್ತಿದ್ದು. ಲಿಲ್ಲಿ ಅಲ್ಲಿರಲ್ಲ. ಪೀಠರ್ ನುಡಿದ.

‘ಬಾ ಬಾಲ, ಕುಳಿತುಕೊಣೋ.’

ಪೀಠರಿನ ಪಕ್ಕದಲ್ಲಿದ್ದ ಬಂದು ಜೇರಿನ ಮೇಲೆ ಬಾಲ ಆಸ್‌ನ ನಾದ. ಸದುಮನೆಯ ನಾಲ್ಕು ಭಾಗಗಳಿಗೂ ಅವನು ತನ್ನ ದೃಷ್ಟಿಯನ್ನು ಹೊರಳಿಸಿದ. ಲಿಲ್ಲಿ ಅಲ್ಲಿರದಿರುವುದನ್ನು ಕಂಡು ಬಾಲನಿಗೆ ಸ್ತುಲ್ಪ ಬೇಸರ ವಾಯಿತು. ಬಾಲನ ಈ ಬೇಸರವು ಪೀಠರಿಗೆ ತಿಳಿಯದಿರಲ್ಲ. ಅದರ ಕಾರಣವೂ ಪೀಠರಿಗೆ ಗೊತ್ತು. ಅವನು ಅಡಿಗೆಯವನನ್ನು ಕೂಗಿ ಬಾಲ ನಿಗೆ ಬಂದು ಕಪ್ಪು ಚಹಾ ತಂದು ಕೊಡಲು ಹೇಳಿದ.

ಅಡಿಗೆಯವನು ಚಹಾವನ್ನು ತಂದು ಬಾಲನ ಮುಂದಿರಿಸಿದ. ಮೇಜದ ಮೇಲಿನಿಂದ ಕಪ್ಪನ್ನು ತೆಗೆದು ಬಾಲ ಚಹಾದ ರೂಚಿಯನ್ನು ಸೋಡಿದ. ಪೀಠರ್ ತನ್ನ ಚಹಾ ಕಪ್ಪನ್ನು ಬರಿದು ವಾಡಿ ಮೇಜದ ಮೇಲೆ ಮಾಡಿದ; ತನ್ನ ದೃಷ್ಟಿಯನ್ನು ಬಾಲನ ಕಡೆಗೆ ಹೊರಳಿಸಿದ. ಈ ವಾತಾಗಳು ಅವನ ನಾಲಗೆಯಿಂದ ಹರಿದು ಬಂದವು. ‘ಎನು ಬಾಲ. ನಿನಗೆ ಬೇಸರವಾದ ಹಾಗೆ ತೋರುತ್ತುದೆ; ಲಲ್ಲಿಯನ್ನು ಕಾಣಬುದರಿಂದಾಗಿರಬಹುದು. ಬೇಸರ ಪಡಬೇಡ; ಅವಳು ಆಗ ಬರುವಳು.’

‘ಕಪ್ಪನ್ನು ಬರಿದು ವಾಡುತ್ತಾ ಬಾಲ ಹೇಳಿದ. ‘ಅವಳಿನ ಕೊಗಿರುವಳು?’

‘ದೂರ ಎಲ್ಲಿಯೂ ಹೋಗಿಬ್ಬಿ; ತನ್ನ ಗೆಳೆತಿಯರಲ್ಲಿಗೆ ಹೋಗಿ

ಬಹುದು. ಸೋಡು ಬಾಲ ನಿಸ್ನು ಸಂಗಡ ಬಂದು ವಿಷಯವನ್ನು ನಾನು ಪ್ರಸಾತಪಿಸಬೇಕೆಂದಿರುವೆ. ನಿಸ್ನು ವಾತಿಗಳಿಂದ ನಿಸಗೆ ಸಂಪೂರ್ಣ ಬರದೆಂದು ಸಂಬಂಧವೇ.

‘ಯಾವ ವಿಷಯವನ್ನು ಕುರಿತು ಬೇಕಾದರೂ ವಾತಾಡು; ನಾನು ಸಂಭಾಷಣೆಯನ್ನು ಪ್ರಾರಂಭಿಸಿದ್ದೀರು? ’ ಪೀಠರಿಸ ಮುಖವನ್ನು ಸೋಡುತ್ತಾ ಬಾಲ ಪ್ರತ್ಯೇಗಿಸಿದ್ದ.

‘ಒಳ್ಳಿಯಂದು. ಲಿಲಿಗೆ ಸಂಭಂಧಿಸಿದ ವಿಷಯವಾಗಿದೆ ಅದು. ’ ಪೀಠರಾ ಸಂಭಾಷಣೆಯನ್ನು ಪ್ರಾರಂಭಿಸಿದ್ದ.

‘ಸರಿ. ’ ಬಾಲ ತತ್ತೇಯಶಾಲ್ಲಿಸಿದ್ದ.

‘ಸೋಡು, ಅದು ನಿಸಗೆ ಸಂಭಂಧಿಸಿದುದೂ ಆಗಿದೆ. ’

‘ಒಳ್ಳಿಯಂದು. ’

‘ಬಾಲ, ನೀನು ಬಂದು ಸಂಗತಿಯನ್ನು ನನ್ನಿಂದ ಮರೆಮಾಡಿರುವೆ; ಅದನ್ನು ನನ್ನಿಂದ ಆಡಗಿಸಿಟ್ಟಿರುವೆ. ’

‘ಎನದು ಪೀಠರ್? ’

‘ಆ ನಿಸ್ನು ಗೆಳೆಯಸಿಗೆ ಅದನ್ನು ನೀನು ಅರಂಹಬೇಕಾಗಿತ್ತು. ’ ಪೀಠರಾ ಬಾಲನ ಕಣ್ಣುಗಳನ್ನು ಸೋಡಿದ.

‘ಯಾವ ದನ್ನು? ’

‘ಆ ಕತೆಯನ್ನೆಲ್ಲ ನಾನು ಅರಿತಿರುವೆ ಬಾಲ; ನನಗೂ ಕಣ್ಣು ಗಳಿವೆ; ಬುದ್ಧಿಯಿದೆ. ಮನಸ್ಸನೆ ಮುಖದಲ್ಲಿ ಗೋಚರಿಸುವ ಭಾವ ಘೇರಿಗಳಿಂದ ಅವನ ಆತರಂಗನನ್ನು ನಾನು ತಿಳಿಯಬಲ್ಲೆ. ನಿನ್ನ ಆಗಿನ ಚಯೆಗಳಿಂದ ಬಂದು ವಿಷಯವು ನಿಸಗೆ ಪ್ರತ್ಯೇಕ್ಕವಾಗಿದೆ. ಸೋಡು, ಲಿಲಿಯನ್ನು ಕಾಣದಿದ್ದರೆ ನಿಸಗೆ ಸಂತಕಾರಿ; ಅವಳನ್ನು ಸೋಡುವಾಗ ನಿಸ್ನು ಹೋರಿಯು ಅರಬುತ್ತದೆ. ಅವಳಿಂದನೆ ವಾತಾಡುವುದರಲ್ಲಿ, ಆಡುವುದರಲ್ಲಿ ನಿಸಗೆ ಹೆಚ್ಚಿನ ಸಂವರ್ಯವನ್ನು ಕಳೆಯುತ್ತಿರುವೆ. ಅವಳಿಲ್ಲಿ ದಿದ್ದರೆ ನಿಸಗೆ ಬೇಸರ; ಈತನ್ನು ಕವಿಲ್ಲ. ಇವುಗಳಿಲ್ಲದರ ಅರ್ಥವೇನು? ’

‘ಅಧ್ಯಾತ್ಮವೇನು?’ ಪೀಠಿರಿನ ಹೋರಿಯನ್ನು ನೋಡಿದ ಬಾಲ ತನ್ನ ವೊಗುವನ್ನು ತುಸು ಕೆಂಪು ಮಾಡಿಕೊಂಡು.

‘ನೀನು ಲಲ್ಲಿಯನ್ನು ಪ್ರೀತಿಸುತ್ತಿರುವೆ; ಬಾಲ, ನಿನ್ನ ಈ ಅಸು ರಾಗವನ್ನು ನಾನು ಬಲ್ಲೆ. ಇದನ್ನು ನೀನು ನನ್ನಿಂದ ಇವ್ವು ದಿನಗಳ ವರಿಗೆ ಮರೆಮಾಚಿದ್ದೆ.’ ಸೌಮ್ಯ ಸ್ವರದಲ್ಲಿ ಪೀಠಿರ್ ಹೇಳಿದ.

‘ಅಹುದು ಪೀಠಿರ್. ನಿಜ ನಿನ್ನ ಮಾತು; ನಾನು ಲಲ್ಲಿಯನ್ನು ಪ್ರೀತಿಸುತ್ತಿರುವೆ.’ ಬಾಲ ಸುಡಿದ. ‘ನಿನ್ನ ತಂಗಿಯನ್ನು ನಾನು ಪ್ರೀತಿ ಸುತ್ತಿರುವೆ. ಅವಳಾದರೂ ನನ್ನನ್ನು ಪ್ರೀತಿಸುತ್ತಾತ್ತಳೆ. ನಾನು ಅವಳನ್ನು ಪ್ರೀತಿನ ಕೂಡದೇ?’

‘ನಿವೃಭೂರ ಪ್ರಣಯ ಕಲಾಪಗಳನ್ನು ನಾನು ತಿಳಿದಿರುವೆ. ಲಲ್ಲಿ ನಿನ್ನನ್ನು ಪ್ರೀತಿಸಕೂಡದೇಂದು ನಾನು ಹೇಳುವುದಿಲ್ಲ. ಅವಳ ಪ್ರೇಮ ವಿಶ್ವಾಸಗಳಿಗೆ ನೀನು ಯೋಗ್ಯನಿರುವೆಯೆಂಬುದನ್ನು ಬಲ್ಲೆ. ಆದರೆ ನೋಡು, ನಿನ್ನ ದಾರಿಯಲ್ಲಿ ಒಂದು ವೈಷಮ್ಯವುದೆ; ಒಂದು ಪ್ರತಿಬಂಧ ವಿದೆ.’

‘ನೀನು ಹೇಳುವುದನ್ನು ತಿಳಿದೆ. ಈ ಪ್ರಣಯವ ನಿನಗೆ ಸಾರಿ ದೊರೂಪುದಿಲ್ಲ. ಅಲ್ಲವೇ ಪೀಠಿರ್?’

‘ಹಾಗಲ್ಲಿ ಬಾಲ, ನಾನು ಹೇಳಿದುದು. ಅವಾಧ್ಯವನ್ನು ಮಾಡಿ ಕೊಳ್ಳಬೇಡ.’ ಸೌಮ್ಯಸ್ವರದಲ್ಲಿ ಪೀಠಿರ್ ಸುಡಿದ. ‘ಈ ಸಿಹಿ ಪ್ರಣಯ ನನಗೆ ಸರಿದೊರಲಿಲ್ಲವೆಂದು ನೀನು ಗ್ರಹಿಸಬಾರದು. ನನ್ನ ತಂಗಿಯು ನಿನ್ನನ್ನು ಮಂದುವೆಯಾಗಲು ಇಷ್ಟಪಡುತ್ತಿದ್ದರೆ ಅವಳನ್ನು ನಾನು ತಡೆಯುವುದಿಲ್ಲ. ಆದರೆ ನೋಡು ಬಾಲ, ನಾವಿಭೂರೂ ಬಂದು ಮತದವರಲ್ಲ. ನೀನು ಹಿಂಡೂ ಬ್ರಾಹ್ಮಣ, ನಾವು ಕೃತ್ಯನರು. ಓರ್ವ ಕೃತ್ಯನ ಹುಡಿಗಿಬುನ್ನು ನೀನು ಮಂದುವೆಯಾಗಲು ನಿನ್ನ ಹಿರಿಯರು ಒಪ್ಪಿವರೇ? ನಿನ್ನ ತಾಯಿ, ಅಕ್ಕ ವೊದಲಾದವರು ಸಮ್ಮತಿಸುವರೇ?’

‘ಪೀಠಿರ್, ಅವರು ಒಪ್ಪಿದಿದ್ದರೇನಾಯಿತು? ನನ್ನ ಮುಂದಿನ

ಜೀವನವು ಹೇಗಿರಬೇಕಿಂದು ತೀವ್ರಾನಿಸತಕ್ಕ ಕೆಲಸ ನನ್ನದು. ಲಲ್ಲಿ ಇಲ್ಲದಿದ್ದರೆ ಸನ್ನ ಬದುಕನ್ನು ಇರುಳು ಕವಯುವುದು. ಲಲ್ಲಿಗಾಗಿ ಸನ್ನ ಜಾತಿ ಮತಗಳನ್ನು ಪರಿಶೈಟಿಸಲು ನಾನು ಸಿದ್ಧನಾಗಿರುವೆ.' ದೃಢಸ್ವರ ದಲ್ಲಿ ಬಾಲ ಜವಾಬು ಹೇಳಿದ.

'ನೀನು ಬೇರೊಂದು ನೇನೆಯಬೇಡ; ನಿನ್ನ ಸ್ವಭಾವವು ನನಗೆ ಗೊತ್ತಿದೆ. ಈ ಪ್ರಾಯವು ಲಲ್ಲಿಯ ದುಃಖದಲ್ಲಿ ಕಾಳಿಸ ಬಹುದೆಂದು ವಿಚಾರಿಸಿ ಇಷ್ಟು ಹೇಳಿದೆ. ಸಡುದಾರಿಯಲ್ಲಿ ನೀನು ಲಲ್ಲಿಯ ಕೈ ಬಿಡ ಕಾಡುದು. ಅದನ್ನು ಚ್ಚಿರಿಸಲು ನಾನು ಇಷ್ಟು ಸುಡಿದೆ.'

ಬಾಲ ತನ್ನ ಕೈ ಚಾಚಿ ಪೀಠರಿನ ಕರವನ್ನು ಹಿಡಿದುಕೊಂಡ. ಪೀಠರಿನ ಕಣ್ಣಗಳನ್ನು ಸೋಡುತ್ತಾ ಬಾಲ ಸುಡಿದ ಬಾಲನ ಕಣ್ಣಗಳಲ್ಲಿ ನೀರುತ್ತಂಬಿದುದನ್ನು ಪೀಠರ್ ಕಾಣದಿಲ್ಲ. 'ಪೀಠರ್, ನಮ್ಮ ಗೆಳೆ ತನವು ಪ್ರಾರ್ಥಿಸಿಂಬಂದು ಪಷ್ಟಕ್ಕಿಂತ ಹಚ್ಚಿ ಕಾಲವಾಗಲಿಲ್ಲ. ಅಧರೆನಿನ ಗಿಂತ ಏಂಗಳಾದ ಆಪ್ತರು ನನಗೆ ಒರ್ನೋಬ್ಬರಿಲ್ಲ. ಒಡಹಟ್ಟಿದವರಿಗಿಂತಲೂ ಸವಿಾಪದವನು ನೀನು. ಸಿನ್ನಲ್ಲಿ ನಾನು ಲಲ್ಲಿಯನ್ನು ಸಡುದಾರಿಯಲ್ಲಿ ಕೈಬಿಡುವೆನೆಂಬ ಸಂದೇಹ ಹುಟ್ಟಬೇಕೇ? ಪೀಠರ್, ನೀನು ನನ್ನ ಎದೆ ಯೋಳಗಿರುವುದೇನೆಂಬುದನ್ನು ತಿಳಿದಿದ್ದರೆ ಈ ಮಾತುಗಳನ್ನಾಡುತ್ತಿರಲ್ಲ.'

ತನ್ನ ಮಾತುಗಳು ಬಾಲನ ಮನಸ್ಸನ್ನು ತುಸ ನೋವು ಮಾಡಿದ ವೆಂಬುದನ್ನು ಪೀಠರ್ ತಿಳಿದ. ತನ್ನ ನುಡಿಗಳಿಂದ ಬಾಲ ಸೋಂದುಕೊಂಡು ದುದನ್ನು ಕಾಣುವಾಗ ಪೀಠರಿಗೆ ತುಂಬ ಸಂಕಟವಾಯಿತು. ಆವನು ಬಾಲನ ಹೆಗಲ ಹೇಳಿ ಕೈಹಾಕಿಕೊಂಡು ಹೇಳಿದ. 'ಇಲ್ಲ ಬಾಲ! ನಾನು ಹಾಗೆ ವಿಚಾರಿಸಲಿಲ್ಲ—ಸೋಡು ಲಲ್ಲಿ ನನ್ನ ತಂಗಿ; ಅವಳ ಭವಿಷ್ಯ ಜ್ಞೀವ ನನನ್ನು ಕುರಿತು ನಾನು ಆಲೈಂಬಿಸಬೇಕಾದುದು ಅತ್ಯಾವಶ್ಯಕವಲ್ಲವೇ? ನನ್ನ ತಂಗಿಯನ್ನು ನೀನು ಪ್ರೀತಿಸಿ ಅವಳನ್ನು ಮದುವೆಯಾಗ ಹೊರಟಿ ರುವುದಕ್ಕೆ ನಾನು ಸಂತೋಷ ಪಡುತ್ತೇನೆ. ಅದು ನಮ್ಮ ಗೆಳೆತನವನ್ನು ದೃಢಪಡಿಸ ಬಹುದು. ಸಿನ್ನ ಪ್ರೇಮವು ನಿಷ್ಕಾಲಂಕವೆಂಬುದರ ಬಗ್ಗೆ

ಸನಗಿ ಸಂಶಯವಿಲ್ಲ. ಆದರೆ ಸೋಡು, ಮತ್ತಾಚಾರಗಳನ್ನು ತುಳಿದು ಮುಂಬರಲು ಸಿನಗಿ ಧೈಯರ್ವಿದೆಯೇ ಎಂಬ ಸಂದೇಹವು ಸನಗಿದ್ದಿತು. ಈಗ ನನ್ನ ವಾತಂಗಳಿಂದ ಅದು ತೊಲಗಿತು.’

‘ಲಲ್ಲಿಗಾಗಿ ನನ್ನ ಜಾತಿ ಮತಗಳ ಮೇರೆಯನ್ನು ವಿಾರುವೆ. ಪೀಟರ್, ನನ್ನ ಸುಡಿಯನ್ನು ನಂಬು. ’ ಬಾಲ ಹೇಳಿದ.

‘ಆಗೋ, ಲಲ್ಲಿ ಬರುತ್ತಿರುವಳು.’ ಪೀಟರ್ ಸುಡಿದ.

ಅವರಿಬ್ಬರೂ ತಮ್ಮ ಸಂಭಾವಣೆಯನ್ನು ನಿಲ್ಲಿಸಿದರು. ಲಲ್ಲಿ ಕೈಯಲ್ಲಿ ಒಂದು ಕೊಡೆ ಹಿಡಿದುಕೊಂಡು ನಗುತ್ತಾತ್ತ್ವ ಒಳಗೆ ಪ್ರವೇಶಿಸಿದಳು. ನಡುವನೆಯಲ್ಲಿ ಬಾಲನಿರುವುದು ಅವಳಿಗೆ ಗೋಚರಿಸಿತು. ಅವಳು ಅವನನ್ನು ಪ್ರಶ್ನಿಸಿದಳು. ‘ನನು ಬಾಲ, ನೀನು ಒಂದು ಒಹಳ ಹೊತ್ತಾಯಿತೇ? ನಾನು ಗೆಳತಿ ಗ್ರೇಸಿಯ ಮನಿಗೆ ಹೋಗಿದ್ದೆ.’

‘ಈಗ ತಾನೇ ನಾನು ಬಂದಿ.’ ಬಾಲ ಜವಾಬು ಹೇಳಿದ.

ಗೆಳೆಯರಿಬ್ಬರ ಸಂಭಾವಣೆಯಲ್ಲಿ ಅವಳೂ ಸೇರಿದಳು. ಅವರ ವಾತಂಗಳಲ್ಲಿ ತನ್ನ ಮಧುರ ಸ್ವರವನ್ನು ಸೇರಿಸಿದಳು.

ಟೀಬ್ಲ್ “ಟೀನ್ಸ್ನ್ಸ್” ಆಡುವದರಲ್ಲಿ ಅವರು ಹೊತ್ತನ್ನು ಕಳಿದರು. ಬಾಲ ಮತ್ತೂ ಪೀಟರ್ ಇಬ್ಬರೂ ಆಡುವುದನ್ನು ಸೋಡುತ್ತಾ ನಿಂತಕು ಲಲ್ಲಿ.

ಸಂಜೀಯಾಗಲು ಬಾಲ ತನ್ನ ವಸತಿಗೆ ಹೊರಟ. ತೊಳಿದ ಬಾಗಿ ಉವರೆಗೆ ಲಲ್ಲಿ ಅವನನ್ನು ಹಿಂಬಾಲಿಸಿದಳು. ಬಾಲ ಲಲ್ಲಿಯ ಕಡೆಗೆ ತನ್ನ ಕಣ್ಣಾಗಳನ್ನು ಚಲಿಸಿದಮೇಲೆ ಹೇಳಿದ ‘ನಾನು ಹೋಗಲೇ ಲಲ್ಲಿ?’

“ಹೂಂ ನಾಳೆ ಬರಲು ಮರೆಯದಿರು.”

“ನನ್ನ ಬಾಳೆನ ಬೆಳಕು ಇಲ್ಲಿರುವಾಗ ಇಲ್ಲಿಗೆ ಬರದಿರಲು ಹೇಗೆ ಸಾಧ್ಯ?”

“ಲಲ್ಲಿಯ ತುಟಿಗಳ ಮೇಲೆ ಒಂದು ಮಂದಸ್ತುತ.

“ಒಕ್ಕೆಯದು ಲಲ್ಲಿ, ನಾಳೆ ಕಾಣುವಾ.” ಲಲ್ಲಿಯ ಮೃದು

ಕರವನ್ನು ಪರಿಗ್ರಹಿಸಿ ಅದರ ಮೇಲೆ ಬಾಲ ಒಂದು ಜುಂಬನ ಮುದ್ರಿಯನ್ನು ಒತ್ತಿದ್ದ. “ನಾಳೆ ಬರುವೆ”

ಬಾಲ ಹೊರಗಿಸ ದಾರಿಯನ್ನು ಸೇರಿದ; ಅವನು ಕಣ್ಣರೆಯಾಗುವನಕೆ ಲಲ್ಲಿ ಅವನನ್ನೇ ಸೋಡಿದಳು.

* * * *

ಬಾಲ ಮನೆಗೆ ತಲುಪಿದ. ತನ್ನ ಕೋಣಗೆ ಹೋಗಿ ಕೋಟನ್ನು ಬಿಚ್ಚಿ ಹಾಕಿ ಒಂದು ಜೇರಿನ ಮೇಲೆ ಕುಳಿತುಕೊಂಡ. ಮೇಜದ ಮೇಲೆ ಉರಿಯಾತ್ಮಿದ್ದ ದೀಪವನ್ನು ಸೋಡುತ್ತು ಸ್ವಲ್ಪ ಹೊತ್ತು ಕುಳಿತ್ತ. ಆ ಮೇಲೆ ಮೇಜದ ಮೇಲಿದ್ದ, ‘ಗರಿ’ಯನ್ನು ತೆಗೆದುಕೊಂಡ. ತನ್ನ ವಿರಾಮ ವೇಳೆಯನ್ನು ವ್ಯಯಗೊಳಿಸಲು, ‘ಗರಿ’ಗಿಂತ ಉತ್ತಮವಾದುದು ಅವನಿಗೆ ಬೇರೊಂದಿರಲ್ಲ. ಅದರಿಂದ ಒಂದೆರಡು ಕವಸಗಳನ್ನು ಒಬ್ಬಿದ್ದ.

ಹೊರಗೊಂಡು ಶಬ್ದ; ಶಾಲು ಹೆಚ್ಚಿಗಳ ಸಪ್ಪಳ. ಯಾರೋ ಅವನ ಕೋಣಯ ಕಡೆಗೆ ಬರುತ್ತಿದ್ದಂತೆ ತೋರಿತು. ಬಾಲ ಪ್ರಸ್ತಾಕದಿಂದ ತಲೆಯೆತ್ತಿದ್ದ. ಇವ್ವ ಬರುತ್ತಿದ್ದುದು ಬಾಲನಿಗೆ ಗೋಚರಿಸಿತು. ತಾಯಿಯ ವೇಳೆಯನ್ನು ಅವನು ಸೋಡಿದ. ಅವಳ ಕಣ್ಣಗಳು ಕೆಂಪಾಗಿದ್ದವು. ವೇಳೆಯು ಬಾಡಿದ್ದಿತು. ಏನೋ ಒಂದು ಬಿರುಗಾಳಿ ಬರುತ್ತಿದೆಯೆಂದು ಬಾಲ ಉಹಿಸಿದ.

“ಬಾಲ!” ಅವ್ವನ ಕೊರಳಿಂದ ಒಂದು ಶೋಕಪೂಣಿ ಸ್ವರವು ಹೊರಟಿತು.

“ಎನವ್ವಾ?” ಬಾಲ ಪ್ರಶ್ನಿಸಿದ.

“ನೋಡು ಬಾಲ, ಈಗಿಗ ನಿನ್ನ ಕೆಲಸಗಳು ಅತ್ಯಂತ ವಿಚಿತ್ರವಾಗಿ ತೋರುತ್ತಲಿವೆ. ನಿನ್ನ ಸ್ವಭಾವವು ಬದಲಾಯಿಸಿದೆ. ನಮ್ಮ ಮನೆ ತನಕ್ಕೆ ಕೆಟ್ಟ ಹೆಸರು ತರಲು ನೀನು ಹೋರಬಹಾಗಿದೆ.”

‘ನೀನು ಹೇಳುತ್ತಿರುವುದು ನನಗೆ ತಿಳಿಯಾವುದಿಲ್ಲವ್ವಾ! ’ ಯಾವು ದನ್ನೂ ತಿಳಿಯದವನಂತೆ ಬಾಲ ಹೇಳಿದ.

‘ಬಾಲ ನಿನ್ನ ತಾಯಿ ನೀನು ಮಾಡುತ್ತಿರುವ ಹೀಸ ಕೆಲಸಗಳನ್ನು ತಳಿದಿರುವಳು. ಏಕೆ ಬಾಲ ಸನ್ನ ಬಾಯಿ—ಹಾರಿಸುವುದು? ಈಗ ನೀನು ಅಫಿಸಿನಿಂದ ಬಂದರೆ ಮನೆಯಲ್ಲಿರುವುದಿಲ್ಲ. ಯಾವಾಗಲೂ ಹೊರಗೆ ಅಡ್ಡಾಡುತ್ತಿರುವೇ.’

‘ಎನವ್ವಾ, ನಾನು ಅಫಿಸಿನಿಂದ ಬಂದರೆ ಹೊರಗೆಲ್ಲಿಯೂ ಅಡ್ಡಾಡ ಹೋಗದೆ ಹೆಣ್ಣುಮಕ್ಕಳಂತೆ ವಾಸೆಯಲ್ಲಿಯೇ ಇರಬೇಕೇ? ಹೊರಗೆ ನನ್ನ ಸ್ನೇಹಿತರಿದ್ದಾರೆ; ಗಳಿಯರಿದ್ದಾರೆ, ಅವರಲ್ಲಿಗೆ ಹೋಗುವ ದನ್ನ ಬಿಡಬೇಕೇನವ್ವಾ?’

‘ಸ್ನೇಹಿತರವಂತೆಗೋ,—ಅವರೊಷನೆ ತಿರುಗಾಡಲೋ ನೀನು ಹೋಗುವುದಾಗಿದ್ದಾರೆ, ಮಾತಾಡಲು ನಾನು ಬರುತ್ತಲೇ ಇರಲಿಲ್ಲ.’

‘ಹಾಗದರೆ ಈ ಸಂಗತಿ ಯಾವುದು? ಅದನ್ನು ಒಂಟಪ್ಪು ಹೇಳಬಾರದೇ? ’ ಎನನ್ನ ಅರಿಯದವಸಂತೆ ಬಾಲ ತಾಯಿಯನ್ನು ಪ್ರಶ್ನಿಸಿದ.

‘ನಿನ್ನ ಹೀಸ ಕೆಲಸಗಳನ್ನು ನಾನು ತಳಿದಿದ್ದೇನೆ ಬಾಲ.,

‘ನಾನು ಯಾವ ಹೀಸ ಕೆಲಸವನ್ನು ಮಾಡಿಲ್ಲ.’

‘ಬೇರೊಂದು ಜೊತಿಯ ಹೆಣ್ಣುನೇಡಸೆ ಉರೂರು ಅಲೆಯುವುದು; ಅವಳ ಸಂಗಡ ನಾಟಕ ಸಿನೆಮಾಗಳಿಗೆ ಹೋಗುವುದು; ಈಲಾ ಚಾರಗಳ ಪರಿವೆಯಿಲ್ಲದೆ ಅವಳ ಮನೆಯಲ್ಲಿ ಸಿಕ್ಕಿದುದನ್ನೂ ಲಾಲ್ ಮುಕ್ಕುವುದು; ಇವುಗಳಿಲ್ಲಾ ಪುಣ್ಯದ ಕೆಲಸಗಳೇನು?’

‘ನಾನು ಯಾವ ಹೆಣ್ಣುನ ಸಂಗಡವೂ ಅಲೆಯುತ್ತಲಿಲ್ಲ. ಯಾರೊಳಿದೆ ಮಾತನ್ನು ಕೇಳಿ ಹೀಗೆ ಗೊಳಿಂಡ ಬೇಡವ್ವಾ!’

‘ನಾನು ಯಾರ ಮಾತನ್ನು ಕೇಳಿರುವುದಿಲ್ಲ; ನಾನೇ ಈ ಕಣ್ಣಿಗಳಿಂದ ನೀನು ಆ ಹೆಣ್ಣುನ ಸಂಗಡ ಅಲೆಯುತ್ತಿದ್ದುದನ್ನು ನೊಡಿದೆ.’

‘ನಾನು ಅಲೆದರಲ್ಲವೇ ನೀನು ಕಾಣುವುದು!’

‘ಬಾಲ, ಈ ಬಾಯಿ—ಹಾರಿಸುವ ಕೆಲಸವೇಕ? ವೆಳನ್ನು ದಿನ ನೀನು ಹೋದುದೆಲ್ಲಿಗಿಂಬುದು ನನಗೆ ಗೊತ್ತಿದೆ. ಆ ದಿನ ನಿನ್ನ ಸಂಗಡ-

ಸಿನೇವಾಕ್ಷೇ ಬಂದ ಹೆಣ್ಣು ಯಾರೆಂಬುದನ್ನು ಬಲ್ಲೆ. ಅಷ್ಟು ಜನರಿರುವ ಕಾಲಿನಲ್ಲಿ ಯಾವ ಪರಿವೇಯೂ ಇಲ್ಲದೆ. ಹಿಂದಣ ಸೋಫಿದಲ್ಲಿ ಕುಳಿತು ಅವಳ ಬೆನ್ನ ಮೇಲಿ ಕೈ ಆಡಿಸುತ್ತಿದ್ದೀರುತ್ತಾ ಸೇನು! ಥೂ, ನಾಚಿಕೆ! ಗ್ಯಾಲರಿಯಲ್ಲಿ ಕುಳಿತ್ತಿದ್ದ ನಾನೂ ಗಂಗೆಯೂ ಸೀನು ಅವಳ ಸಂಗಡ ವಾತಾಡುವುದನ್ನೂ, ಅವಳ ಬೆನ್ನ ಮೇಲಿ ಕೈ ಆಡಿಸುವುದನ್ನೂ ಸೋಡಿದೆನ್ನೇ.

‘ನಾನೇ! ’ ವಿಸ್ತೃಯ ಹೊಂದಿದವನಂತೆ ಪ್ರತ್ಯೇಸಿದ ಬಾಲ.

‘ಅಹುದು ನೀನೇ. ’ ಎಂದಳು ತಾಯಿ. ‘ಬಾಲ ನಿನಗೇಕೆ ಈ ಹುಣ್ಣು ಹಿಡಿದಿತು? ಜೆಲುವು ಹುಡುಗಿಯರಿದ್ದಾರೆ. ಅದರೆ ನೀನು ಅವರನ್ನು ಕಣ್ಣಿತ್ತೇ ಸೋಡುವುದಿಲ್ಲ. ಈಗ ಈ ಕ್ರಿಕ್ಕ್ಟನ್ ಹುಡುಗಿಯ ಬೆನ್ನ ಹಿಂದೆ ಒಡುತ್ತಿರುವೆ. ಇದು ನಿನಗೆ ತಕ್ಕುದಲ್ಲ. ಈ ಸಂಗತಿಯೂ ಉರಜನರಿಗೆ ಹರಟಿ ಕೊಳ್ಳಲು ಬಂದು ವಸ್ತುವಾಗಿ ಹೋಗಿದೆ. ಅವರ ನಿಂದೆಯ ಮಾತು ಗಳನ್ನು ನಾನು ಕೇಳಿ ಸಹಿಸಬೇಕು. ಬಾಲ, ಸೋಡು ನಿನಗೆ ಬುದ್ಧಿಯಿದೆ. ಈ ನಾಚಿಕೆಯ ಕೆಲಸದಿಂದ ತಾಯಿಯ ಕರಳನ್ನು ಪಂಗುವಂತೆ ವಾಡಿರು. ’

ಕಣ್ಣಿಗಳಲ್ಲಿ ಸೀರು ತಂದುಕೊಂಡು ಅವ್ಯಾಹೇಳಿದಳು. ತಾನು ಲಿಲ್ಲಿಯನ್ನು ಪ್ರೀತಿಸುತ್ತಿರುವುದು ಅವ್ಯಾನಿಗೆ ತಿಳಿದು ಹೋಗಿದೆಯೆಂಬುದು ಬಾಲನಿಗೆ ಹೊಳೆದಿತು. ಲಿಲ್ಲಿಯನ್ನು ಪ್ರೀತಿಸುವುದು ಬಂದು ತಪ್ಪಾಗಿ, ಬಂದು ನಾಚಿಕೆಯ ಕೆಲಸವಾಗಿ ಬೂಲನ ದೃಷ್ಟಿಗೆ ಗೊಳಿಜರಿಸಲಿಲ್ಲ. ತನ್ನ ಸಮುದಾಯದ ಹೆಣ್ಣಿಗಳಲ್ಲಿಲ್ಲದ ಬಂದು ವೈಶಿಷ್ಟ್ಯವನ್ನು ಬಾಲ ಲಿಲ್ಲಿಯಲ್ಲಿ ಕಂಡಿದ್ದು. ತನ್ನ ಜೀವನದಲ್ಲಿ ಬೆಳಕನ್ನು ತುಂಬಲು ಲಿಲ್ಲಿಗೆ ವಾತ್ರ ಶಕ್ಯವೆಂದು ಬಾಲ ತಿಳಿದಿದ್ದು. ಆದರೆ ಸಮುದಾಯದ ರೂಢಿಗಳ ಕಟ್ಟಿಸಲ್ಲಿ ಸಲುಕಿದ ಅವ್ಯಾನಿಗೆ ತನ್ನ ಎದೆಯಲ್ಲಿದ್ದುದನ್ನು ಹೇಗೆ ಅರುಹಬೇಕಂಬುದು ಬಾಲನಿಗೆ ತಿಳಿಯಲಿಲ್ಲ.

ಬಾಲ ತಾಯಿಯನ್ನು ಪ್ರೀತಿಸುತ್ತಿದ್ದು. ಅವಳಲ್ಲಿ ಅವನಿಗೆ ಅಘಾರ ಗೌರವವಿದ್ದಿತು. ತಾಯ ವಂಸನ್ನನ್ನು ಸೋವು ವಾಡಲು ಅವನು

ಒಪ್ಪತ್ತಿರಲ್ಲ. ಈ ಸಂದರ್ಭದಲ್ಲಿ ತಾಯಿಗೆ ಏನು ಹೇಳಬೇಕೆಂಬುದು ಬಾಲನಿಗೆ ತಳಿಯದಾಯಿತು. ಲೀಲ್ ಅವಸ್ಥೆಸುರಿಸಂತಿದ್ದಳು. ಅವಳನ್ನು ಮರೆಯುವುದು ಅಶಕ್ತಿ. ಅವನು ವರ್ಣನವನ್ನು ಅವಲಂಬಿಸಿದ; ತಾಯಿಯ ನುಡಿಗಳಿಗೆ ಜವಾಬು ಹೇಳಲಿಲ್ಲ.

‘ನೋಡು ಬಾಲ, ನೀಸು ವಾತಾಡದಿರುವುದೇ ನಾನು ಹೇಳಿದುದು ನಿಜವೆಂಬುದನ್ನು ಸೂಚಿಸುತ್ತುದೆ.’ ಮಗನು ಜವಾಬು ಹೇಳಿದಿರುವುದನ್ನು ಕಂಡು ತಾಯಿ ಅಂದಳು. ‘ಬಾಲ, ಚಿಟ್ಟುಪಡು ಆ ವಾಟಗಾತಿಯ ಸಹವಾಸವನ್ನು. ಅದು ಒಳ್ಳೆಯದಲ್ಲ. ನಿನ್ನ ಕೆಲಸ ದಿಂದ ಸಮ್ಮು ಮನೆತನಕ್ಕೆ ಅಪಾರವಾದ ವಾಸ ಹಾನಿಯಾಗುತ್ತದೆ. ನಿನ್ನ ಹೆತ್ತು ತಾಯಿ, ಒಡಹುಟ್ಟಿದ ಅಕ್ಕ, ಇವರನ್ನು ಕೊರಗಿಸಬೇಡ.’

ಬಾಲ ಮೇಜದ ಮೇಲೆ ಉರಿಯುತ್ತಿದ್ದ ದೀಪವನ್ನು ನೋಡಿದ. ಅನೇಕ ವಿಚಾರಗಳು ಅವನ ಮೇದುಳಿಸಲ್ಪಿ ಮಾಡಿದವು. ಲೀಲ್ಯಾನ್ನು ತಾನು ಪ್ರೀತಿಸುವುದರಲ್ಲಿ ತಪ್ಪೇನೆಂದು ತಾಯಿಯನ್ನು ಪ್ರಶ್ನಿಸಬೇಕೆಂದು ಅವನು ಒಮ್ಮೆ ಆಲೋಚಿಸದಿರಲ್ಲ. ಆದರೆ ಮನಸ್ಸಿನಲ್ಲಿ ಉದಿಸಿದ ವಿಚಾರವು ಹೋರಿಗೆ ಬರಲಿಲ್ಲ. ಹಾಗೆ ನುಡಿಯುವುದರಿಂದ ತಾಯಿಯ ಎದೆಯು ಇನ್ನುಹ್ಯೆ ನೋಯ್ಯಾವುದೆಂದು ಅವನು ತಳಿದ. ಆದುದರಿಂದ ಈ ವಿಚಾರವನ್ನು ತನ್ನ ಮನಸ್ಸಿನಲ್ಲಿಯೇ ಅಡಗಿಸಿಕೊಂಡು ‘ಗರಿ’ಯ ಹಾಳಿಗಳನ್ನು ಮಗುಚಿ ಹಾಕತೊಡಗಿದ.

ಲಿಲ್ಲಿಗೆ ಆ ದಿನ ಆಕೋಗ್ನಿವರಲಿಲ್ಲ. ಅವಳ ಜೀಲುವು ವೋರೆಯು ಮೇಲೆ ಯಾವುದೇ ಒಂದು ಚಿಂತೆಯ ಮುಗಿಲು ತೇಲುತ್ತಿದ್ದಿತು. ಯಾವ ಕೆಲಸದಲ್ಲಿಯೂ ಅವಳಿಗೆ ಉತ್ಸಾಹವರಲಿಲ್ಲ. ಆ ಹಗಲಸ್ಯಾ ಅವಳು ತನ್ನ ಕೋಕೆಯಲ್ಲಿಯೇ ಕಳೆದಳು.

ಪೀಠರ್ ಒಂದೆರಡು ಸಲ ತಂಗಿಯನ್ನು ಪ್ರಶ್ನಿಸದಿರಲಿಲ್ಲ. ತಲೆ ಸೋವು ಎಂದು ಹೇಳಿದಳು ಲಿಲ್ಲಿ. ಲಿಲ್ಲಿಯ ಆಸ್ತಾಸ್ಥ್ಯಕ್ಕೆ ತಲೆಸೋವೇ ಕಾರಣ ವಿರಬಹುದೆಂದು ಪೀಠರ್ ವಿಚಾರಿಸಿದ. ಅದಳ್ಲದೆ ಬೇರೆಕಾರಣ ಗಳಿರಬೇಕೆಂದು ಅವನು ಬಗೆಯ್ತಿಲ್ಲ.

ಎಂದಿಸಂತೆ ಆ ದಿನವೂ ಬಾಲ ಬಂಡ. ನಡುವುನೆಯಲ್ಲಿ ಲಿಲ್ಲಿಯ ಸಗುವೋಗವು ಅವನಿಗೆ ಗೋಚರಿಸಲಿಲ್ಲ. ಲಿಲ್ಲಿಯ ತುಟಿಗಳ ಮೇಲೆ ಎಂಸುಗುತ್ತಿದ್ದ ಎಳೆನಗೆಯು ಅವನಿಗೆ ಸುಸ್ಪಾಹತವನ್ನು ನೀಡಲಿಲ್ಲ. ಅವಳ ಜೊಳೆವ ಕಾಳ್ಜಿಗಳು ಗೊಚರಿಸದಿದ್ದಂದನ್ನು ಕಂಡು ಬಾಳನಿಗೆ ಬೇಸರವಾಯಿತು. ಅವಳು ಹೂರಗೆ ಹೋಗಿರಬೇಕೆಂದು ಅವನು ವಿಚಾರಿಸಿದ.

ಪೀಠರಿನ ಸಂಗಡ ಒಂದೆರಡು ಮಾತುಗಳನ್ನೂ ಡಿದುದಾಯಿತು. ಮೇಂಬರ ಮೇಲೆ ಬದ್ದಿದ್ದ ‘ಹಿಂದೂ’ ಎನ ಹಾಳೆಗಳನ್ನು ಮಗುಚಿ ಹಾಕಿದುದೂ ಆಯಿತು. ಇನ್ನೈಲ್ಲ ಆದ ಮೇಲೆ ಬಾಲ ಪೀಠರನ್ನು ಪ್ರಶ್ನಿಸಿದ. ‘ಲಿಲ್ಲಿ ಎಲ್ಲಿ ಹೋಗಿದ್ದಾಳೆ?’

‘ಎನು ಬಾಲ, ಲಿಲ್ಲಿಯನ್ನು ಕಾಣದಿದ್ದರೆ ನಿನಗೆ ಮನಸ್ಸು ಸವಾ ಧಾನ ವಾಗುವುದಿಲ್ಲವೋ? ಅವಳು ಎಲ್ಲಿಯೂ ಹೋಗಿಲ್ಲ. ತನ್ನ ಕೋಕೆಯಲ್ಲಿಯೇ ಇದ್ದಾಳೆ. ಅವಳ ಮೈ ಜೆನ್ನಾಗಿಲ್ಲವೆಂದು ತೋರುತ್ತದೆ.’

‘ ಏನಾಗಿದೆ ಅವಳಿಗೆ ?’

‘ ಏನೋ ಒಂದು ಸ್ವಲ್ಪ ತಲೆಸೋವೆಂದು ಹೇಳಿದಳು. ತನ್ನ ಕೋಣೆಯಲ್ಲಿದ್ದಾಳೆ. ಹೋಗಿ ಮಾತಾಡು. ’ ಪೀಟರ್ ಸುಡಿದ.

ಬಾಲನಿಗೆ ಅಷ್ಟೇಬೇಕಾದುದು; ಪೀಟರ್ ಮಾತು ಮುಂಗಿಸಿದೇಂದ ನೆಯೇ ಅವನು ಲಿಲ್ಲಿಯ ಕೋಣೆಗೆ ಆಗಮಿಸಿದ. ಲಿಲ್ಲಿಯನ್ನು ಕಾಣಲು ಬಾಲನಿಗೆ ಅತುರವನ್ನು ನೋಡಿ ಪೀಟರಿಗೆ ಸಗು ಬಂದಿತು. ಪೀಟರನ ವೋರೆಯಲ್ಲಿ ಸಗುವುಂಡಿದುದನ್ನು ಬಾಲ ಕಾಣಿದರಲ್ಲಿ.

ಲಿಲ್ಲಿಯ ಕೋಣೆಯ ಬಳಿಗೆ ಬಾಲ ಬಂದ. ಕದಗಳು ಮುಂಚ್ಚಲ್ಲಿ ಪ್ರಿದ್ದಿವು. ಒಳಗೆ ಅಗಣಿ ಹಾಕಿದ್ದಳು. ಬಾಲ ಕದಗಳನ್ನು ತಟ್ಟೆ ತೊಡಗಿದ. ‘ ಯಾರಾದು ? ’ ಲಿಲ್ಲಿಯ ಕಂಠಸ್ವರವು ಹೊರಕ್ಕೆ ಹರಿದುಬಂದಿತು.

‘ ನಾನು ಲಿಲ್ಲೀ. ’ ಎಂದ ಬಾಲ.

‘ ಯಾರು ಬಾಲನೇ ? ’

‘ ಹೊಂ. ’

ಲಿಲ್ಲಿ ಮುಂಚ್ಚಿದ್ದ ಕದಗಳನ್ನು ಬಿಚ್ಚಿದಳು. ಲಿಲ್ಲಿಯ ಬಾಡಿದ ವೋರೆಯು ಬಾಲನಿಗೆ ಗೋಚರಿಸಿತು. ‘ ಒಳಗೆ ಬಾ. ’ ಎಂದಳು ಲಿಲ್ಲಿ.

ಬಾಲ ಕೋಣೆಯೊಳಗೆ ಪ್ರವೇಶಿಸಿದ. ಅಲ್ಲಿದ್ದ ಒಂದು ಜೀರಿನ ಮೇಲೆ ಆಸಿನನಾಡ. ಲಿಲ್ಲಿ ತನ್ನ ಹಾಸಿಗಿಯ ಮೇಲೆ ಕುಳಿತುಕೊಂಡಳು. ಸದಾ ಅವಳ ತುಟಿಗಳ ಮೇಲೆ ಕುಣಿಯುತ್ತಿದ್ದ ವಂಂದಸ್ತಿತವು ವಾಯು ವಾಗಿದ್ದಿತು. ಉನ್ನೇಷವು ಅವಳ ವೋರೆಯಲ್ಲಿ ಗೋಚರಿಸಲಿಲ್ಲ. ಅವಳ ಕಣ್ಣಗಳು ಕೆಂಪಾಗಿದ್ದವು.

‘ ಏನು ಲಿಲ್ಲೀ, ಒಹಳ ಸೋರಿರಿನವೇ ? ’ ಬಾಲ ಮಾತುಗಳಾಡಲು ಪ್ರಾರಂಭಿಸಿದ.

‘ ಅರೋಗ್ಯವಿಲ್ಲ; ತಲೆಸೋವು. ’

‘ ಅಯೋ ! ’ ಲಿಲ್ಲಿಯ ಹಣಿಯನ್ನು ಮುಟ್ಟಿ ನೋಡಿದ ಬಾಲ. ಅದು ಸುಡುತ್ತಿದ್ದಿತು. ‘ ಪಾಪ, ತಲೆಸೋವು ವಿವರೀತವಾಗಿದೆಯೆಂದು

ತೋರುತ್ತದೆ. ಏನ್ವಿನ್ ಏನಾದರೂ ತಕೋಬಾರದಿತ್ತೇ? ಅದೇಕೆ ಕಣ್ಣಗಳಲ್ಲಿ ನೀರು! ನೀನು ಅಳುವ ಹಾಗಿದೆ!'

'ಬಾಲ, ನಾನು ಅಳುವುದೇಕೆ? ಏನೋ ತಲೆಸಿಡಿತವಿಂದ ಕಣ್ಣಗಳಲ್ಲಿ ನೀರು ತುಂಬಿರಬಹುದು.' ಕಿರುಸಗೆಯೊಡನೆ ಲಲ್ಲಿ ಸುಡಿದಳು.

ಲಲ್ಲಿಯ ಕೈ ಹಿಡಿದುಕೊಂಡು ಬಾಲ ಹೇಳಿದ. 'ನೋಡು ಲಲ್ಲಿ, ನಾನು ನಿನ್ನನ್ನು ಪ್ರೀತಿಸುತ್ತಿರುವುದು ಅವುಸಿಗೆ ತಿಳಿದಿತು.'

'ಅವರೇನೆಂದರು?'

'ಏನು ಹೇಳುವುದು? ಅದು ಅವರಿಗೆ ತುಂಬಾ ನೋವು; ಮಾಡಿದೆ. ಅದಕ್ಕೂಗೆ ನೀನು ಹೆಡರಬೇಡ. ನೀನಿಲ್ಲದೆ ಬೇರೆ ಯಾರೂ ನನ್ನ ಎದೆ ಯಲ್ಲಿ ಬೆಳಕನ್ನು ತುಂಬರು. ನೀನಿಲ್ಲದೆ ಬೇರೆ ಯಾರೂ ನನ್ನ ಬೆಿವನದ ಸಹಪಥಿಕಳಾಗರು. ಬಾಲಸಿಗಾಗಿ ಲಲ್ಲಿ ತಿಳಿಯಿತೇ? ನೋಡು, ಜಾತಿ ಮತ್ತಿಗಳನ್ನು ಬಿಡಲು ನಾನು ತಯಾರು.'

'ಅದರಿಂದ ನಿನ್ನ ತಾಯಿಗೆ ಒಹು ನೋವಾಗಿದೆ?'

'ಏನು ಮಾಡುವುದು? ಬಂದುವೇಳಿ ಅದು ಅವರ ಬದುಕನ್ನು ಇರುಳು ಕವಿಯುವಂತೆ ವಾಡಬಹುದು. ಅದರೆ ನೋಡು, ನೀನಿಲ್ಲದೆ ನಾನು ಬದುಕುವಂತಿಲ್ಲ.'

'ಬಾಲ, ನೀನು ಸಚವಾಗಿಯೂ ನನ್ನನ್ನು ಪ್ರೀತಿಸುತ್ತಿರುವೆಯಾ?' ಬಾಲನ ಕಣ್ಣಗಳನ್ನು ನೋಡುತ್ತಾ ಲಿಲ್ಲಿ ಪ್ರಶ್ನಿಸಿದಳು.

'ಅದರಲ್ಲಿ ಸಿಗೆ ಸಂಶಯವೇ?' ಬಾಲ ಸುಡಿದ. 'ಲಲ್ಲಿ, ನೀನಿಲ್ಲದೆ ಇನ್ನಾರು ನನ್ನ ಎದೆಯಲ್ಲಿ ಬೆಳಕ ತುಂಬುವರು?'

ಲಲ್ಲಿ ಮಾತಾಡಲಿಲ್ಲ. ಬಾಲನ ಕಣ್ಣಗಳನ್ನು ನೋಡಿದಳು. ಅವಳು ತನ್ನ ಪುಟ್ಟ ಕರಗಳನ್ನು ಚೊಚೆದಳು. ಬಾಲ ಅವುಗಳನ್ನು ಪರಿಗ್ರಹಿಸಿದ. ಅವುಗಳನ್ನು ತನ್ನ ತುಟಿಗಳ ಒಳಗೆ ಬಯಸು ಒಮ್ಮೆ ಜುಂಬಿಸಿದ; ದೃಷ್ಟಿಯನ್ನು ಲಲ್ಲಿಯ ವೋರಿಯ ಕಡೆಗೆ ತರುಗಿಸಿದ. ಅವಳ ಕಣ್ಣಗಳಲ್ಲಿ ನೀರು ತುಂಬಿರುವುದು ಬಾಲನಿಗೆ ಗೋಚರಿಸಿತು. ಅವಳ ಕಣ್ಣಗಳಲ್ಲಿ

ಬಾಪ್ಪಕಣಗಳು ತುಂಬಿರುವುದನ್ನು ನೋಡಿ ಬಾಲನಿಗೆ ಆಶ್ಚರ್ಯ ವಾಯಿತು. ಅವಳ ಮನಸ್ಸಿನಲ್ಲಿ ಯಾವುದೋಂದು ಚಿಂತೆಯು ತೇಲು ತಿದ್ದುದನ್ನು ಬಾಲ ನೋಡಿದ. ಮರುಕದಿಂದ ಅವನು ಹೇಳಿದ ‘ಲಲ್ಲಿ, ನಿನ್ನ ಮನಸ್ಸನ್ನು ಯಾವುದೋಂದು ಚಿಂತೆಯು ಆವರಿಸಿದ ಹಾಗೆ. ಕಣ್ಣಗಳಲ್ಲಿಕೆ ಸೀರು? ಸೀನು ಕೊರಗುತ್ತಿರುವ ಹಾಗೆ ನನಗೆ ತೋರುತ್ತದೆ.’

‘ಕೊರಗುವುದೇಕೆ?’ ನಗಲು ಪ್ರಯತ್ನಿಸುತ್ತಾ ಲಲ್ಲಿ ಹೇಳಿದಳು.

‘ನಿನ್ನ ಕಣ್ಣಗಳು ಸೂಚಿಸುತ್ತಲಿವೆ ಸೀನು ಕೊರಗುತ್ತಿರುವೆ ಯಂಬುದನ್ನು. ನಿನ್ನ ಎದೆಯಲ್ಲಿ ಆಡಿಗಿರುವ ವ್ಯಾಘರ್ಯ ಕಣ್ಣಗಳ ಮಾರಲಕ ಹೂರಗೆ ಹರಿಯಲು ಪ್ರಯುತ್ತಿಸುತ್ತಲಿದೆ. ಲಲ್ಲಿ, ನೀನು ಏನೋಂದು ಚಂಡನ್ನು ನಿನ್ನಿಂದ ಮರೆ ಮಾಡುತ್ತಿರುವೆ. ನಿನ್ನದೆಯ ಕೊರಗೇ ನೆಂಬುದನ್ನು ನನಗೆ ಉಂಟಾಗಿರದೆ?—ಬಾಲನಲ್ಲಿ ನಿನಗೆ ಆಪಸಂಬಿಕೆಯೇ?’ ಉದ್ದೇಗಭರಿತಸ್ವರದಲ್ಲಿ ಬಾಲ ಸುಧಿದ.

ಕೆಲವು ನಿರ್ವಹಗಳವರಿಗೆ ಲಲ್ಲಿ ವರ್ತಾನದಿಂದಿದ್ದಳು. ಅನೇಕ ವಿಚಾರಗಳು ಅಪಳ ಮೆದುಳಿಸಲ್ಪಿ ಏಂಬಿದವು; ಮಾಯವಾಡವು. ಅನೇಕ ಚಿಂತೆಗಳು ಅಪಳ ಮನಸ್ಸಿನಲ್ಲಿ ತೇಲಿದವು, ಆದರೆ ಅವಳು ತನ್ನ ಮನಸ್ಸಿನಲ್ಲಿ ಮಾಡಿದುದನ್ನು ಹೊರಕ್ಕೆ ತರಲಿಲ್ಲ. ಎದೆಯಲ್ಲಿ ಆಡಿಗಿದ ಸಂಗತಿಗಳು ಹೂರಗೆ ಹರಿಯಲಿಲ್ಲ. ಮನಸ್ಸಿನಲ್ಲಿ ಮಾಡಿದ್ದ ಚಿಂತೆಗಳಿಲ್ಲ ಕಣ್ಣಗಳಲ್ಲಿ ನೆರೆದವು; ದೃಷ್ಟಿಯ ಮಾರಲಕ ಬಾಹ್ಯ ಜಗತ್ತಿನಲ್ಲಿ ಪ್ರಮೇತಿಸಲು ಪ್ರಯುತ್ತಿಸಿದವು. ಅವಳ ಎದೆಯ ಭಾವಗಳನ್ನು ಸೂಚಿಸುತ್ತು ಅವಳ ಕಣ್ಣಗಳ ಸೋಟ!

ಆದರೆ ಲಲ್ಲಿಯ ಆ ಕಣ್ಣಗಳಿಂದ ಹೊರಸೂಸಿದ ಭಾವಗಳನ್ನು ತಿಳಿಯಲು ಬಾಲ ಶಕ್ತನಾಗಲಿಲ್ಲ. ತನ್ನ ಪ್ರೀತಿಯಲ್ಲಿ ಲಲ್ಲಿಗೆ ಸಂದೇಹ ಹಾಟ್ಟಿದೆಂಬ ವಿಚಾರವು ಅವನ ಮೆದುಳಿಸಲ್ಪಿ ನುಸೂಳಿತು. ಅವನು ಲಲ್ಲಿಯ ಏರಡು ಕೈಗಳನ್ನೂ ತನ್ನ ಎದೆಯ ಮೇಲಿಟ್ಟುಕೊಂಡು ಹೇಳಿದ. ‘ಲಲ್ಲಿ,

ಈ ಸಂದೇಹವೇಕೆ? ನನ್ನ ಪ್ರೀತಿಯಲ್ಲಿ ನಿಸಗೆ ಸಂಶಯವೇ? ನನ್ನದೆ ಯನ್ನು ಬಿಚ್ಚಿ ತೊರಿಸುತ್ತೇನೆ. ಲಲ್ಲಿ ನಿಸಗಲ್ಲದೆ ಬೇರೆ ಯಾರಿಗೂ ಸಫ್ಫಳ ವಿಲ್ಲ.'

ಲಲ್ಲಿಯ ನೇತ್ರಗಳಿಂದ ಬಾಷ್ಪಕಣಗಳು ಹರಿಯತ್ತೊಡಗಿದವು. ಬಾಲ ತನ್ನ ಕರವಸ್ತುದಿಂದ ಅವಳ ಕಂಬನಿಗಳನ್ನು ಒರಿಸಿದ. ಲಲ್ಲಿಯ ಲೋಜನ ಗಳಿಂದ ಉದುರುತ್ತದ್ದ ಅಶ್ವರ ಕಣಗಳು ಬಾಲನ ಎದೆಯನ್ನು ಕರಗುವಂತೆ ಮಾಡಿದವು. ಅವನು ಲಲ್ಲಿಯ ಕೈಗಳನ್ನು ಹಿಡಿದುಕೊಂಡು ಹೇಳಿದ. 'ಲಲ್ಲಿ, ಸಿಸಗೇನಾಗಿದೆ? ನೀನು ಕೊರೆಗುವುದೇಕೆ ಹೇಳಿ!'

'ಬಾಲ, ನೀನು ಸಿಟ್ಟಾಗಬೇಡ; ಸಸಗೇನಾಗಿದೆಯೆಂಬುದು ಸಸಗೇ ತಿಳಿಯದು. ನನ್ನ ಮನಸ್ಸಿನ ಸಾರ್ವಸಧ್ಯವು ಅಳಿದಿದೆಯೆಂದು ವಾತ್ರ ಹೇಳಬೇಲ್ಲ. ಸಸಗೆ ಆರೋಗ್ಯಪಲ್ಲ; ಸಸಗಾಗಿ ನೀನು ತೊಂದರೆಪಡಬೇಡ.'

'ಲಲ್ಲಿ, ನಿನ್ನ ವರ್ತನೆಯಿಂದ ಸಸಗೆ ವಿಸ್ತೃಯವಾಗುತ್ತಲಿದೆ. ನಿನ್ನ ಮನಸ್ಸಿನ್ನು ಕೊರೆಯುತ್ತಿರುವ ಚಿಂತೆಯೇನೆಂದು ಒಮ್ಮೆ ಹೇಳಿ. ನನ್ನ ಪ್ರೀತಿಯಲ್ಲಿ ನಿಸಗೆ ಸಂದೇಹ ಹುಟ್ಟಿದ್ದರೆ ತಿಳಿಸು. ಲಲ್ಲಿ, ನಿನ್ನ ಈ ವ್ಯಥೆಯನ್ನು ನೋಡುವಾಗ ಸಸಗೆ ಸಂಕಳಿವಾಗುತ್ತಲಿದೆ.'

'ಬಾಲ, ನೊಂದುಕೊಳ್ಳಬೇಡ; ಅದೇನೆಂಬುದು ತಾನಾಗಿಯೇ ತಿಳಿವುದು ನಿಸಗೆ. ನಿನ್ನ ಪ್ರೇಮದಲ್ಲಿ ಸಸಗೆ ಸಂಶಯವಿಲ್ಲ. ಅದು ತಿಳಿಯಾದುದೆಂಬುದನ್ನು ನಾನು ಬಲ್ಲೆ. ಅದು ಕನ್ನಡಿಯಂತೆ ಸ್ವಚಳಿವಾದು ದಾಗಿದೆ. ನನ್ನ ಬಾಲ,- ಅಹುದು, ನೀನು ಯಾವಾಗಲೂ ನನ್ನ ವನೇ-' ಅನಂತರ ಲಲ್ಲಿಯ ಕೊರಳಿಂದ ಸುಡಿಯು ಹೊರಗೆ ಬರಲಿಲ್ಲ.

ಇನ್ನು ಆ ಸಂಗತಿಯನ್ನು ಕುರಿತು ವಾತಾಡುವುದರಿಂದ ಲಲ್ಲಿಯ ಮನಸ್ಸಿನ್ನು ನೋವು ಪಡಿಸಿದುತಾಗುವುದೆಂದು ಬಾಲ ವಿಚಾರಿಸಿದ. ಆದುದರಿಂದ ಆ ವಿಷಯವನ್ನು ಕುರಿತು ಅವನು ಹೆಚ್ಚಿಗೆ ವಾತಾಡಲಿಲ್ಲ. ಲಲ್ಲಿಯ ಆರೋಗ್ಯ ಉತ್ತಮವಾದ ವೇಗೆ ಅವಳ ಕೊರಗು ಪನೆಂದು ತಿಳಿಯಬಹುದೆಂದು ಅವನು ನೇನೆಸಿದ. ಅವನು ವ್ಯಾಖ್ಯಾನದಿಂದ ಲಲ್ಲಿಯ

ಮೋರೆಯನ್ನು ಸೋಡತೊಡಗಿದ. ಅವಳ ಚೆಲುವು ಕಣ್ಣಗಳನ್ನು ದಶಿಸಿದ. ಆ ಕಣ್ಣಗಳಿಂದ ಹೊರಸೂಸುತ್ತಿದ್ದ ಕಾಂತಿಯ ಮೂಲಕ ಅವಳ ಅಂತರಂಗವನ್ನು ತಿಳಿಯಲು ಬಾಲ ಪ್ರಯತ್ನಿಸಿದ.

ಲಿಲ್ಲಿಯೂ ವಾತಾಡಲಿಲ್ಲ; ಬಾಲನ ಮೋರೆಯನ್ನು ಸೋಡತ್ತಿದ್ದಳು. ಒಬ್ಬರ ಕಣ್ಣಗಳನ್ನು ಇನ್ನೊಬ್ಬರು ನೋಡುತ್ತಾ ಅವರಿಬ್ಬರು ಅಲ್ಲಿ ಕುಚಿತಿದ್ದರು.

‘ನಾನು ಹೋಗಲೇ ಲಿಲ್ಲೀ?’ ಬಾಲ ಪ್ರಶ್ನಿಸಿದ.

‘ಹೊಂ.’ ಎಂದಾಗಿತ್ತು ಲಿಲ್ಲಿಯ ಉತ್ತರ.

‘ನಾಳಿ ಬರುವೆನು ಲಿಲ್ಲೀ; ಆಗ ನಿಸ್ಸು ವಾನಸೀಕ ವ್ಯಾಧಿಯ ಕಾರಣ ವನ್ನು ಉಸುರುವೆಯಷ್ಟೇ.’

ತನ್ನ ಜೀರಿನಿಂದ ಎದ್ದುನಿಂತಬಾಲ. ಅವನ ಸಿರವು ಬಾಗಿತು. ಅವನ ತುಟಿಗಳು ಲಿಲ್ಲಿಯ ಮೋರೆಯ ಕಡೆಗೆ ಸರಿದವು. ಒಂದು ಜುಂಬನ ಮುದ್ದೆಯು ಅವಳ ಕನ್ನೆಯ ಮೇಲೆ ಮೂಡಿತು.

ಬಾಲ ಹೊಡಕ್ಕೆ ತೆರಳಿದ.

ಅವನು ಹೊರಗೆ ಹೋಗಲು ಲಿಲ್ಲಿ ತನ್ನ ಕೋಣೆಯ ಕದಗಳನ್ನು ಮುಚ್ಚಿ ಅಗಣಿ ಹಾಕಿದಳು. ಆ ಮೇಲೆ ತನ್ನ ಹಾಸಗೆಯ ಮೇಲೆ ಬಿಡುವುದು ಅವಳ ಹೊರಳಾಡಿದಳು. ಅವಳ ಎದೆಯಲ್ಲಿನ ಉರಿಯನ್ನು ತಣೆಸುವುದ ಕಾಂತಿ ಕಣ್ಣಗಳಿಂದ ಬಾಷ್ಟುಸಲಿಲವು ಹರಿದಿತು. ಕೋಣೆಯ ನಾಲ್ಕು ಗೊಡೆಗಳು ಲಿಲ್ಲಿ ಅಳುತ್ತಿದ್ದ ದನ್ನು ಸೋಡಿದವು.

ಎಂದಿಗಿಂತ ಜಾಗ್ರತೆಯಾಗಿ ಬಾಲ ಅಂದು ಪೀಠರಿನ ವಸತಿಗೆ ಗಮನಿಸಿದ. ಆದರೆ ಲಲ್ಲಿ ಗೋಚರಿಸಲಿಲ್ಲ ಅಲ್ಲಿ ಬಾಲನಿಗೆ. ಅವಳು ಅಲ್ಲಿರ ಲಲ್ಲ. ಎಂದಿನಂತೆ ಪೀಠರಿನ ಸಂಗಡ ನಾಶಾಂಶ ಮಾತುಗಳನ್ನಾಡಿದ. ಮೇಜಿದ ಮೇಲಿದ್ದ ‘ಹಿಂದೂ’ವನ್ನು ತೆಗೆದು ಅದರ ಹಾಳೆಗಳನ್ನು ಮಂಗುಚಿ ಹಾಕಿದುದಾಯಿತು.

ಲಲ್ಲಿ ಉರಲ್ಲಿಲ್ಲವೆಂದೂ, ಹಳ್ಳಿಯಲ್ಲಿ ವಾಸಿಸುತ್ತಿರುವ ತನ್ನ ಚಿಕ್ಕವ್ವನ ವಸತಿಗೆ ತೆರಳಿದಳಂದೂ ಪೀಠರ್ ಬಾಲನಿಗೆ ಹೇಳಿದ. ಲಲ್ಲಿ ತನ್ನೊಳಿಡನೆ ಹೇಳಿದೆ ಉರುಬಿಟ್ಟಿದ್ದು ಬಾಲನಲ್ಲಿ ಬಹು ಆಶ್ಚರ್ಯ ವನ್ನು ಒಳಪಡಿಸಿತು. ಅವಳು ಹೀಗೆ ಹೇಳಿದೆ ಹೋಗಲು ಕೂರಣವೇನೆಂದು ಅವನು ಒಂಟಿಸಿದ. ಕಳೆದ ಸಂಜೀಯಲ್ಲಿ ಜರುಗಿದ ಸಂಭವಗಳು ಅವನ ಸ್ತುತಿಪಥದಲ್ಲಿ ಪ್ರವೇಶಿಸಿದವು. ಸಂದೇಹ, ಸುಶಯಗಳು ಅವನವುನ್ನಿಸ್ತೀ ಸಲ್ಲಿ ಸುಳಿದವು. ಲಲ್ಲಿ ಉರುಬಿಟ್ಟಿದ್ದಾರೆಕೆ? ಸಿನ್ನು ದಿನ ಅವಳು ಕೂರಗುತ್ತಿದ್ದಾರೆಕೆ? ಎಂಬತ್ವಾದಿ ಅನೇಕ ಪ್ರಶ್ನೆಗಳು ಅವನ ಚಿತ್ತದಲ್ಲಿ ತೋಳಿದವು. ಈ ಪಶ್ಚಿಮಾಗಿ ಸಮರ್ಪಕವಾದ ಉತ್ತರಗಳು ದೇಹರಕಲ್ಲ. ಈ ಸಮಸ್ಯೆಯನ್ನು ಬಡಿಸಲು ಬಾಲನಿಂದಾಗಲ್ಲ. ಲಲ್ಲಿ ತನ್ನನ್ನು ಪ್ರೀತಿಸುವುದಿಲ್ಲವೇ? ಇಿ! ಹಾಗಲ್ಲ; ಅವಳ ಕಣ್ಣಗಳು! ಹಾಗಾದ ರೇನು? ತನ್ನಲ್ಲಿ ಅವಳಿಗೆ ಸಂದೇಹವೇ? ತನ್ನ ಪ್ರೇಮದಲ್ಲಿ ಸಂಶಯವೇ? ಸರಯಲ್ಲ. ಕಷ್ಟಿಸಿಯಂತೆ ಅದು ಸ್ವಷಣ್ಣವಾದುದೆಂದು ಲಲ್ಲಿ ಕಳೆದ ಸಂಜೀಯಲ್ಲಿ ಸುಡಿದುದು ಅವನಿಗೆ ನೇನಪಾಯಿತು. ತನ್ನನ್ನು ಪ್ರೀತಿಸುತ್ತಿದ್ದಾಳೆ; ಆದರೆ ತನಗೆ ತಳಯಿದಂತೆ ಅವಳು ಉರುಬಿಟ್ಟಿ ಹೋದುದೇಕೆ? ಅವಳು ತನ್ನ ಕೂರಗನ್ನು ಉಸುರದಿದ್ದಾರೆಕೆ? ಹೀಗೆ ಸೂರಾರು ಸಂದೇಹಗಳ

ದೋಣಿಗಳು ಬಾಲನ ಚಿತ್ತದಲ್ಲಿ ತೇಲಿದವು. ಮನಸೆಯಲ್ಲಿಂದು ಗರಡಿ ಮನೆಯಾಯಿತು. ತರ್ಕವಿತರ್ಕಗಳು ಅಲ್ಲಿ ಜರಗಿದವು. ಆದರೆ ಅವನ ಮಾಂದಿರುವ ಸಮಸ್ಯೆಗೆ ಸಮರ್ಪಕವಾದ ಉತ್ತರವು ದೊರಕಲಿಲ್ಲ. ಏಕೆ? ಎಂಬುದು ಅವನ ಮಾಂದೆ ಕುಣಿದಿತು. ಲಲ್ಲಿ ಏಕೆ ಹೋದಳು? ಏಕೆ ಕೈರಗಿದಳು? ಅವಳಿಗೆ ಎನಾಗಿದೆ?

ಪೀಠಿನ ವಸತಿಯಲ್ಲಿ ಬಾಲಹೆಚ್ಚು ಹೊತ್ತು ಸಿಲ್ಲಲಿಲ್ಲ. ಲಲ್ಲಿ ಅಲ್ಲಿ ಇಲ್ಲದುದರಿಂದ ಅವನಿಗೆ ಅಲ್ಲಿ ಹೆಚ್ಚು ಹೊತ್ತು ಇರಲು ಅಸಕ್ತಿ ತೋರಲಿಲ್ಲ. ತನ್ನ ಕೋಣಿಗೆ ಬಂದು ಒಬ್ಬನೇ ಆಲೋಚಿಸಬೇಕಾಗಿದ್ದಿತು. ಅಲ್ಲಿ ಹೋದುದೇಕೆಂಬುದನ್ನು ತಿಳಿಯಬೇಕಾಗಿದ್ದಿತು. ಆದುದರಿಂದ ಪೀಠಿನೆಂದನೆ ನಾಲ್ಕಾರು ವಾತುಗಳನ್ನಾಡಿದ ಮೇಲೆ ತನ್ನ ಮನೆಯ ಕಡೆಗೆ ಬಾಲ ಹೊರಟ್.

ತನ್ನ ಮನೆಯನ್ನು ಸೇರಿದುದಾಯಿತು. ಕೋಣಿಯ ಬಾಗಿಲು ಗಳನ್ನು ಬಾಲ ಬಿಂಬಿಸುತ್ತಿದ್ದಿನ ಕೋಠನ್ನು ತಿಗೆದು ಗೋಡೆಯ ಮೇಲಿನ ಬಂದು ಗೂಟಕ್ಕೆ ಸೇತು ಹಾಕಿದ. ಈಬೇಳೆರಿನ ಮೇಲೆ ಅಸೀನನಾಡ ಬಾಲ. ಬಂದು ಸಿಗರೀಟನ್ನು ಜೀಬನಿಂದ ತಿಗೆದು ಅದನ್ನು ಹೊತ್ತಿಸಿದ; ಹೊಗೆಯನ್ನು ಸೇರುತ್ತಾ ಬಾಲ ಆಲೋಚನಾವಾಗ್ನಿ ನಾಡ.

ಸಿಗರೀಟನ್ನು ಸೇರಿ ಮಾಗಿಸಿರಲಿಲ್ಲ. ಅವನ ಆಲೋಚನೆಯ ಮುಗಿದಿರಲಿಲ್ಲ. ‘ಬಾಲ’ ಎಂಬ ಸ್ವರವು ಬಂದು ಅವನ ಕಣೆಂದಿರಿಯ ಗಳಲ್ಲಿ ಬಿದ್ದಿತು. ಬಾಯಿಯಿಂದ ಸಿಗರೀಟು ತಿಗೆದು ಬಾಲ ತಲೆಯೆತ್ತಿ ನೋಡಿದ. ಅವನಕ್ಕೆ ಗಂಗೆ ಬಾಲನ ರಳವಾಗಿ ಬರುತ್ತಿದ್ದಾದು ಅವನಿಗೆ ಗೊಳಿಸಿರಿತು. ಅವನು ತನ್ನ ಅಸನದಿಂದ ಏಳಿದೆ, ‘ಎನಕ್ಕಾ? ’ ಎಂದು ಪ್ರಶ್ನಿಸಿದ.

‘ನೋಡು ಬಾಲ, ಸಿಗೆಂದು ಕಾಗದ. ನೀನು ಹೊರಗೆ ಹೋಗಿ ದ್ವಾಗ ಪೇದೆಯು ಅದನ್ನು ತಂದುಕೊಟ್ಟೇ.’ ಅಕ್ಕೆ ಕಾಗದವನ್ನು ಹಿಡಿದಿದ್ದು ಕೈಯನ್ನು ಬಾಲನ ಕಡೆಗೆ ಛಾಬಿದಳು. ಬಾಲ ಅಕ್ಕೆನ ಹಸ್ತದಿಂದ ಆ ಕಾಗದವನ್ನು ಸ್ಪೃಹಿಸಿದ.

ಬಾಲಸಿಗೆ ಕಾಗದವನ್ನು ಕೊಟ್ಟ ಅನಂತರ ಅಕ್ಕೆ ಅಲ್ಲಿಂದ ಹೊರಟು ಹೋದಳು. ಮೊದಲು ಬಾಲ ಕವರಿನ ಮೇಲೆ ಬರೆದಿದ್ದ ವಿಳಾಸದ ಕಡೆಗೆ ತನ್ನ ದೃಷ್ಟಿಯನ್ನು ಹೊರಳಿಸಿದ. ಅದರ ಮೇಲಿನ ಕ್ಷೇತ್ರದಲ್ಲಿ ಅಕ್ಕೆ ರಗಳನ್ನು ಸೋಡಿದೊಡನೆಯೇ ಅದು ಯಾರದೆಂಬುದು ಬಾಲಸಿಗೆ ತಳಿದಿತು; ಆ ಕ್ಷೇತ್ರದಲ್ಲಿ ಅವನಿಗೆ ಚಿರಪರಿಚಯವಿದ್ದು ದಾಗಿದ್ದಿತು. ಎಷ್ಟೋ ಸಲ ಮುಂದಾದ್ದರಿಂದ ಆ ಕ್ಷೇತ್ರದಲ್ಲಿ ಅವನು ಸೋಡಿದ್ದು; ಅದನ್ನು ಪ್ರಶಂಸಿಸಿದ್ದು. ಅದು ಬೇರೆ ಯಾರ ಕಾಗದವೂ ಆಗಿರಲ್ಲ; ಅದು ಲಲ್ಲಿಯದಾಗಿದ್ದಿತು.

ಲಲ್ಲಿ ಬರೆದ ಓಲೆಯೆಂದು ತಳಿಯಲು, ಅವಳು ಬರೆದುದೇನೆಂಬು ದನ್ನು ಅರಿಯಲು ಬಾಲ ಕವರನ್ನು ಒಡೆದು ಅತ್ಯಾತ್ಮರದಿಂದ ಕಾಗದ ವನ್ನು ಓಡತ್ತೊಡಗಿದ್ದ; ಅವಳು ಅದರಲ್ಲಿ ಬರೆದಿದ್ದ ವಿಷಯಗಳನ್ನು ಗ್ರಹಿಸುವುದರಲ್ಲಿ ಉದ್ಯೋಗಿಸಿಕ್ಕೆದಾದ.

ಲಲ್ಲಿ ಆ ಕಾಗದದಲ್ಲಿ ಹೀಗೆ ಬರೆದಿದ್ದಳು:—

ನನ್ನ ಬಾಲ,

ನೀನು ಸಿಟ್ಟಾಗಬೇಡ; ನನ್ನ ವ್ಯಧಿಯನ್ನು ಕಂಡು ನಿನಗೆ ನಿನ್ನೆಡಿನ ಆಶ್ಚರ್ಯವಾಗಿರಬಹುದು. ನಾನು ಸಂಶಯ ಹೊಂದಿರುವೆನೆಂಬ ಭಾವನೆಯು ನಿನ್ನಲ್ಲಿ ಹಂಟ್ವಿರಬಹುದು; ಎಲ್ಲದಕ್ಕಿಂತಲೂ ಹೆಚ್ಚಾಗಿ, ನಿನ್ನೆಡನೆ ಉಸುರದೆ ನಾನು ಉರಸನ್ನು ಬಿಟ್ಟುದ್ದು ನಿಸ್ತನ್ನು ವಿಸ್ತೃಯ ಗೊಳಿಸಿರಬಹುದು. ಈ ಬಗ್ಗೆ ನಿನ್ನ ಮನಸ್ಸನಲ್ಲಿ ಅನೇಕ ತಕ್ಷಣತಕ್ಷಗಳು ಸಡೆದಿರಲಿಕ್ಕೆ ಸಾಕು. ಸೋಡು, ಈ ಕಾಗದದಲ್ಲಿ ನಾನು ಕೊರಿದುದೇಕೆ; ನಿನಗೆ ಹೇಳದೆ ಉರು ಬಿಟ್ಟುದುದೇಕೆ; ಎಂಬೀ ಸಂಗತಿಗಳನ್ನು ನಿನಗೆ ಅರುಹಲು ಹೊರಬಿರುವೆನು. ಈ ಕಾಗದವನ್ನು ಓದುವುದರಿಂದ ನಿನ್ನ ಮನಸ್ಸನಲ್ಲಿ ಮಾಡಿದ ಸಂದೇಹಗಳು ಇಲ್ಲದಾಗುವುವೆಂದು ನನ್ನ ಸಂಬಿಕೆಯಾಗಿದೆ.

ನಿನ್ನ ಪ್ರೀತಿಯ ಬಗ್ಗೆ ನಿನಗೆ ಸಂದೇಹವೆಯೆಂದು ನೀನು ಧರಿಸಿರುವ ಹಾಗಿದೆ. ಆದರೆ ನೋಡು, ನಿನ್ನ ಅಂತರಂಗವನ್ನು ನಾನು

ಬಲ್ಲ. ಅದು ತಿಳಿಯಾದುದೆಂದು ನಾನರಿತಿರುವೆ. ನಿನ್ನ ಜೀವನದ ಪಾಲು ಗಾರಳಾಗಲು ನಾನು ಸಿದ್ಧಿಂದ್ದೆ. ಆದರೆ ಆ ಹಾದಿಯಲ್ಲಿ ಒಂದು ಪ್ರತಿ ಒಂಥವಿದೆ; ಆ ಗೋಡೆಯನ್ನೂ ದೇದು ಮಂದೆ ಬರಲು ಸೀನು ತಯಾರಿರುವೆಯಂಬುದು ನನಗೆ ಗೊತ್ತು. ಆದರೆ ನೋಡು, ಸನ್ನ ಆ ಕೆಲಸದಿಂದ ಒಂದು ತಾಯಿಯ ಹೃದಯವು ಕೊರಗಬೇಕಾಗಿ ಬರುತ್ತದೆ; ಒಡಹಟ್ಟಿ ದಾಕೆಯ ಕಣ್ಣೀರ ಕಾಲುವೆಯನ್ನು ನೀನು ನೋಡಬೇಕಾಗಿ ಬರುತ್ತದೆ! ತಾಯಿಯ ನೋಡು, ಒಡಹಟ್ಟಿದವಳ ಕಣ್ಣೀರು, ಇವು ಸನ್ನನ್ನು ನಿನ್ನಂದ ದಾರ ಸರಿಯಲು ಪ್ರೀರಿಸುವು; ಅಹುದು, ನಿನ್ನ ಹೆತ್ತ ತಾಯಿಯ ಎದೆಯನ್ನು ನೋಡು ವಾಡದಿರುವುದಕ್ಕಾಗಿ,—ಬಸ್ಲನ್ನು ಪರಿಶ್ವಚಿಸಿ ಕತ್ತಲೆಗೆ,—ಇರುಳಿಗೆ ತೆರಳಲು ಹೊರಟಿರುವೆನು!

ನೋಡು ಬಾಲ, ನಾನು ವಿಶದವಾಗಿ ಹೇಳತ್ತೀನೆ. ಒಂದು ವೇಳೆ ಈ ಕಾಗದವು ನಿನ್ನನ್ನು ಬಹಳ ನೋಡು ಪಡಿಸಬಹುದು. ಸಿನ್ನೆ ದಿನ ಅಣ್ಣಿ ಆಫೀಸರಿಗೆ ಹೋಗಿದ್ದಾಗ, ನನ್ನನ್ನು ಕಾಣಲು ಇಟ್ಟರು ಹೆಂಗಸರು ನಮ್ಮೆ ಮನೆಗೆ ಒಂದಿದ್ದರು. ಅವರು ಬೇರೆ ಯಾರೂ ಆಗಿರಲಿಲ್ಲ. ಅವರು ನಿನ್ನ ತಾಯಿ. ಮತ್ತು ಆಕ್ಷ್ಯ ಇವರಂಬುದು ಅಸಂತರ ತೇದಿತ್ವ ನನಗೆ. ಅವರು ಬಂದುದೇಕೆಂಬುದನ್ನು ನಾನು ಸುಲಭದಲ್ಲಿ ತಿಳಿದುಕೊಂಡೆ ನಿನ್ನಂದ ಸನ್ನನ್ನು ದೂರವರಿಸುವುದಕ್ಕಾಗಿ ಅವರು ಬಂದಿದ್ದರು.

ಅವರ ಈ ಅಧಿಕ ಪ್ರಸಂಗವನ್ನು ಕಂಡು ವೊಡಲು ನನಗೆ ಸಿಟ್ಟು ಬಂದಿತು. ಈ ಕೆಲಸದಲ್ಲಿ ಇತರರು ಕ್ಷೇತ್ರಕಾರಿ ಆವಶ್ಯಕೇನೆಂದು ನಾನು ಅವರನ್ನು ಪ್ರತ್ಯೀಸಿದೆ; ಕರಿಣವಾಗಿ ಒಂದೆರಡುಮಾತ್ರಗಳನ್ನೂ ಡಿದೆ ನಾನು. ಆದರೆ ನಿನ್ನ ತಾಯಿ ನನ್ನೊಳಣಿ ಸಿಟ್ಟು ವಾಡಿಕೊಳ್ಳಲಿಲ್ಲ. ಅವರು ಬಿರು ಮಾತ್ರಗಳನ್ನೂ ಡಿಲಿಲ್ಲ. ಅವರು ತಮ್ಮ ನೋಡೆಯನ್ನು ಕಿರಿದು ಮಾಡಿಕೊಂಡರು; ಕಣ್ಣಗಳಲ್ಲಿ ನೀರು ತಂದುಕೊಂಡರು. ಅವರ ನಾಲ್ಕಿಂದ ಈ ಮಾತ್ರಗಳು ಉದುರಿದವು ಮಗೂ ನಿನಗೆ ಅವು ನಿಲ್ಲವೇ?

ಈ ಸುಡಿಯು ನನ್ನ ಮನಸ್ಸಿನಲ್ಲಿ ನನ್ನ ಅವುನ ಸ್ತುರಣೆಯುದಿಸು

ವಂತೆ ವಾಡಿತು. ನನ್ನ ಎಳಿತೆಸದಲ್ಲಿಯೇ ಸನ್ನಸನ್ನ ಬಿಟ್ಟು ಪರಲೋಕಕ್ಕೆ ಹೊದ ನನ್ನ ತಾಯಿಯ ಬಿಂಬವು ಮಂಸ್ಪನಲ್ಲಿ ತೇಲತೊಡಗಿತು. ನನ್ನ ಅವ್ಯಾ— ನನಗೆ ಸ್ನೇಹ ಮಂತೆಗಳ ತಿಳಿ ನೀರನ್ನ ಕುಡಿಸಿದ ತಾಯಿ,— ಇಲ್ಲವಲ್ಲವೆಂಬ ದೃಷ್ಟಿವು ನನ್ನ ಅಂತರಂಗದಲ್ಲಿ ಒವಿಸದಿರಲ್ಲ. ಅವ್ಯಾನ ಸನ್ನ ಕುರಿತು ಸೂರಾರು ಏಚಾರಗಳು ನನ್ನ ಮೆದಳನಲ್ಲಿ ಮಂಜಿದವು; ಚಿಂತೆಗಳ ದೋಷಗಳು ನನ್ನ ಚಿಕ್ಕದಲ್ಲಿ ತೇಲಾಡಿದವು! ‘ಇಲ್ಲ; ಅವ್ಯಾನಾನು ಚಿಕ್ಕವಳಿರುವಾಗಲೇ ಹೊರಬು ಹೊದಳು!’ ಎಂದು ನಿನ್ನ ತಾಯಿಗೆ ಜವಾಬು ಹೇಳಿದೆ ನಾನು.

‘ಮಗೂ, ನಿನಗೆ ಅವ್ಯಾನಿಲ್ಲದುದರಿಂದ ತಾಯಿಯ ಪ್ರೇಮವು ಎಷ್ಟು ಆಳವಾದುದೆಂಬುದು ನಿನಗೆ ತಿಳಿಯದು.’ ಸಿನ್ನ ತಾಯಿ ಅಂದರು. ನಾನು ಮರ್ಯಾದಿಂದ ಅವರ ಮಾತುಗಳನ್ನು ಕೇಳುತ್ತಿದ್ದೆ. ‘ನೋಡು ಮಗೂ, ನೀನು ಉಪಿಸು ನನ್ನ ಕೊರಗು ಎಷ್ಟು ತೀಕ್ಷ್ಣವಾಗಿರಬಹುದೆಂದು! ನಾನು ಸಾಕಿ ಸಲಹಿದ ಬಾಲ ನನ್ನಂದ ದೂರ ಹೊಗಲು ಹೊರಟಿದ್ದಾನೆ!

ಹೀಗೆ ಅವರು ಹೇಳುತ್ತಿದ್ದರು; ನಾನು ಕೇಳುತ್ತಿದ್ದೆ. ಅವ ಎದೆಯು ಬಹು ಸೊಂದಿದೆಯೆಂದು ನಾನು ತಿಳಿದುಕೊಂಡೆ. ಅವರೊಡನೆ ಎನನ್ನ ಬೇಕೆಂಬುದು ನನಗೆ ತಿಳಿಯಲ್ಲ.

ಅವರು ಹೇಳುತ್ತಿದ್ದರು ಬಾಲ; ನಿನ್ನ ತಾಯಿ ಸುಡಿಯುತ್ತಿದ್ದರು; ನಾನು ಕೇಳುತ್ತಿದ್ದೆ. ಅವರ ನೀರು ತುಂಬಿದ ಕಣ್ಣಗಳನ್ನು ನೋಡುತ್ತಾ ಕೇಳುತ್ತಿದ್ದೆ. ಅವರ ಸೈರಗಿದ ಮುಖ, ಕೆಂಪಾದ ಕಣ್ಣಗಳು, ಇವು ಗಳು ಇನ್ನೊಂದು ನನ್ನ ಮಂಸಿನಿಂದ ಮಾಡಿಲ್ಲ. ಕಣ್ಣಗಳಿಂದ ಹರಿಂಬಬರು ತಿದ್ದ ಅಶ್ವರ ಪ್ರವಾಹದ ರೂಪದಿಂದ ಹೊರಬಂದಿತು ಅವರ ಎದೆಯಲ್ಲಿ ಅಡಗಿದ್ದ ಪುತ್ರ ಪ್ರೇಮ, ಸಂತಾನ ವಾತ್ಸಲ್ಯ! ನನಗೆ ಅವ್ಯಾನಿದ್ದರೆ, ನಿನ್ನ ತಾಯಿ ನಿನ್ನನ್ನ ಪ್ರೀತಿಸುತ್ತಿರುವಂತೆ,— ನಿನಗೆ ಸ್ನೇಹ. ಮಂತೆಗಳ ಸಿಂಹನಿರನ್ನ ಕುಡಿಸಿದಂತೆ,— ಕುದನ ವೋರಿಯನ್ನ ನೋಡಿ ತನ್ನ ದೃಷ್ಟಿವನ್ನು ಮರೆತಂತೆ,— ನನ್ನನ್ನೊ ನೋಡುತ್ತಿರಲ್ಲವೇ? ಸ್ನೇಹ

ಮಹಿತೆಗಳ ಸಿಹಿ ನೀರನ್ನು ನನಗೆ ಕುಡಿಸುತ್ತಿರಲ್ಲವೇ?— ಹೀಗೆ ಅನೇಕ ಚಿಂತೆಗಳು ಮಾಡಿದವು; ತೇಲಿದವು ನನ್ನ ಜಿತ್ತದಲ್ಲಿ! ●

ಅವರು ಬಂದಿದ್ದರು ತಮ್ಮ ಮಗನನ್ನು ಬೇಡುವುದಕ್ಕಾಗಿ! ಅವರು ನೇತ್ರಗಳಿಂದ ಬಾಷ್ಟುಬಿಂದುಗಳು ಶಕ್ತಿಹರಿಯುತ್ತಿದ್ದವು. ಅವರು ನನ್ನ ನನ್ನ ಫೀಗೆ ಯಾಚಿಸಿದರು.—‘ನನ್ನ ಮಗನನ್ನು ನನಗೆ ಕೊಡು.’ ಎಂದ್ದು ಅವರು ತಮ್ಮ ಮಗನನ್ನು ಬೇಡಿದರು. ‘ಮಗಳು, ಸಂಪೂರ್ಣಬೇಡ, ಪಾರ್ಯದಲ್ಲಿ ನಾನು ನಿನಗಿಂತ ಹಿರಿಯಾಗು. ಆದರೆ ನಿನ್ನ ಕಾಲುಗಳಿಗೆ ಬಿಂದ್ದು ಈಗ ಬೇಡುತ್ತಿರುವೆ. ನನ್ನ ಮಗನನ್ನು ನನಗಿಕೊಡು. ಅವನನ್ನು ನನ್ನಿಂದ ದೂರಕ್ಕೆ ಸೆಳಿದೆಯ್ದಬೇಡ. ಅವನು ನನ್ನಿಂದ ದೂರ ತೆರ್ಜಿದರೆ ನಾನು ಜೀವಿಸಲಾರೆ!’

ಆ ಬಿತ್ತವು ಈಗಲೂ ನನ್ನ ಕಣ್ಣಗಳ ಮುಂದೆ ನಿಂತಿದೆ. ಕಂಬನಿ ಕರೆದು ಅವರು ಯಾಚಿಸಿದ ದೃಶ್ಯವು ಈಗಲೂ ನನ್ನ ಮನಸ್ಸನಿಂದ ಆಳಿಸಿಲ್ಲ. ನಿನ್ನ ತಾಯಿ,— ಅವರು ವಯಸ್ಸನಲ್ಲಿ ನಿನಗಿಂತ ಹಿರಿಯರು,— ಅನ್ಯಜಾತಿಯ, ಅನ್ಯ ಮತದ ಹುಡುಗಿಯೊಡನೆ ಯಾಚಿಸುತ್ತಿದ್ದರು. ಅವರು ಆ ಸಂತಾಪವಾತ್ಮಲ್ಯ,— ಆ ತಾಯಿಯ ಹೃದಯ ನನ್ನ ಆಂತರಂಗದಲ್ಲಿ ಅಲೆಗಳನ್ನೆಬ್ಬಿಸಿದವು. ಅವರ ಶೋಕಕ್ಕೆ ಕಾರಣವೇನು? ನಮ್ಮಿಬ್ಬಿರ ಪ್ರೇಮ!

ಬಾಲ, ನಾನು ಹೇಣ್ಣಿ; ಆದುದರಿಂದ ಇನ್ನೊಂದು ಎದೆಯ ನೋವನ್ನು ಗಂಡಸಿಗಿಂತ ಹೆಚ್ಚಾಗಿ ನಾನು ತೆಳಿಯಬಲ್ಲ. ನಿನ್ನ ತಾಯಿಯ ವ್ಯಧಿಯು ನನ್ನ ಎದೆಯನ್ನು ಕರಗಿಸಿತು. ಸೀರು ತುಂಬಿದ ಅವರ ಕಣ್ಣಗಳು ನನ್ನ ಮನಸ್ಸನ್ನು ಏಂದುವಾಗುವಂತೆ ವಾಡಿದವು. ತಾಯಿಯ ಮನದ ನೋವು, ಇದಕ್ಕಿಂತಲೂ ದುಸ್ಹಳವಾದುದು ಈ ಲೋಕದಲ್ಲಿ ಬೇರೊಂದಿದೆಯೇ ಎಂದು ನಾನು ನನ್ನನ್ನೇ ಪ್ರಶ್ನಿಸಿದೆ. ತಾಯಿಯ ಎದೆಯಲ್ಲಿ ‘ಹರಿವ ಮಹಿತೆ’ಗಿಂತ ಉಜ್ಜುಲವಾದುದು ಮತ್ತು ಸ್ವಚ್ಛವಾದುದು ಬೇರೊಂದಿದೆಯೇ? ತನ್ನ ನೋವನ್ನು ಮರೆತು ಕಂದನ ಸಗುವನ್ನು ಕಂಡು ಆಸಂದಿಸತಕ್ಕ ಹೃದಯಕ್ಕೆ ಕಂದನ ಅಗಲಕೆಯಿಂದ ಉಂಟಾಗತಕ್ಕ ಶೋಕಕ್ಕಿಂತ ತೀವ್ರವಾದ ನೋವು ಇನ್ನೊಂದಿದೆಯೇ? ಹೀಗೆ ಅನೇಕ ಪ್ರಶ್ನೆಗಳು ನನ್ನ ಮುಂದೆ ಬಂದು ನಿಂತವು.

ನೋಡು, ಬಾಲ, ಹೀಗೆ ಅನೇಕ ಪಚಾರಗಳು ಪರಸ್ಪರ ಸಹೇಂದ್ರ ಮಲ್ಲಯುದ್ಧಗಳ ಗರಡೀವನೆಯಾಯಿತು ನನ್ನ ವಂಸಪ್ಪ. ತಾಯಿ ಎಡೆಯಂದ ಹರಿಯತಕ್ಕ ಸಂತಾನವಾತ್ಸಲ್ಪವು ನನ್ನನನ್ನ ಸೋಲಿಸಿತು; ಪರಾಜಯಗೊಳಿಸಿತು. ಬಾಲ, ನಿನ್ನ ತಾಯಿಯಲ್ಲಿ ವೋದಲಿಸಂತೆ ಹರಿಯು ತಿದ್ದ ಸಂತಾನವಾತ್ಸಲ್ಪವನನ್ನ ನಾನು ನೋಡಿದೆ! ಅದರ ವುಂದೆ ನನ್ನ ಪ್ರೇಮವು ಮಂಜುಹುಳಿದ ಧಳಕಿಸುತ್ತೆ ತೋರಿತು. ಆ ಬೆಳಕಿನ ವುಂದೆ ನಾನು ನನ್ನ ತಲೆಯನ್ನ ತೀಗಿಸಬೇಕಾಗಿ ಬಂದಿತು. ‘ನನ್ನ ಮಗನನ್ನ ನನಗೆ ಕೊಡು’ ಎಂಬ ನಿನ್ನ ತಾಯಿಯ ಮಾತುಗಳು ನನ್ನ ಕಿವಿಗಿರಿಗಳಲ್ಲಿ ಪ್ರತಿಧ್ವನಿಸಿದವು. ಆಗ ನನ್ನಲ್ಲಿ ಮಾಡಿದ ಭಾವಗಳನ್ನ ನನ್ನಂದ ಬಿಣ್ಣಿಸಲಂದರವು.

‘ತಾಯಿಯಂದ ಮಗನನ್ನ ಆಗಲಿಸುವುದೇ?’ ನೋಡು ಬಾಲ ಹೀಗೆ ನಾನು ಏಷತರಿಸಿದೆ. ಮಗನ ಆಗಲಿಕೆಯಂದ ಬೆಂದು ಕೊರಗುವ ತಾಯಿಯ ಎಡೆಯ ಮೇಲೆ ನಮ್ಮೆ ಭವಿಷ್ಯಜ್ಞೀನವನವ ರವ್ಯು ಹವ್ಯು ಚನ್ಯು ಚನ್ನ ನಿರ್ಮಾಣಸುವುದೇ ಎಂದು ನಾನು ಸಷ್ಟುಸ್ತೇ ಪ್ರಶ್ನಿಸಿದೆ. ಬಾಲ, ಸಿಟ್ರಾನ್ ಗಬೀಡ; ನಿನ್ನ ತಾಯಿಯ ಸುಡಿಗಳು ನನ್ನ ಎಡೆಯನ್ನ ಕರಗುವಂತೆ ವಾಡಿದವು; ನಿನ್ನನ್ನ ಆಗಲಾ ಸಷ್ಟುನ್ನ ಪ್ರೇರಿಸಿದವು!

ನಿನ್ನ ತಾಯಿಗೆ ನೀನಲ್ಲಿದೆ ಬೇರೆಂಬ್ಬಿರ್ಲಿ. ಜಾತಿಯ ಆಚಾರಗಳನ್ನು ಏಕೂರಿಸಿದೆಯಲು ಅವರಿಗೆ ಧೈರ್ಯವಿಲ್ಲ. ಈ ಸಂದರ್ಭದಲ್ಲಿ ನಾನು ನಿನ್ನನ್ನ ಮದುವೆಯಾಗುವುದರಿಂದ ನೀನು ಅವರಿಂದ ಆಗಲಬೇಕಾಗಿ ಬರುತ್ತಿದೆ. ಆವರ ಎಡೆಯಂದ ಸದಾ ಶೋಕಪೂರ್ಣ ಶಾಸ್ತ್ರಾನ್ ಗಳು ಜೊರಬರಬಹುದು; ಕಂಬಿನ ಹರಿಸುತ್ತಾ ಅವರು ತಮ್ಮ ದಿನಗಳನ್ನ ಕಳೆಯಬಹುದು! ಇವನ್ನೆಲ್ಲಾ ಸೆನೆಯುವಾಗ, ನಾನು ಸಷ್ಟು ಸುಖಗಳನ್ನು ಪರಿಶ್ಯಾಧಿಸಬೇಕೆಂದೆನಿಸಿತು. ನಾನು ನಿನ್ನನ್ನ ಹೃದಯವೂರ್ವಕವಾಗಿ ಪ್ರೀತಿಸುತ್ತಿದ್ದರೂ ನಿನ್ನಂದ ದೂರಹೋಗಬೇಕೆಂದೆನಿಸಿತು. ಆದುದರಿಂದ ಬಾಲ, ನೀನು ನನ್ನನ್ನ ಮರೆತುಬಿಡು; ನಿನ್ನನ್ನ ನಿನ್ನ ತಾಯಿಯಿಂದ ಆಗಲಿಸಬಾರದೆಂಧು ನಾನು ಸಂಕಲ್ಪಿಸಿದ್ದೀನೆ.

ಹೊರಟಿದ್ದೇನೆ ಬಾಲ; ನಿನ್ನಿಂದ ದೂರ ತೆರಳಲು ಹೊರಟಿದ್ದೇನೆ. ನಿನ್ನೊಡನೆ ಕಳೆದ ಆ ದಿನಗಳ ನೆನಪುಗಳು ಸನ್ನ ಮನಸ್ಸಿನಲ್ಲಿ ಉಳಿದಿವೆ. ಕಳೆದ ದಿನಗಳ ಆ ಜೀಲವುಚಿತ್ರಗಳನ್ನು ನೋಡಿ ತುಸಿ ಸಂತಕವನನ್ನು ಇಲ್ಲಿ ಬೇಕೆಂದಿದ್ದೇನೆ. ಇರುಳು ಕವಿದ ಮುಂದಿನ ಭಾಳಿನಲ್ಲಿ ಈ ಜೀಲವು ಚಿಕ್ಕಗಳನ್ನು ನೋಡಿ ತುಸಿ ಹರುಷವನನ್ನು ಇಲ್ಲಿ ವೆನು. ಬಾಲ, ನಿನ್ನ ಬುಂಬ ವನನ್ನು ಮನದಲ್ಲಿ ಸಂಕಲ್ಪಿಸಿಕೊಂಡು ಅಡನ್ನು ನೋಡುವುದರಿಂದ ಆನಂದವನನ್ನು ಸವಿಯುವೆ!

ಹೆಚ್ಚಿಗೇನೂ ಬರೆಯುವುದಿಲ್ಲ. ನಿನ್ನ ಖಂಗರವು ನನ್ನ ಒಳ ಯಲ್ಲಿಯೇ ಇದೆ. ನಮ್ಮಿಬ್ಬರ ಪ್ರೇಮದ ಗುರುತದೆಂದು ನಾನು ಅಡನ್ನು ಜೋಡಾನ ಮಾಡಿರುವೆ. ಅಡನ್ನು ನೋಡುವಾಗ ನಿನ್ನ ಸ್ತುರಣೆ ನನ್ನ ಚಿತ್ತದಲ್ಲಿ ಉದಯಿಸುವುದು. ನಿನ್ನೊಡನೆ ಕಳೆದ ದಿನಗಳ ಮಧ್ಯರಸ್ತುರಣೆ ಗಾಗಿ ಅದು ನನ್ನ ಬಳಿಯಲ್ಲಿರಲಿ.

ಬಾಲ ಸಿಟ್ಟಾಗಬೇಡ ಈ ಕಾಗದವು ನಿಸಗಿ ನೋವನ್ನು ಉಟ್ಟಿಮಾಡಿ ದರೂ ನಿನ್ನ ತಾಯಿಗಾಗಿ,—ನಿಸಗಿ ಸ್ವೀಹಮವಮತೆಗಳ ಸಿಹಿನೀರನ್ನು ಕುಡಿಸಿದ ಅವುಗಿನಾಗಿ,—ಈ ನೋವನ್ನು ಸಹಿചುವಿಯೆಂದು ನನ್ನ ಸಂಬಕ್ಷಯಾಗಿದೆ.

ನಿನ್ನ
ಲಿಲ್ಲಿ

ಬಾಲ ಕಾಗದವನ್ನು ಓದಿ ಮುಗಿಸಿದ; ಅವನ ಮನಸ್ಸನ್ನು ಕಾರಿ ರುಳು ಕವಿದಂತಾಯಿತು. ವದನವು ಮಾಲ್ಲಿನತೆಯನ್ನು ಹೊಂದಿತು. ಶೊನ್ಯತೆಯೇ ಅವನ ಮುಂದೆ ಬಂದು ನಿಂತಂತಾಯಿತು. ಅವನು ಈಜೀಜೀರಿನಲ್ಲಿ ಹಾಗೆಯೇ ಬಿದ್ದುಕೊಂಡು ಕಾಗದವನ್ನು ಪೂರ್ವಿ ಓದತೆಂದಿಗಿದ.

* * * *

‘ಬಾಲ, ಬಾ ಉಟ್ಟಕಾಘಾಗಿದೆ.’ ಅಡಿಗಿ ಕೋಣೆಯಿಂದ ಅವು ಕಣಗುವದು ಬಾಲನಿಗೆ ಕೇಳಿಸುತ್ತು.

